ಜನಶಕ್ತಿ

ದುಡಿಯುವ ಜನರ ಪ್ರಾಣ ಮಿತ್ರ

ಕನ್ನಡ ವಾರಪತ್ರಿಕೆ


ಸಂಪುಟ 13 | ಸಂಚಿಕೆ 8 | ಫೆಬ್ರವರಿ 18–24, 2019 | ಪುಟ 16 | ರೂ. 10/-

web: www.janashakthi.co.in e-mail : js_weekly@yahoo.com

ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಮಂಡ್ಯದ CFPF ಯೋಧ


ಎಚ್.ಗುರು





ಪರ್ಯಾಯ ಹಾದಿ ತೋರದ ಬಜೆಟ್

ದೇವದುರ್ಗ 'ಆಪರೇಷನ್': ಶೀಘ್ರ ತನಿಖೆ ಶಿಕ್ಷೆ ಆಗಬೇಕು



ವಿಜಯ ಬ್ಯಾಂಕ್ ವಿಲೀನ ನಿಲ್ಲಿಸಿ!



ರಫೇಲ್: ಬಿಗಿಯುತ್ತಿದೆ ಕುಣಿಕೆ



ಪುಲ್ವಾಮ: ಭೀಕರ ಭಯೋತ್ಪಾದಕ ದಾಳಿ

ರಫೆಲ್ ವ್ಯವಹಾರ ಕುರಿತು ಸಿ.ಎ.ಜಿ.: ಸತ್ಯವನ್ನು ಸಂಪೂರ್ಣವಾಗಿ ಮಸುಕುಗೊಳಿಸುವ ವರದಿ

ಈ ಸರಕಾರ ಸಿ.ಎ.ಜಿ.ಯನ್ನೂ ಕತ್ತಲಲ್ಲಿ ಇಟ್ಟಿಲ್ಲವಲ್ಲ?–ಸಿಪಿಐ(ಎಂ) ಪೊಲಿಟ್‌ಬ್ಯುರೊ



ಸಾರ್ವತ್ರಿಕ ಚುನಾವಣೆ ಮುಂಚಿನ ಕೊನೆಯ ದಿನದಂದು ಸಭೆ ಸೇರಿದ ಸಂಸತ್ತಿನಲ್ಲಿ ಮಹಾ ಲೆಕ್ಕ ಪರಿಶೋಧಕರ(ಸಿ.ಎ.ಜಿ.) 'ಭಾರತೀಯ ವಿಮಾನ ಪಡೆಯ ಬಂಡವಾಳ ಗಳಿಕೆ ಕುರಿತು' ಎಂಬ ವರದಿ ಈ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಉತ್ತರ ಒದಗಿಸುವುದಕ್ಕಿಂತ ಹೆಚ್ಚಾಗಿ ಪ್ರಶ್ನೆಗಳನ್ನೇ ಎತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

1. ಈ ವರದಿ ರಫೆಲ್ ವ್ಯವಹಾರದಲ್ಲಿನ 'ಆಫ್ ಸೆಟ್' ಗುತ್ತಿಗೆಗಳ ಬಗ್ಗೆ ಏನೂ ಹೇಳಿಲ್ಲ. ಆದ್ದರಿಂದ ರಿಲಯಂಸ್ ಡಿಫೆನ್ಸ್ ನ ಮತ್ತು 108 ಫೈಟರ್ ಜೆಟ್ ಗಳನ್ನು ತಯಾರಿಸಬೇಕಾಗಿದ್ದ ಮೂಲ ಸಾರ್ವಜನಿಕ ವಲಯದ ಭಾಗೀದಾರ ಕಂಪನಿಯಾದ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಹೆಚ್.ಎ. ಎಲ್.) ನ್ನು ಸಂಪೂರ್ಣವಾಗಿ ಆಫ್ ಸೆಟ್ ಗುತ್ತಿಗೆಯಿಂದ ತೆಗೆದು ಹಾಕಿದುದರ ಪ್ರಸ್ತಾಪವೇ ಇದರಲ್ಲಿ ಇಲ್ಲ. ಇದನ್ನು ಒಂದು ಪ್ರತ್ಯೇಕ ಸಿ.ಎ.ಜಿ. ವರದಿಯಲ್ಲಿ ಕೊಡಲಾಗುವುದು ಎಂದು ತಿಳಿಸಲಾಗಿದೆ!
2. ಸಿ.ಎ.ಜಿ. ವರದಿ 2016ರ ಹೊಸ ರಫೆಲ್ ವ್ಯವಹಾರದಲ್ಲಿನ ವೆಚ್ಚಗಳ ಮೊತ್ತ ಹಿಂದಿನ 2007ರ ವ್ಯವಹಾರದಲ್ಲಿ ಇದ್ದುದಕ್ಕಿಂತ 2.8%ದಷ್ಟು ಕಡಿಮೆಯಾಗಿದೆ ಎಂದು ಹೇಳಿಕೊಂಡಿದೆ.
3. ಆದರೆ 2007ರ ವ್ಯವಹಾರದಲ್ಲಿ, ಭಾರತ ಸರಕಾರ 126 ವಿಮಾನಗಳ ವಿನ್ಯಾಸ ಮತ್ತು ಅಭಿವೃದ್ಧಿಯ ನಿಗದಿತ ವೆಚ್ಚವನ್ನು ಮಾಡಬೇಕಾಗಿತ್ತು. ಮೋದಿ ಸರಕಾರ ಎಲ್ಲ ವಿಧಿ–ವಿಧಾನಗಳನ್ನು ಉಲ್ಲಂಘಿಸಿ ಮತ್ತು ಯಾವುದೇ ತಾರ್ಕಿಕ ಆಧಾರವಿಲ್ಲದೆ ವಿಮಾನಗಳ ಸಂಖ್ಯೆಯನ್ನು 36ಕ್ಕೆ ಇಳಿಸಿದಾಗ ಪ್ರತಿ ವಿಮಾನದ ವೆಚ್ಚ ವಿಪರೀತವಾಗಿ 41%ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರುತ್ತದೆ. ಸಿ.ಎ.ಜಿ. ಲೆಕ್ಕ ಪರಿಶೋಧಕರಾಗಿ ಈ ಪ್ರಶ್ನೆಯನ್ನು ಪರಿಶೀಲಿಸಿಬೇಕಾಗಿತ್ತು. ಆದರೆ ಹಾಗೆ ಮಾಡಿಲ್ಲ.
4. ಈಗಿನ ಪವ್ಯವಹಾರದಲ್ಲಿ ಬ್ಯಾಂಕ್ ಖಾತ್ರಿ ಇಲ್ಲವಾದ್ದರಿಂದ ಅದು ಡಸಾಲ್ಟ್ ಎವಿಯೇಷನ್ ಕಂಪನಿಗೆ ಉಳಿತಾಯವೇ ಹೊರತು ಭಾರತ ಸರಕಾರಕ್ಕಲ್ಲ ಎಂಬುದನ್ನು ಈ ಸಿ.ಎ.ಜಿ. ವರದಿ ಕೂಡ ಒಪ್ಪಿಕೊಂಡಿದೆ. ಇಂದಿನ(ಫೆ.13) 'ದಿ ಹಿಂದು' ಪತ್ರಿಕೆ ಈ ರೀತಿ ಬ್ಯಾಂಕ್ ಖಾತ್ರಿ ಇಲ್ಲದ್ದರ ಹಣಕಾಸು ಪ್ರಮಾಣ 574 ಮಿಲಿಯನ್ ಯುರೋಗಳು ಎಂದು ಈ ವ್ಯವಹಾರಕ್ಕೆಂದು ನೇಮಿಸಿದ್ದ ಭಾರತೀಯ ಮಾತುಕತೆ ತಂಡ(ಐ.ಎನ್.ಟಿ.) ಲೆಕ್ಕ ಹಾಕಿರುವುದಾಗಿ ಹೊರಗೆಡಹಿದೆ.
5. ಸಿ.ಎ.ಜಿ. ಪ್ರಸ್ತುತಪಡಿಸಿದ ಲೆಕ್ಕಾಚಾರಗಳಲ್ಲಿ ಮೂರ್ತ ಅಂಕಿ–ಅಂಶಗಳೇನೂ ಇಲ್ಲ. ಕೇವಲ ಶೇಕಡಾವಾರು ಬದಲಾವಣೆಗಳ ಬಗ್ಗೆ ಮಾತ್ರ ವರದಿ ಹೇಳುತ್ತದೆ. ಯಾವುದೇ ಲೆಕ್ಕ ಪರಿಶೋಧನಾ ವರದಿ ಹೀಗಿರುವುದಿಲ್ಲ. ಇದು ಯಾವುದೇ ರೀತಿಯ ಪಾರದರ್ಶಕತೆ ಇಲ್ಲದ ಅಸಾಮಾನ್ಯ ವರದಿ.
6. ರಾಷ್ಟ್ರೀಯ ಭದ್ರತೆಯ ಆತಂಕಗಳಿಂದಾಗಿ ಫೈಟರ್ ವಿಮಾನಗಳು ತುರ್ತಾಗಿ ಬೇಕಾಗಿತ್ತು, ಆದ್ದರಿಂದಲೇ ಈ ಹೊಸ ವ್ಯವಹಾರ ನಡೆಸಬೇಕಾಯಿತು ಎಂಬುದು ಮೋದಿ ಸರಕಾರದ ಒಂದು ಪ್ರಮುಖ ತರ್ಕವಾಗಿದೆ. ಆದರೆ ಈ ವ್ಯವಹಾರದ 36 ವಿಮಾನಗಳಲ್ಲಿ ಮೊದಲ 18 ವಿಮಾನಗಳು 36 ರಿಂದ 53ನೇ ತಿಂಗಳ ನಡುವೆ ಸಾಕಷ್ಟು ವಿಳಂಬವಾಗಿಯೇ ಬರುತ್ತಿವೆ. ಉಳಿದ 18 ವಿಮಾನಗಳು 67ನೇ ತಿಂಗಳ ವೇಳೆಗೆ ಬರುತ್ತವೆ ಎಂದು ಸಿ.ಎ.ಜಿ. ವರದಿಯೇ ಗಮನಿಸಿದೆ.
7. 2007ರ ವ್ಯವಹಾರ ಹೆಚ್.ಎ.ಎಲ್. ಗೆ ಉಳಿದ 108 ವಿಮಾನಗಳನ್ನು ತಯಾರಿಸಲು ತಂತ್ರಜ್ಞಾನ ವರ್ಗಾವಣೆಯ ಒಂದು ಅಂಶವನ್ನು ಒಳಗೊಂಡಿತ್ತು. ಮೋದಿ ಸರಕಾರದ ವ್ಯವಹಾರದಲ್ಲಿ ತಂತ್ರಜ್ಞಾನ ವರ್ಗಾವಣೆಯ ಅಂಶವೇನೂ ಇಲ್ಲ. ಇದರಿಂದಾಗಿ ಪ್ರತಿ ವಿಮಾನದ ಬೆಲೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಬೇಕಿತ್ತು. ಆದರೆ ತದ್ವಿರುದ್ಧವಾದುದೇ ಸಂಭವಿಸಿದೆ.

ಹೀಗಿರುವಾಗ, **ಮೋದಿ ಸರಕಾರದ ವ್ಯವಹಾರ ಹೆಚ್ಚು ವೆಚ್ಚದಾಯಕವಾದದ್ದು; ವಿಮಾನಗಳನ್ನು ಪಡೆಯುವ ವೇಗವೂ ಹೆಚ್ಚಾಗಿಲ್ಲ, ಮತ್ತು ಮಹತ್ವದ ಸಂಗತಿಯೆಂದರೆ, ಭಾರತೀಯ ವಿಮಾನ ಪಡೆ ಅದಕ್ಕೆ ವಾಸ್ತವವಾಗಿ ಬೇಕಾಗಿರುವ ಪ್ರಮಾಣದಲ್ಲಿ ವಿಮಾನಗಳನ್ನು ಪಡೆಯುತ್ತಿಲ್ಲ. ಆದ್ದರಿಂದ, ಈ ವ್ಯವಹಾರ ನಮ್ಮ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳಿಗೆ ಅಪಾಯವೊಡ್ಡಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ವಿಶ್ಲೇಷಿಸಿದೆ.**

ಫೆಬ್ರುವರಿ 13 ರ 'ದಿ ಹಿಂದು' ಪತ್ರಿಕೆ ಈ ವ್ಯವಹಾರದ ಬಗ್ಗೆ ಮಾತುಕತೆ ನಡೆಸಲು ನೇಮಿಸಿದ ತಂಡ(ಐ.ಎನ್.ಟಿ.)ದ ಪ್ರಮುಖ ಸದಸ್ಯರು ಸಲ್ಲಿಸಿದ್ದ ಎಂಟು ಪುಟಗಳ ಭಿನ್ನಮತದ ಟಿಪ್ಪಣಿಯನ್ನು ಪ್ರಕಟಿಸಿದ್ದು ಸರಕಾರ ಅದಕ್ಕೆ ಉತ್ತರ ನೀಡಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ. ಅಲ್ಲದೆ **ಸುಪ್ರಿಂ ಕೋರ್ಟಿಗೆ ಎಲ್ಲ ಮಾಹಿತಿಗಳನ್ನು ಕೊಡದೆ ಕತ್ತಲಲ್ಲಿ ಇಟ್ಟಂತೆ, ಸಿ.ಎ.ಜಿ.ಗೂ ಎಲ್ಲಾ ಮಾಹಿತಿಗಳನ್ನು ಒದಗಿಸದೆ ಅದನ್ನೂ ಕತ್ತಲಲ್ಲಿ ಇಟ್ಟಿಲ್ಲವಲ್ಲ? ಇದನ್ನೂ ಸರಕಾರ ಸ್ಪಷ್ಟೀಕರಿಸಬೇಕಾಗಿದೆ ಎಂದೂ ಪೊಲಿಟ್ ಬ್ಯುರೊ ಹೇಳಿದೆ.**

ಈ ಸಿ.ಎ.ಜಿ. ವರದಿ ಈ ವ್ಯವಹಾರಕ್ಕೆ ಸಂಬಂಧಪಟ್ಟಂತ ಭ್ರಷ್ಟಾಚಾರ ಮತ್ತು ಚಮಚಾ ಬಂಡವಾಳಶಾಹಿಯ ಒಂದೇ ಒಂದು ಪ್ರಶ್ನೆಗೂ ಉತ್ತರ ನೀಡಿಲ್ಲ. ಈ ಉತ್ತರಗಳನ್ನು ಇನ್ನು ಮುಂದಿನ ಒಂದು ಸೂಕ್ತವಾದ ಸ್ವತಂತ್ರ ತನಿಖೆ ಮಾತ್ರವೇ ನೀಡಬಲ್ಲದು ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ, ಇದು ಸತ್ಯವನ್ನು ಸಂಪೂರ್ಣವಾಗಿ ಮಸುಕು ಗೊಳಿಸುವ ಒಂದು ವರದಿ ಎಂದು ಅದು ಬಣ್ಣಿಸಿದೆ.

ಈ ಮೋದಿ ಸರಕಾರ ಸಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯ ಮೇಲೆ ಹೇಗೆ ದಾಳಿಗಳನ್ನು ನಡೆಸುತ್ತಿದೆ ಎಂಬುದನ್ನು ಇದು ಮತ್ತೊಮ್ಮೆ ದೃಢಪಡಿಸಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಅಭಿಪ್ರಾಯ ಪಟ್ಟಿದೆ.

ರಫೆಲ್ ವ್ಯವಹಾರ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಯಬೇಕು–ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ

ರಫೆಲ್ ಹಗರಣ ಕುರಿತಂತೆ 'ದಿ ಹಿಂದು' ಪತ್ರಿಕೆಯಲ್ಲಿ ನಿಯಮಿತವಾಗಿ ಆಘಾತಕಾರಿ ಸಂಗತಿಗಳು ಪ್ರಕಟಗೊಳ್ಳುತ್ತಿವೆ. ಇವು ರಫೆಲ್ ಮಾತುಕತೆಗಳಲ್ಲಿ ಭ್ರಷ್ಟಾಚಾರ–ವಿರೋಧಿ ಕಲಮುಗಳಿಂದ ವಿನಾಯ್ತಿ ನೀಡಲಾಗಿದೆ ಎಂದು ತೋರಿಸುತ್ತಿವೆ; ಪ್ರಧಾನ ಮಂತ್ರಿಗಳ ಕಚೇರಿ(ಪಿಎಂಒ) ಅಧಿಕೃತ ಮಾತುಕತೆ ತಂಡವನ್ನು ಕತ್ತಲಲ್ಲಿಟ್ಟು ಸಮಾನಾಂತರ ಮಾತುಕತೆಗಳನ್ನು ನಡೆಸುತ್ತಿತ್ತು ಎಂದು ಕಂಡು ಬಂದಿದೆ; ಒಂದು ಎಸ್ಕ್ರೋ ಅಕೌಂಟ್(ಷರತ್ತು ಖಾತ್ರಿ ಖಾತೆ) ಬೇಕೆಂಬ ಸೂಚನೆಯನ್ನು ಪಿಎಂಒ ನಿರಾಕರಿಸಿತು ಎಂದು ತಿಳಿಯುತ್ತಿದೆ; ಫ್ರೆಂಚ್ ಸರಕಾರದಿಂದ ಸಾರ್ವಭೌಮ ಖಾತ್ರಿಯಿರಲಿಲ್ಲ ಮಾತ್ರವಲ್ಲ, ಬ್ಯಾಂಕ್ ಖಾತ್ರಿಯೂ ಬೇಕಿಲ್ಲ ಎಂದು ಪಿಎಂಒ ಹೇಳಿದುದಾಗಿಯೂ ಕಾಣಿಸುತ್ತಿದೆ. ಇವೆಲ್ಲವೂ ಪ್ರಧಾನ ಮಂತ್ರಿಗಳ ಚಮಚಾ ಬಂಡವಾಳಶಾಹಿ ಸ್ನೇಹಿತ ಭಾರತೀಯ ಖಜಾನೆಯನ್ನು ಲೂಟಿ ಮಾಡಲು ಅನುಕೂಲ ಕಲ್ಪಿಸಿಕೊಡಲಿಕ್ಕಾಗಿ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಅಭಿಪ್ರಾಯ ಪಟ್ಟಿದೆ.

ಮೋದಿ ಸರಕಾರ ಈ ವ್ಯವಹಾರದ ಬಗ್ಗೆ ಸುಪ್ರಿಂ ಕೋರ್ಟಿಗೆ ಸಂಪೂರ್ಣ ಮಾಹಿತಿಗಳನ್ನು ಸಲ್ಲಿಸಿಲ್ಲ ಎಂಬುದು ಸ್ಪಷ್ಟ. ಈ ಹಿನ್ನೆಲೆಯಲ್ಲಿ ಗೌರವಾನ್ವಿತ ಸುಪ್ರಿಂ ಕೋಟರ್ಟ್ ತಾನಾಗಿಯೇ ತನ್ನ ಹಿಂದಿನ ತೀರ್ಪಿನ ಬಗ್ಗೆ ಪುನರಾಲೋಚನೆ ನಡೆಸುವುದು ಸೂಕ್ತವಾಗುತ್ತದೆ ಎಂದು ಪೊಲಿಟ್‌ಬ್ಯುರೊ ಹೇಳಿದೆ.

ರಫೆಲ್ ವ್ಯವಹಾರದ ಬಗ್ಗೆ ವರದಿ ಸಲ್ಲಿಸಬೇಕಾದ ಸಿಎಜಿ(ಮಹಾ ಲೆಕ್ಕ ಪರಿಶೋಧಕರು) ಕೂಡ ಒಂದು ಹಿತಾಸಕ್ತಿಯ ಘರ್ಷಣೆಯಿಂದ ಬಾಧಿತರಾಗಿದ್ದಾರೆ. ಏಕೆಂದರೆ ಅವರು ಈ ವ್ಯವಹಾರಕ್ಕೆ ಸಹಿ ಹಾಕಿದಾಗ ಹಣಕಾಸು ಕಾರ್ಯದರ್ಶಿಯಾಗಿದ್ದರು. ಈ ಮೂಲಕ ಸಿಎಜಿ ವರದಿಯ ವಿಶ್ವಾಸಾರ್ಹತೆಯೂ ಕುಂದಿರುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಮಹಾಹಗರಣದ ತಳಕ್ಕೆ ಹೋಗಲು, ಅದರ ಆಧಾರದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸಲು ಅನಿವಾರ್ಯವಾಗಿಯೇ ಒಂದು ಉನ್ನತ ಮಟ್ಟದ ತನಿಖೆಯನ್ನು ನಡೆಸಬೇಕು ಎಂದು ಆಗ್ರಹಿಸಿದೆ.

ಜನಗಳ ಪ್ರತಿಭಟನೆಗಳು ಹೆಚ್ಚುತ್ತಿವೆ – ಕೇರಳ, ಬಂಗಾಲ ಜನತೆಗೆ ನಮನ

ಯುವಜನರ, ವಿದ್ಯಾರ್ಥಿಗಳ ಹೋರಾಟಗಳಿಗೆ ಬೆಂಬಲ–ಸಿಪಿಐ(ಎಂ) ಪೊಲಿಟ್‌ಬ್ಯುರೊ



ಕೇರಳ ಮತ್ತು ಪಶ್ಚಿಮ ಬಂಗಾಲದ ಜನತೆ ಸಿಪಿಐ(ಎಂ) ಮತ್ತು ಎಡಪಕ್ಷಗಳ ಕರೆಗೆ ಸ್ಪಂದಿಸಿದ ರೀತಿಯ ಬಗ್ಗೆ ಪೊಲಿಟ್ ಬ್ಯುರೊ ಅವರಿಗೆ ಹಾರ್ದಿಕ ನಮನ ಸಲ್ಲಿಸಿದೆ.

55 ಲಕ್ಷಕ್ಕೂ ಮಹಿಳೆಯರು ಕೇರಳದ ಉತ್ತರ ತುದಿಯಿಂದ ದಕ್ಷಿಣ ತುದಿಯನ್ನು ಜೋಡಿಸುವ ಒಂದು ಮಹಿಳಾ ಗೋಡೆಯನನ್ಏ ನಿರ್ಮಿಸಿ ಮಹಿಳೆಯರಿಗೆ ಸಮಾನ ಹಕ್ಕುಗಳು ಬೇಕೆಂಬ ಆಗ್ರಹವನ್ನು ಎತ್ತಿ ಹಿಡಿದಿದ್ದಾರೆ ಮತ್ತು ಕೇರಳದ ನವೋತ್ಥಾನ ಆಂದೋಲನವನ್ನು ಮುಂದುವರೆಸಿದ್ದಾರೆ ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಪಶ್ಚಿಮ ಬಂಗಾಲ ಕೊಲ್ಕತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಬಹುಶಃ ಅತಿದೊಡ್ಡ ಜನಸಭೆಯನ್ನು ಕಂಡಿತು. "ಮೋದಿ ಸರಕಾರವನ್ನು ಓಡಿಸಿ, ಭಾರತ ಉಳಿಸಿ; ಟಿಎಂಸಿ ಓಡಿಸಿ, ಬಂಗಾಲ ಉಳಿಸಿ" ಎಂಬ ಎಡರಂಗದ ಕರೆಗೆ ಓಗೊಟ್ಟು ಈ ಬೃಹತ್ ಜನಸಭೆ ನಡೆಯಿತು.

ತ್ರಿಪುರಾದಲ್ಲಿಯೂ ಜನತೆ ಮತ್ತು ಸಿಪಿಐ(ಎಂ)ನ ಕಾರ್ಯಕರ್ತರು ಮತ್ತು ಮುಖಂಡರು ಬಿಜೆಪಿ ಮತ್ತು ಅದರ ರಾಜ್ಯ ಸರಕಾರ ನಡೆಸುತ್ತಿರುವ ಫ್ಯಾಸಿಸ್ಟ್–ಮಾದರಿ ದಾಳಿಗಳಿಗೆ ಪ್ರತಿರೋಧವನ್ನು ಮುಂದುವರೆಸುತ್ತಿದ್ದಾರೆ ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಫೆಬ್ರುವರಿ 8 ಮತ್ತು 9ರಂದು ನಡೆದ ಸಿಪಿಐ(ಎಂ) ಪೊಲಿಟ್ ಬ್ಯುರೊ ಸಭೆ ನಿರುದ್ಯೋಗವನ್ನು ಮರೆಮಾಚಲು ಪ್ರಯತ್ನಿಸುತ್ತಿರುವ ಮೋದಿ ಸರಕಾರದ, ನಮ್ಮ ಯುವಜನಗಳನ್ನು ತಮ್ಮ ಸಾಮರ್ಥ್ಯವನ್ನು ಸಾಕಾರಗೊಳಿಸುವ ಸಾಧ್ಯತೆಗಳಿಂದ ವಂಚಿಸುತ್ತಿರುವ ಧೋರಣೆಗಳ ವಿರುದ್ಧ ಹೋರಾಟಗಳ ಮೂಲಕ ಒತ್ತಡಗಳನ್ನು ಹೆಚ್ಚಿಸಬೇಕು ಎಂದೂ ಪಕ್ಷದ ಎಲ್ಲ ಘಟಕಗಳು ಮತ್ತು ಭಾರತೀಯ ಯುವಜನತೆಗೆ ಕರೆ ನೀಡಿದೆ.

ಸಾರ್ವಜನಿಕ ಶಿಕ್ಷಣದ ಮೇಲೆ ಎಲ್ಲ ಮಟ್ಟಗಳಲ್ಲೂ ನಡೆಯುತ್ತಿರುವ ತೀವ್ರ ಆಕ್ರಮಣಗಳನ್ನು ನಡೆಸುತ್ತಿರುವುದರ ವಿರುದ್ಧ ಫೆಬ್ರುವರಿ 19ರಂದು ನವದೆಹಲಿಯಲ್ಲಿ ಎಲ್ಲ ದರ್ಜೆಗಳ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಬೋಧಕೇತರ ನೌಕರರು ನಡೆಸಲಿರುವ ಐಕ್ಯ ಪ್ರತಿಭಟನಾ ಮೆರವಣಿಗೆಗೆ ಅದು ಬೆಂಬಲ ವ್ಯಕ್ತಪಡಿಸಿದೆ..

ಮೋದಿ ಸರಕಾರ ರಫೆಲ್ ವ್ಯವಹಾರ ಕುರುತಂತೆ ಮರು–ಮಾತುಕತೆ ನಡೆಸಿದಂದಿನಿಂದ ಈ ಕುರಿತು ಹೆಚ್ಚೆಚ್ಚು ಮಾಹಿತಿಗಳು ಬಹಿರಂಗಕ್ಕೆ ಬರುತ್ತಿವೆ. ಈ ಇಡೀ ಹಗರಣದ ವಿಚಾರಣೆ ನಡೆಸಲು ಮತ್ತು ಇಂತಹ ಉನ್ನತ ಮಟ್ಟದಲ್ಲಿನ ಭ್ರಷ್ಟಾಚಾರಕ್ಕೆ, ಚಮಚಾ ಬಂಡವಾಳಶಾಹಿಗೆ ಮತ್ತು ಭಾರತದ ರಕ್ಷಣಾ ಹಿತಾಸಕ್ತಿಗಳನ್ನು ಬುಡಮೇಲು ಮಾಡಲಿಕ್ಕೆ ಹೊಣೆಗಾರರಾದವರನ್ನು ಕುರಿತಂತೆ ವಿಚಾರಣೆ ನಡೆಸಲು ಒಂದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ರಚಸಬೇಕು ಎಂದು ಪೊಲಿಟ್ ಬ್ಯುರೊ ಮತ್ತೊಮ್ಮೆ ಆಗ್ರಹಿಸಿದೆ.

ಈ ಪೊಲಿಟ್‌ಬ್ಯುರೊ ಸಭೆಯ ನಂತರ ನೀಡಿರುವ ಹೇಳಿಕೆಯಲ್ಲಿನ ಇತರ ಅಂಶಗಳನ್ನು ಈ ಮುಂದೆ ಕೊಡಲಾಗಿದೆ:

ಸಾರ್ವತ್ರಿಕ ಚುನಾವಣೆಗಳಿಗೆ ಸಿದ್ಧತೆ:

ಬಿಜೆಪಿ ಮೈತ್ರಿಕೂಟವನ್ನು ಸೋಲಿಸಬೇಕು, ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಬಲವನ್ನು ಹೆಚ್ಚಿಸಬೇಕು ಮತ್ತು ಕೇಂದ್ರದಲ್ಲಿ ಒಂದು ಪರ್ಯಾಯ ಜಾತ್ಯತೀತ ಸರಕಾರ ರಚನೆಯಾಗುವಂತೆ ಮಾಡಬೇಕು ಎಂಬ ಕಾರ್ಯಭಾರಗಳನ್ನು ಸಾಧಿಸಲು ಅನುಸರಿಸಬೇಕಾದ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ರಾಜ್ಯವಾರು ವರದಿಗಳನ್ನು ಪೊಲಿಟ್ ಬ್ಯುರೊ ಚರ್ಚಿಸಿತು.

ಮಾರ್ಚ್ 3 ಮತ್ತು 4 ರಂದು ನಡೆಯಲಿರುವ ಕೇಂದ್ರ ಸಮಿತಿ ಸಭೆಯಲ್ಲಿ ವಿವರಗಳನ್ನು ಅಂತಿಮಗೊಳಿಸಲಾಗುವುದು.

ರಫೆಲ್ ಹಗರಣ:

ಮೋದಿ ಸರಕಾರ ರಫೆಲ್ ವ್ಯವಹಾರ ಕುರುತಂತೆ ಮರು–ಮಾತುಕತೆ ನಡೆಸಿದಂದಿನಿಂದ ಈ ಕುರಿತ ವರದಿಗಳ ಮಹಾಪೂರವೇ ಬರುತ್ತಿದೆ. ಈ ವಿಮಾನಗಳಿಗೆ ಆರಂಭದ ಒಪ್ಪಂದದಲ್ಲಿ ನಿರ್ಧರಿಸಿದ್ದಕ್ಕಿಂತ ಬಹಳ ಹೆಚ್ಚಿನ ಬೆಲೆ ತೆರಲಾಗುತ್ತಿದೆ ಎಂಬ ಆಪಾದನೆಗಳನ್ನು ಕುರಿತ ವರದಿಗಳಿವು. ಬಿಜೆಪಿ ನೇತೃತ್ವದ ನ್‌ಡಿಎ ಸರಕಾರ ಒಂದಿಲ್ಲೊಂದು ನೆವದಲ್ಲಿ ಈ ವ್ಯವಹಾರವನ್ನು ಸಮರ್ಥಿಸಿಕೊಳ್ಳುವ ವ್ಯರ್ಥ ಪ್ರಯತ್ನಗಳನ್ನು ನಡೆಸಿದೆ ಮತ್ತು ಪಕ್ಷಪಾತ, ಭ್ರಷ್ಟಾಚಾರ ಹಾಗೂ ಅತ್ಯಂತ ಕೆಟ್ಟ ಚಮಚಾ


ಪುಟ 7 ಕ್ಕೆ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಗಳು –ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡನೆ ಪುಟ 14

ಸಂಪಾದಕೀಯ

ದೇವದುರ್ಗ 'ಆಪರೇಶನ್' : ಶೀಘ್ರ ಎಸ್.ಐ.ಟಿ ತನಿಖೆ ಮತ್ತು ಶಿಕ್ಷೆಯಾಗಬೇಕು

ಈ ವಾರ ಬಹುಶಃ ಹಿಂದೆಂದೂ ಮುಟ್ಟದ ಪಾತಾಳಕ್ಕೆ ಮತ್ತು ನಾಟಕೀಯ ಕ್ಲೈಮಾಕ್ಸ್ ಗೆ ಕರ್ನಾಟಕ ರಾಜಕಾರಣ ಮುಟ್ಟಿದೆ. ಇದಕ್ಕೆ ಬಜೆಟ್ ಮತ್ತು ರೈತ-ಕಾರ್ಮಿಕರ ಜನತೆಯ ಸಮಸ್ಯೆಗಳಿಗೆ ಆಗಬೇಕಾಗಿದ್ದ ಚರ್ಚೆ ಬಲಿಯಾಗಿದೆ ನಿಜ. ಆದರೆ ಇದಕ್ಕೆ ಕಾರಣವಾದ ಬಿಜೆಪಿಯ ಕೀಳು ರಾಜಕಾರಣದ ಸ್ವಯಂ-ಗೋಲಿನಿಂದ ತಾನೇ ಸಂಕಟಕ್ಕೊಳಗಾಗುವ ಪರಿಸ್ಥಿತಿಯೂ ಉದ್ಭವವಾಗಿದೆ. ಅದರಿಂದ ಬಿಜೆಪಿಯ ಕೀಳು 'ಆಪರೇಶನ್' ರಾಜಕಾರಣದ ಮಿತಿಯನ್ನೂ ಮುಟ್ಟದಂತೆ ಕಾಣುತ್ತದೆ. ಬಜೆಟ್ ಅಧಿವೇಶನದ ಅವಧಿಯಲ್ಲಿ ಮೈತ್ರಿಕೂಟದ ಶಾಸಕರ ರಾಜೀನಾಮೆ ಕೊಡಿಸಿ ಸರಕಾರವನ್ನು ಅಲ್ಪಮತಕ್ಕೆ ಇಳಿಸಿ ಬಜೆಟ್ ಮತದಾನದಲ್ಲಿ ಸರಕಾರವನ್ನು ಸೋಲಿಸಿ ಉರುಳಿಸುವುದು ಬಿಜೆಪಿಯ ವ್ಯೂಹವಾಗಿತ್ತು. ವಿಪ್ ಜಾರಿ ಮಾಡಿ ಸದನಕ್ಕೆ ಬಾರದ ನಂತರವೂ, ಮೈತ್ರಿಕೂಟದ 6-7 ಶಾಸಕರು ಮೊದಲ ದಿನ ಹಾಜರಾಗದ್ದು ಇದಕ್ಕೆ ಪುಷ್ಟಿ ಕೊಡುವಂತಿತ್ತು. ಸರಕಾರ ಅಲ್ಪಮತಕ್ಕೆ ಇಳಿದಿದೆ. ಆದ್ದರಿಂದ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿತ್ತು. ಆದರೆ ಬಜೆಟ್ ಮಂಡನೆಯ ಮೊದಲು ಮುಖ್ಯಮಂತ್ರಿ ಪತ್ರಿಕಾ ಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಆಡಿಯೋ ಸಿಡಿ ಮತ್ತು ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ಗೆ ಶಿಫಾರಸು ಮಾಡಲಾಗುವುದು ಎಂಬ ಸಿದ್ಧರಾಮಯ್ಯ ಅವರ ಬೆದರಿಕೆ, ಇಡೀ ರಾಜಕೀಯ ಚಿತ್ರಣವನ್ನೇ ಬದಲಿಸಿತು. ಗುರುಮಠಕಲ್ ಶಾಸಕ ನಾಗನಗೌಡ ಪಾಟೀಲ ಅವರ ಪುತ್ರ ಶರಣ ಗೌಡ ಅವರನ್ನು ದೇವದುರ್ಗದಲ್ಲಿ ಫೆ.7 ರಂದು ಯಡಿಯೂರಪ್ಪ ತಡ ರಾತ್ರಿ ಕರೆಸಿಕೊಂಡು ಸಚಿವ ಸ್ಥಾನ ಮತ್ತು 25 ಕೋಟಿ ರೂ. ಹಣದ ಆಮಿಷ ಒಡ್ಡಿದ್ದಾರೆ. ಆಗ ಇವರ ಜತೆ ಶಾಸಕರಾದ ಪ್ರೀತಂಗೌಡ, ಶಿವನಗೌಡ ನಾಯ್ಕ್, ಪತ್ರಕರ್ತ ಎಂ.ಬಿ. ಮರಂಕಲ್ ಇದ್ದರು. ಸ್ಪೀಕರ್ ಅವರಿಗೂ 50 ಕೋಟಿ ರೂ. ಕೊಟ್ಟು ಬುಕ್ ಮಾಡಲಾಗಿದೆ. ಕಾನೂನು ಸಮಸ್ಯೆಯಾಗಿ ಕೋರ್ಟಿಗೆ ಹೋದರೆ ನ್ಯಾಯಾಧೀಶರನ್ನೂ ಮೋದಿ-ಷಾ ಬುಕ್ ಮಾಡ್ತಾರೆ ಎಂದು, ಬಿಡುಗಡೆ ಮಾಡಲಾದ ಆಡಿಯೊ ಸಿಡಿಯಲ್ಲಿ ಹೇಳಲಾಗಿದೆ ಎಂದು ಬಹಿರಂಗ ಪಡಿಸಿದರು. ಇದು ಬಹಿರಂಗವಾಗುತ್ತಿದ್ದಂತೆ ಬಿಜೆಪಿ ತತ್ತರಿಸಿತು. ಆಡಿಯೋ ಸಿಡಿ ಮೈತ್ರಿ ಸರಕಾರ ಬಿಜೆಪಿ ಮೇಲೆ ಎಸೆದ 'ಆಡಿಯೊ ಬಾಂಬ್' ಆಯಿತು. ಮೊದಮೊದಲು ಇದು ಕುಮಾರಸ್ವಾಮಿಯ ಅವರ ಸ್ಟುಡಿಯೊದ ಮಿಮಿಕ್ರಿ ಕಲಾವಿದರು ತಯಾರಿಸಿದ ನಕಲಿ ವಿಡಿಯೋ, ಇತರರ ಸಂವಾದದ ಕದ್ದಾಲಿಕೆಯ ಅಪರಾಧವನ್ನು ಮುಖ್ಯಮಂತ್ರಿಗಳೇ ಮಾಡಿದ್ದಾರೆ ಎಂದು, ಬಿಜೆಪಿ ಬಾಂಬ್ 'ಆರಿಸಲು' ಪ್ರಯತ್ನಿಸಿತು. ಯಥಾಪ್ರಕಾರ ಸಂಭಾಷಣೆಯಲ್ಲಿರುವ ಧ್ವನಿ ತಮ್ಮದೇ ಎಂಬುದು ಸಾಬೀತಾದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಯಡಿಯೂರಪ್ಪ ಸವಾಲೆಸೆದರು. 40 ನಿಮಿಷಗಳ ಸಂವಾದವನ್ನು 2 ನಿಮಿಷಕ್ಕೆ ಇಳಿಸಿ ತಿರುಚಲಾಗಿದೆ ಎಂದು ವಾದಿಸಿದರು.



ಆದರೆ ಇದು ಪಾರ್ಲಿಮೆಂಟಿನಲ್ಲಿ ಪ್ರತಿಧ್ವನಿತವಾಗಿ ದೊಡ್ಡ ರಾಷ್ಟ್ರೀಯ ಸುದ್ದಿಯಾಯಿತು. ನ್ಯಾಯಾಧೀಶರನ್ನೂ ಬುಕ್ ಮಾಡುವ ಕುರಿತು ಹೇಳಿಕೆ ಇದ್ದಿದ್ದರಿಂದ ಸುಪ್ರೀಂ ಕೋರ್ಟು ಇದನ್ನು ಸ್ವಯಂ-ದೂರು ಎಂದು ಗಮನಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಒತ್ತಾಯಿಸಲು ಆರಂಭಿಸಿದರು. ಸ್ಪೀಕರ್ ರಮೇಶ ಕುಮಾರ್ ಅವರು ಇದನ್ನು ಗಂಭೀರವಾಗಿ ತೆಗೆದುಕೊಂಡು ಸದನದಲ್ಲಿ ಈ ಬಗ್ಗೆ ಬಜೆಟ್ ಜತೆ ಚರ್ಚೆಗೆ ಅವಕಾಶ ಮಾಡಲಾಗುವುದು ಎಂದು ಹೇಳಿದರು. ಈ ವರೆಗೆ ಆಕ್ರಾಮಕ ಆಟವಾಡುತ್ತಿದ್ದ ಬಿಜೆಪಿ ಈಗ ರಕ್ಷಣಾತ್ಮಕ ಆಟ ಆರಂಭಿಸಬೇಕಾಯಿತು. ಫೆ.10ರಂದು ಆಡಿಯೊದಲ್ಲಿರುವುದು ತಮ್ಮದೇ ಧ್ವನಿ ಎಂದು ಯಡಿಯೂರಪ್ಪ ಒಪ್ಪಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದರು. ಆಡಿಯೊ ಬಾಂಬಿನ ತೀಕ್ಷ್ಣ ಪರಿಣಾಮಗಳ ಅರಿವಾದ ಬಿಜೆಪಿ ಕೇಂದ್ರೀಯ ನಾಯಕತ್ವ ಹಾಗೆ ಮಾಡಲು ಅವರ ಮೇಲೆ ಒತ್ತಡ ಹೇರಿತು ಎಂದು ಹೇಳಲಾಗಿದೆ. ಬಿಜೆಪಿ ಕೇಂದ್ರೀಯ ಮತ್ತು ರಾಜ್ಯದ ನಾಯಕತ್ವದ ಒಂದು ವಿಭಾಗಕ್ಕೆ ಯಡಿಯೂರಪ್ಪ ಇನ್ನೊಮ್ಮೆ ಬಲಿಪಶುವಾದಂತೆ ಕಂಡಿತು.

ಆಡಿಯೋ ಸಿಡಿಯಲ್ಲಿ ತಮ್ಮ ಭ್ರಷ್ಟಾಚಾರದ ಸೂಚನೆಯಿಂದ ನೊಂದ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ಫೆ.11ರಂದು ಭಾವುಕರಾಗಿ ಮಾತನಾಡಿ, ತಮ್ಮ ಹೆಸರು ಬಂದಿರುವುದರಿಂದ ಅದರ ಸತ್ಯಾಸತ್ಯತೆ ತಿಳಿಯಲು ಎಸ್.ಐ.ಟಿ. ತನಿಖೆ ನಡೆಸಿ 15ದಿನಗಳೊಳಗೆ ವರದಿ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳನ್ನು ಕೋರಿದರು. ಈಗ ಬಿಜೆಪಿ ತೀರಾ ಹತಾಶವಾಯಿತು. ಶತಾಯ ಗತಾಯ ಎಸ್.ಐ.ಟಿ. ತನಿಖೆ ಆಗದಂತೆ-ಸದನದ ಮುಂದೆ ಧರಣಿ, ಸಭೆ ಮುಂದೆ ಹೋಗುವಂತೆ ಗಲಭೆ, ಸಾರ್ವಜನಿಕ ಪ್ರತಿಭಟನೆ ಇತ್ಯಾದಿ - ಎಲ್ಲಾ ತಂತ್ರಗಳನ್ನು ಬಳಸಿತು. ಮುಖ್ಯಮಂತ್ರಿಯ ನೇರ ನಿಯಂತ್ರಣದಲ್ಲಿ ಇರುವುದರಿಂದ ಎಸ್.ಐ.ಟಿ. ತನಿಖೆ ಸರಿಯಲ್ಲ, ಅದರಲ್ಲಿ ತಮಗೆ ನಂಬಿಕೆ ಇಲ್ಲ. ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆ ಸರಿಯಾದ ಕ್ರಮವೆಂದು ಬಿಜೆಪಿ ವಾದ ಮುಂದೊಡ್ಡಿತು. ಸ್ಪೀಕರ್ ಈ ಬಗ್ಗೆ ಸಹಮತ ಮೂಡಿಸಲು ನಡೆಸಿದ ಪ್ರಯತ್ನ ವಿಫಲವಾಯಿತು. ಬಿಜೆಪಿಯ ಆಪರೇಶನ್ ಠುಸ್ ಮಾಡಲು ಇದು ಒಳ್ಳೆಯ ಅಸ್ತ್ರವೆಂದು ಅರಿತ ಆಳುವ ಮೈತ್ರಿಕೂಟ ಎಸ್.ಐ.ಟಿ. ತನಿಖೆ ಆಗಬೇಕೆಂದು ಪಟ್ಟು ಹಿಡಿಯಿತು. ಈ ಮಧ್ಯೆ ಶಾಸಕ ನಾಗನ ಗೌಡ ಅವರ ಪುತ್ರ ಶರಣಗೌಡ ಅವರು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಫೆ.13 ರಂದು ದೂರು ಸಲ್ಲಿಸಿದ್ದು, ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಮೊದಲ ಆರೋಪಿಯಾಗಿದ್ದು, ಶಾಸಕ ಕೆ.ಶಿವನಗೌಡ ನಾಯಕ, ಪ್ರೀತಂಗೌಡ ಹಾಗೂ ಪತ್ರಕರ್ತ ಎಂ.ಬಿ. ಮರಮಕಲ್ ಅವರನ್ನೂ ಆರೋಪಿಗಳನ್ನಾಗಿಸಲಾಗಿದೆ.

ಆ ಮೇಲೆ ಆಡಿಯೋ ಸಿಡಿ ಯಲ್ಲಿನ ಇನ್ನಷ್ಟು ಸಂಭಾಷಣೆಗಳು ಬೆಳಕಿಗೆ ಬಂದಿದ್ದು ಪ್ರಕರಣ ಇನ್ನಷ್ಟು ಗಂಭೀರವಾಗಿದೆ. ಜೆಡಿಎಸ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಅವರನ್ನು ಬಿಜೆಪಿಗೆ ಸೆಳೆಯುವ ಭರದಲ್ಲಿ ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು, ಜೆಡಿಎಸ್ ಹಿರಿಯ ನಾಯಕ ದೇವೇಗೌಡ ಅವರ ಆರೋಗ್ಯ, ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಜಾತಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಮನೆ ಮುಂದೆ ಬೈಕ್ ಮೆರವಣಿಗೆಯಲ್ಲಿ ಬಂದು ಧರಣಿ ನಡೆಸಿದ ಜೆಡಿಎಸ್ ನ ನೂರಾರು ಕಾರ್ಯಕರ್ತರು, ಪ್ರೀತಂ ವಿರುದ್ಧ ಘೋಷಣೆ ಕೂಗಿದರು. ಶಾಸಕ ಪ್ರೀತಂ ಕೂಡಲೇ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಮುಗಿಸಿ ವಾಪಸ್ ಹೋಗುತ್ತಿದ್ದ ವೇಳೆ ಶಾಸಕರ ಬೆಂಬಲಿಗರು ಪ್ರೀತಂ ಪರ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಹಾಕಿದಾಗ ಮಾತಿನ ಚಕಮಕಿ ನಡೆಯಿತು. ಜೆಡಿಎಸ್ ಗುಂಪಿನಲ್ಲಿದ್ದ ಕೆಲವರು ಪ್ರೀತಂ ಗೌಡ ಮನೆಯ ಬಾಗಿಲತ್ತ ಕಲ್ಲು ತೂರಿದರು. ಶಾಸಕರ ಬೆಂಬಲಿಗರೊಬ್ಬರಿಗೆ ಕಲ್ಲಿನಿಂದ ಗಾಯಗಳಾಗಿವೆ. ಈ ಪ್ರಕರಣವನ್ನು ಮುಂದೆ ಮಾಡಿ ಸದನದ ಕಲಾಪ ಭಂಗಗೊಳಿಸಲು ಮತ್ತು ಸಾರ್ವಜನಿಕ ಪ್ರತಿಭಟನೆಗಳನ್ನು ಬಿಜೆಪಿ ನಡೆಸಿತು.

ಈ ಪ್ರಕರಣದಲ್ಲಿ ಯಾವ ರೀತಿಯ ತನಿಖೆ - ಎಸ್.ಐ.ಟಿ., ನ್ಯಾಯಾಂಗ, ಸದನ ಸಮಿತಿ - ನಡೆಯಬೇಕೆಂದು ಸಾರ್ವಜನಿಕ ಚರ್ಚೆ ನಡೆಯುತ್ತಿದೆ. ಪ್ರಕರಣದಲ್ಲಿ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಾದ ಯಡಿಯೂರಪ್ಪನವರು ಆಡಿಯೋ ಸಿಡಿ ಯಲ್ಲಿರುವ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಇನ್ನೊಬ್ಬ ಪ್ರಮುಖ ಪಾತ್ರಧಾರಿಯಾದ ಶಾಸಕ ನಾಗನ ಗೌಡ ಅವರ ಪುತ್ರ ಶರಣಗೌಡ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದಾದರೂ ತನಿಖೆಯ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಇದೆ. ಆದರೆ ಕೋರ್ಟಿನಲ್ಲಿ ಪುರಾವೆಯಾಗಿ ಸಲ್ಲಿಸಲು ಧ್ವನಿಯನ್ನು ಅಧಿಕೃತವಾಗಿ ಯಾವುದೇ ಸಂದೇಹವಿಲ್ಲದಂತೆ ಗುರುತಿಸಲು ಅಪರಾಧ ತನಿಖಾ ಲ್ಯಾಬಿಗೆ ಕಳಿಸಬೇಕಾಗಬಹುದು. ಪ್ರಕರಣದಲ್ಲಿ ಭಾಗವಹಿಸಿದ ಎಲ್ಲರ ಹೇಳಿಕೆಗಳನ್ನು ದಾಖಲಿಸಬೇಕಾಗುತ್ತದೆ. ಆದ್ದರಿಂದ ತನಿಖೆಯ ಅಗತ್ಯ ಬೀಳಬಹುದು. ಸ್ಪೀಕರ್ ಒಂದು ಗಡುವಿನೊಳಗೆ ಈ ತನಿಖೆ ಮುಗಿಸಲು ಎಸ್.ಐ.ಟಿ. ತನಿಖೆ ಸೂಚಿಸಿರುವುದರಿಂದ ಅದರಲ್ಲಿ ಚರ್ಚಾಸ್ಪದವಾದದ್ದು ಏನೂ ಇಲ್ಲ. ಈ ಪ್ರಕರಣ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯಡಿ (ಐಪಿಸಿ) ಬರುತ್ತದೆ. ಎಸ್.ಐ.ಟಿ. ವರದಿಯೇ ಅಂತಿಮವಲ್ಲ, ಈ ಬಗ್ಗೆ ಅಂತಿಮ ತೀರ್ಪು ನೀಡಲು ನ್ಯಾಯಾಲಯ ಇದೆ. ಸದನ ಸಮಿತಿ, ಹಕ್ಕುಚ್ಯುತಿ ಸಮಿತಿ, ನ್ಯಾಯಾಂಗ ವಿಚಾರಣೆಗೆ ಸೀಮಿತ ವ್ಯಾಪ್ತಿ ಇದೆ ಮತ್ತು ಅದನ್ನು ಆರಂಭಿಸಲು ಹಾಗೂ ತನಿಖೆಯೇ ಸಾಕಷ್ಟು ಸಮಯದ ಪ್ರಕ್ರಿಯೆ. ಎಸ್.ಐ.ಟಿ ತನಿಖೆಯಲ್ಲಿ ಮಾತ್ರ ಪ್ರಕರಣ ಸತ್ಯಾಸತ್ಯತೆಯನ್ನು 15 ದಿನಗಳ ಒಳಗೆ ಹೊರತರಲು ಸಾಧ್ಯ. ಎಸ್.ಐ.ಟಿ ತನಿಖೆಯಲ್ಲಿ ನಂಬಿಕೆಯಿಲ್ಲ ಎನ್ನುವ ಬಿಜೆಪಿಯ ವಾದದಲ್ಲಿ ಹುರುಳಿಲ್ಲ, ಎಂಬ ಸ್ಪೀಕರ್ ಮತ್ತು ಸರಕಾರದ ನಿಲುವು ಸರಿಯಾಗಿಯೇ ಇದೆ. ಆದ್ದರಿಂದ ಸರಕಾರ ತಕ್ಷಣವೇ ಎಸ್.ಐ.ಟಿ. ತನಿಖೆಗೆ ಕ್ರಮ ವಹಿಸಬೇಕು. ತನಿಖೆ ಸ್ಪೀಕರ್ ಅವರನ್ನು 'ಬುಕ್' ಮಾಡಲಾಗಿದೆ ಎಂಬುದಕ್ಕೆ ಸೀಮಿತವಾಗಿರಬಾರದು. ನ್ಯಾಯಾಧೀಶರನ್ನು 'ಬುಕ್' ಮಾಡಲಾಗುವುದು ಎಂಬ ಹೇಳಿಕೆಯ ಹಿಂದೆ ಏನಿದೆ? ಈ ಪ್ರಕರಣದಲ್ಲಿ ಯಡಿಯೂರಪ್ಪ, ಮೋದಿ, ಶಾ ಮತ್ತು ಇನ್ನಿತರರ ಪಾತ್ರವೇನು? ಆಪರೇಶನ್ ಗೆ ಹಣ ಎಲ್ಲಿಂದ ಬರುತ್ತಿದೆ? ಈ ಎಲ್ಲಾ ಪ್ರಶ್ನೆಗಳೂ ತನಿಖೆಗೆ ಒಳಪಡಬೇಕು.

ಇಂತಹ ಸಮಗ್ರ ತನಿಖೆಯಾದರೆ ಈ ಪ್ರಕರಣ ಮತ್ತು ಕಳೆದ ಕೆಲವು ತಿಂಗಳುಗಳ ಕಾಲ ರಾಜ್ಯವನ್ನು ಕಾಡಿರುವ ಕೀಳು ಮಟ್ಟದ ರಾಜಕಾರಣಕ್ಕೆ ಸ್ವಲ್ಪವಾದರೂ ಕಡಿವಾಣ ಬೀಳಬಹುದು ಎಂದು ಆಶಿಸಬೇಕಾಗಿದೆ. ಈ ಪ್ರಕರಣದಲ್ಲಿ ಶಿಕ್ಷೆಯಾದರೆ ಅಂತಹ ಸಾಧ್ಯತೆಯಿದೆ. ನಿರ್ದಿಷ್ಟ ಪಕ್ಷದ ಸಿದ್ಧಾಂತ ಅಥವಾ ಕಾರ್ಯಕ್ರಮಗಳನ್ನು ಮತದಾರರ ಮುಂದಿಟ್ಟು ಆಯ್ಕೆಯಾಗುವ ಒಬ್ಬ ಜನಪ್ರತಿನಿಧಿ, ಮತ್ತೊಂದು ಪಕ್ಷ ಅಥವಾ ವ್ಯಕ್ತಿ ಒಡ್ಡುವ ಆಮಿಷವನ್ನು ಒಪ್ಪಿಕೊಂಡು ತನ್ನ ಸ್ಥಾನವನ್ನು ತ್ಯಜಿಸಲು ಮುಂದಾಗುವುದು ಪ್ರಜಾಪ್ರಭುತ್ವವನ್ನು ಅರ್ಥಹೀನಗೊಳಿಸುವ ಸಂಗತಿ. ಅಂತಹ ಆಮಿಷ ಒಡ್ಡುವವರು ಮತ್ತು ಅದಕ್ಕೆ ಬಲಿ ಬೀಳುವವರು ಇಬ್ಬರೂ ಇರುವವರೆಗೆ ಇದು ಗುಣವಾಗದ ಕಾಯಿಲೆ. ಬಿಜೆಪಿ ಯ ಆಪರೇಶನ್ ನಲ್ಲಿ ಬೆಳಕಿಗೆ ಬಂದಿರುವ ಕೋಟಿ ಕೋಟಿ ಹಣ ಕಪ್ಪು ಹಣವನ್ನು ನಿಯಂತ್ರಿಸಲಾಗಿದೆ ಎಂಬ ಅದೇ ಪಕ್ಷದ ನಾಯಕರ ಭರವಸೆಗಳನ್ನು ಬಯಲುಮಾಡಿದೆ. ಚುನಾವಣೆಯಲ್ಲಿ ದೊಡ್ಡ ಹಣ ನಿಯಂತ್ರಿಸುವ ಪರಿಣಾಮಕಾರಿ ಕ್ರಮಕೈಗೊಳ್ಳುವವರೆಗೆ ಇಂತಹ ವಿದ್ಯಮಾನವನ್ನು ನಿಯಂತ್ರಿಸುವುದು ಅಸಾಧ್ಯ. ಇದು ಬಹಿರಂಗ ಗುಟ್ಟಾದರೂ ಅದು ಕೋರ್ಟಿನಲ್ಲಿ ರುಜುವಾತಾಗಿ ಶಿಕ್ಷೆಯಾದರೆ ಶಾಸಕರಿಗೆ ಇಂತಹುದರಲ್ಲಿ ತೊಡಗುವುದರಲ್ಲಿ ಸ್ವಲ್ಪವಾದರೂ ಹೆದರಿಕೆ ಹುಟ್ಟೀತು.

ಆದರೆ ಅಂತಹ ಆಸೆ ಇಟ್ಟುಕೊಳ್ಳುವುದು ಬಹುಶಃ ಅವಾಸ್ತವವಾದೀತು. ಕಾಂಗ್ರೆಸ್, ಜೆಡಿ-ಎಸ್, ಬಿಜೆಪಿ - ಈ ಮೂರು ಪಕ್ಷಗಳು ಈ ತನಿಖೆಯನ್ನು ತಮ್ಮ ತಕ್ಷಣದ ಶಕ್ತಿ ರಾಜಕಾರಣದ ದಾಳವಾಗಿ ಬಳಸಲು ಬಯಸುತ್ತಿವೆ ವಿನಹ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ದೂರದ ಉದ್ದೇಶವೂ ಅವಕ್ಕಿಲ್ಲ. ಆಡಿಯೊ ಬಾಂಬ್ ಮತ್ತು ಅನರ್ಹತೆಯ ಬೆದರಿಕೆಗಳಿಂದ ಸದ್ಯಕ್ಕೆ ಮೈತ್ರಿ ಸರಕಾರ ಅಪಾಯದಿಂದ ಪಾರಾಗಿದೆ. ಆದರೆ ಕಾಂಗ್ರೆಸ್ ನ ಅತೃಪ್ತ ಶಾಸಕರು ತಮ್ಮ ಅಧಿಕಾರದಾಹ ತಣಿಸಲು ಬಿಜೆಪಿಯ ಆಪರೇಶನ್ ಗೆ ಒಳಗಾಗುವ ಮನಸ್ಥಿತಿ ಇರುವವರೆಗೆ ಈ ಅಪಾಯ ತಪ್ಪಿದ್ದಲ್ಲ.

ಆದರೆ ಕೀಳು ರಾಜಕಾರಣ ತಡೆಯುವತ್ತ ಸಣ್ಣ ಹೆಜ್ಜೆಯಾಗಿ ಸಮಯಬದ್ಧ ಎಸ್.ಐ.ಟಿ. ತನಿಖೆ ಮತ್ತು ಶಿಕ್ಷೆಗೆ ತೀವ್ರ ಒತ್ತಾಯ ತರಬೇಕಾಗಿದೆ. ●

ಇಂಗ್ಲಿಷ್ ಮಾಧ್ಯಮ ಶಾಲೆ ಸ್ಥಾಪನೆ ವಿರೋಧಿಸಿ ಪ್ರತಿಭಟನೆ



ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯ ಸರಕಾರ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮದ ಸರಕಾರೀ ಪ್ರಾಥಮಿಕ ಶಾಲೆಗಳನ್ನು ತೆರೆಯುವುದನ್ನು ವಿರೋಧಿಸಿ ಫೆಬ್ರವರಿ 8 ರಂದು ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಶಿಕ್ಷಣ ತಜ್ಞರ, ಸಾಹಿತಿಗಳ ಮತ್ತು ಸಾರ್ವಜನಿಕರ ತೀವ್ರ ವಿರೋಧದ ಮಧ್ಯೆಯೂ ಸರಕಾರ ರಾಜ್ಯಪಾಲರ ಭಾಷಣದ ಮೂಲಕ ಮುಂಬರುವ ವರ್ಷದಲ್ಲಿ ಪ್ರಾಥಮಿಕ ಹಂತದಲ್ಲಿ 1000

ವಾಸುದೇವ ಉಚ್ಚಿಲ್

ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯುವ ಕುರಿತು ತನ್ನ ಬದ್ಧತೆಯನ್ನು ವ್ಯಕ್ತಪಡಿಸಿರುವುದು ಖಂಡನೀಯವಾಗಿದ್ದು, ಈ ಬಗ್ಗೆ ಸಿಪಿಐ(ಎಂ) ಘಟಕಗಳು ಪ್ರತಿಭಟನೆಯನ್ನು ನಡೆಸಬೇಕೆಂದು ಸಿಪಿಐ(ಎಂ) ರಾಜ್ಯ ಸಮಿತಿ ಕರೆಕೊಟ್ಟ ಮೇರೆಗೆ ಉಡುಪಿ ಜಿಲ್ಲೆಯಲ್ಲೂ ಸಿಪಿಐ(ಎಂ) ಜಿಲ್ಲಾ ಸಮಿತಿ ಪ್ರತಿಭಟನೆಯನ್ನು ನಡೆಸಿರುತ್ತದೆ. ಕೂಡಲೇ ಈ ಜನವಿರೋಧಿ ನಿಲುವನ್ನು ಕೈಬಿಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಗಿದೆ.

ಕನ್ನಡ ಮಾಧ್ಯಮದ ಹೆಸರಿನಲ್ಲಿ ಪರವಾನಗಿ ಪಡೆದು ಇಂಗ್ಲಿಷ್ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸಿ ಜನತೆಯನ್ನು ಲೂಟಿ ಮಾಡುತ್ತಿರುವ ಖಾಸಗಿ ಶಾಲೆಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ. ಇವುಗಳನ್ನು ತಡೆಯಲು ರಾಜ್ಯ ಸರಕಾರ ವಿಫಲವಾಗಿವೆ. ಅಲ್ಲದೆ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವಂತೆ ಕ್ರಮ ವಹಿಸುವಲ್ಲಿಯೂ ಸರಕಾರ ಎಡವಿದೆ. ಈ ಕಾರಣದಿಂದ ಕನ್ನಡ ಶಾಲೆಗಳನ್ನು ಸಾವಿರಾರು ಸಂಖ್ಯೆಯಲ್ಲಿ ಮುಚ್ಚಬೇಕಾದ ಮನಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಸರಕಾರದ ಈ ನಡೆ ಭಾಷಾವಾರು ರಾಜ್ಯ ರಚನೆಯ ಉದ್ದೇಶಕ್ಕೆ ಕೂಡಾ ತದ್ವಿರುದ್ಧವಾಗಿದೆ. ಕನ್ನಡದ ರಾಷ್ಟ್ರೀಯತೆಯನ್ನು ಉಳಿಸಿ ಬೆಳೆಸಬೇಕಾದ ರಾಜ್ಯ ಸರಕಾರವೇ ಇಂತಹ ಕ್ರಮಗಳ ಮೂಲಕ ಅದರ ಮೇಲಿನ ದಾಳಿಗೆ ಕಾರಣವಾಗುತ್ತಿರುವುದು ಸರಿಯಲ್ಲ. ಸರಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಸಿಪಿಐ(ಎಂ) ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಸಮಿತಿ ಮುಖಂಡರಾದ ಕೆ.ಶಂಕರ್, ಮಹಾಬಲ ವಡೇರಹೋಬಳಿ, ವೆಂಕಟೇಶ ಕೋಣಿ, ಸಿಪಿಐ(ಎಂ) ಉಡುಪಿ ತಾಲೂಕು ಸಮಿತಿಯ ವಿಠಲ ಪೂಜಾರಿ, ಶಶಿಧರ ಗೊಲ್ಲ, ಕವಿರಾಜ್ ಉಪಸ್ಥಿತರಿದ್ದರು.


ಮಂಗಳೂರಿನಲ್ಲಿ ಸಿಪಿಐ(ಎಂ) ದ.ಕ.ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಅವರ ನೇತೃತ್ವದಲ್ಲಿ ಫೆಬ್ರವರಿ 8 ರಂದು ಸಿಪಿಐ(ಎಂ) ಜಿಲ್ಲಾ ಸಮಿತಿಯ ನಿಯೋಗ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ರಾಜ್ಯಪಾಲರು ಇಂಗ್ಲಿಷ್ ಮಾಧ್ಯಮ ಸರಕಾರೀ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಮಾಡಿರುವ ಪ್ರಸ್ತಾವನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ಸಿಪಿಐ(ಎಂ) ಜಿಲ್ಲಾ ಸಮಿತಿ ಮುಖಂಡರಾದ ಕೆ.ಆರ್.ಶ್ರೀಯಾನ್, ಜೆ.ಬಾಲಕೃಷ್ಣ ಶೆಟ್ಟಿ, ವಾಸುದೇವ ಉಚ್ಚಿಲ್ ಮತ್ತು ಸುನಿಲ್ ಕುಮಾರ್ ಬಜಾಲ್ ಭಾಗವಹಿಸಿದ್ದರು.

ಕೋಟ ಕೊಲೆ ಪ್ರಕರಣ : ಪೋಲೀಸರ ಕ್ರಮಕ್ಕೆ ಸಿ.ಪಿ.ಐ(ಎಂ) ಶ್ಲಾಘನೆ

ಉಡುಪಿ ಜಿಲ್ಲೆಯ ಕೋಟ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವಕರ ಕೊಲೆ ಪ್ರಕರಣದಲ್ಲಿ ತುರ್ತುಕ್ರಮ ವಹಿಸಿ ಆರೋಪಿಗಳನ್ನು ಬಂಧಿಸಿದ ಪೋಲೀಸರ ಕ್ರಮವನ್ನು ಸಿ.ಪಿ.ಐ(ಎಂ) ಉಡುಪಿ ಜಿಲ್ಲಾ ಸಮಿತಿ ಶ್ಲಾಘಿಸಿದೆ.

ಇಬ್ಬರು ಯುವಕರ ಕೊಲೆಯ ಹಿಂದೆ ಕೇವಲ ಜಾಗದ ಜಗಳವಲ್ಲದೆ ಪ್ರಭಾವಿ ವ್ಯಕ್ತಿಗಳ ಪಾತ್ರವು ಇದೆ ಎಂದು ಖಚಿತವಾಗಿದೆ. ಬಂಧಿತರಲ್ಲಿ ಬಿಜೆಪಿಗೆ ಸೇರಿದ ಜಿಲ್ಲಾ ಪಂಚಾಯತ್ ಸದಸ್ಯರು ಸೇರಿದ್ದು ಈ ಸುದ್ದಿಗೆ ಪುಷ್ಟಿ ನೀಡಿದೆ. ಭಿನ್ನ ರಾಜಕೀಯ ಅಭಿಪ್ರಾಯ ಹೊಂದಿರುವವರನ್ನು 'ಮುಗಿಸುವ' ಹಾಗೂ ಇತರರಲ್ಲಿ ಭೀತಿ ಹುಟ್ಟಿಸುವ ಷಡ್ಯಂತ್ರ ಇದರಲ್ಲಿ ಅಡಗಿದೆ ಎಂದು ಸಿಪಿಐ(ಎಂ) ಬಾವಿಸುತ್ತದೆ.

ದನ ಸತ್ತರೆ ಪ್ರತಿಭಟನೆ ನಡೆಸುವ ಸಂಸತ್ ಸದಸ್ಯೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ನಾಯಕರು ಈಗ ಎಲ್ಲಿದ್ದಾರೆ ಎಂದು ಸಿಪಿಐ(ಎಂ) ಪ್ರಶ್ನಿಸುತ್ತದೆ.



ಆರೋಪಿ ರಾಘವೇಂದ್ರ ಕಾಂಚನ್ ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಸಿಪಿಐ(ಎಂ) ಆಗ್ರಹಿಸುತ್ತದೆ.

ಕೇಂದ್ರ ಸಚಿವ ಹೆಗಡೆ ಪ್ರಚೋದನಾಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ




ಅವಹೇಳನಕಾರಿ, ಅಪಮಾನಕಾರಿ, ಪ್ರಚೋದನಾಕಾರಿ ಮಾತನಾಡುತ್ತಿರುವ ಕೇಂದ್ರ ಮಂತ್ರಿ ಅನಂತಕುಮಾರ ಹೆಗಡೆ ಹೇಳಿಕೆ ಖಂಡಿಸಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಹಳಿಯಾಳ ತಾಲೂಕು ಸಮಿತಿ ನೇತ್ರತ್ವದಲ್ಲಿ ದಾಂಡೇಲಿಯ ಬಸ್ ನಿಲ್ದಾಣದ ಎದುರು ಪ್ರತಿಭಟನಾ ಪ್ರದರ್ಶನ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಶಾಂತಾರಾಮ್ ನಾಯಕ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರು ಅಸಂವಿಧಾನಿಕ ಮತ್ತು ಕೋಮುವಾದಿ ಪ್ರಚೋದನಾಕಾರಿ ಮಾತುಗಳನ್ನಾಡುತ್ತ ಸಮಾಜದ ಸ್ವಾಸ್ಥ್ಯ ವನ್ನು ಕೆಡಿಸುತ್ತಿದ್ದಾರೆ. ದೇಶದ ಸಂವಿದಾನ ಮತ್ತು ಸಂಸ್ಕøತಿಗೆ ದಕ್ಕೆ ತರುವಂತಹ ಅನಾಗರೀಕತೆಯ ಹೇಳಿಕೆ ನೀಡುತ್ತಿದ್ದಾರೆ. ಇದು ಸಮಾಜದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡುವಂತದ್ದಾಗಿದೆ. ಐದು ಅವಧಿಗೆ ಸಂಸದರಾಗಿ, ಈಗ ಮಂತ್ರಿಯಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಅನಂತ ಕುಮಾರ ಹೆಗಡೆಯವರು, ತಮ್ಮ ನಿಷ್ಕ್ರಿಯತೆಯನ್ನು ಮಚ್ಚಿಕೊಳ್ಳಲು, ಈ ರೀತಿ ದಾರಿತಪ್ಪಿಸುವ ಮಾತನಾಡುತ್ತಿದ್ದಾರೆ. ಐದು ವರ್ಷ ಏನನ್ನೂ ಮಾಡದ, ಕ್ಷೇತ್ರದ ಅಭಿವೃದ್ದಿ ಬಗ್ಗೆ ಚಿಂತನೆಯನ್ನು ಮಾಡದ, ಕ್ಷೇತ್ರದ ಜನರ ಸಮಸ್ಯೆಯನ್ನು ಆಲಿಸದ ಇವರಿಗೆ ಚುನಾವಣೆ ಹತ್ತಿರ ಬರುವಾಗ ಜನರ ನೆನಪಾಗುತ್ತದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕೋಮುವಾದಿ ಶಕ್ತಿಗಳನ್ನು ಬೆಂಬಲಿಸಬಾರದು ಎಂದರು.

ಪಕ್ಷದ ತಾಲೂಕು ಸಮಿತಿ ಕಾರ್ಯದರ್ಶಿ ಹರೀಶ್ ನಾಯ್ಕ ಹಾಗೂ ವೆಸ್ಟಕೋಸ್ಟ ಎಂಪ್ಲಾಯಿಸ್ ಯೂನಿಯನ್ ಉಪಾಧ್ಯಕ್ಷ ಉದಯ ನಾಯ್ಕ, ಡಿ. ವೈ. ಎಫ್. ಐ. ನ ಜಿಲ್ಲಾ ಕಾರ್ಯದರ್ಶಿ ಡಿ. ಸ್ಯಾಮಸನ್ ಮಾತನಾಡಿ ಅನಂತಕುಮಾರ ಹೆಗಡೆಯವರು ತಮ್ಮ ಘನತೆಯನ್ನು ಮರೆತು ಮಾತನಾಡುತ್ತಿದ್ದಾರೆ. ಇದು ನಮ್ಮ ಸಂಸತ್ತಿಗೆ ಆಗುತ್ತಿರುವ ಅವಮಾನವಾಗಿದೆ. ಕೇಂದ್ರ ಸಚಿವರಾಗಿ, ಸಂವಿಧಾನ ಬದಲಿಸುತ್ತೇವೆ, ಕೈ ಕತ್ತರಿಸುತ್ತೇವೆ ಎಂಬ ಪ್ರಚೋದನಾಕಾರಿ ಮಾತನಾಡುವುದು ಕಾನೂನು ಉಲ್ಲಂಘನೆಯಾಗುತ್ತದೆ. ಜನರು ಇಂತಹವರನ್ನು ತಿರಸ್ಕರಿಸಬೇಕು ಎಂದರು.

ಸಿ.ಪಿ.ಐ(ಎಂ) ಜಿಲ್ಲಾ ಸಮಿತಿ ಸದಸ್ಯರಾದ ಆರ್.ಎಂ.ಮುಲ್ಲಾ, ಎಚ್.ಬಿ. ನಾಯಕ, ಜಯಶ್ರೀ, ತಾಲೂಕು ಸಮಿತಿ ಸದಸ್ಯರಾದ ಟಿ.ಎಸ್.ನಾಯ್ಕ, ಸಲಿಂ ಸೈಯದ್. ಡಿವೈಎಫ್ಐ ನ ಕಾಂತರಾಜ್, ರಾಘವೇಂದ್ರ ಭಜಂತ್ರಿ, ಇಮ್ರಾನ್ ಖಾನ್ ಮುಂತಾದವರು ಭಾಗವಹಿಸಿದ್ದರು.

ಸುಕ್ರೋ ವೆಲಿಪ್ ಇನ್ನಿಲ್ಲ



ಸುಕ್ರೋ ವೆಲಿಪ್ ಗಾವಡಾ ಆದಿವಾಸಿ ಕುಣಬಿ ಸಮುದಾಯದ ಹಿರಿಯರಲ್ಲಿ ಒಬ್ಬರು. ಇನ್ನಿಲ್ಲ. ನಮ್ಮ ಚಳುವಳಿಯ ಪ್ರೀತಿಯ ಸಂಗಾತಿ ಮತ್ತು ಜೋಯಿಡಾ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಕುಣಬಿಗೆ ಸಂವಿಧಾನಿಕ ಬುಡಕಟ್ಟು ಸ್ಥಾನಮಾನ ಸಿಗಬೇಕೆಂದು ನಡೆಯುತ್ತಿರುವ ಪ್ರತಿಯೊಂದು ವಿವಿಧ ಸ್ವರೂಪದ ಹೋರಾಟ, ಪಾದಯಾತ್ರೆ, ಧರಣಗಳಲ್ಲಿ ಪಾಲ್ಗೊಳ್ಳುತ್ತಲೇ ಬಂದ ಇವರು ಮೊನ್ನೆ ನಿಧನರಾದುದು ನೋವಿನ ಸಂಗತಿ. ವೈಯಕ್ತಿಕವಾಗಿ ನಾನು ಮತ್ತು ಚಿಂತನ ಸಹಯಾನದ ವಿಠ್ಠಲ ಭಂಡಾರಿ ಕುಣಬಿ ಬುಡಕಟ್ಟು ಅಧ್ಯಯನ ವಿಚಾರದಲ್ಲಿ ಅವರೊಂದಿಗೆ ಹಳೆಯ ಅನೇಕ ವಿಚಾರಗಳನ್ನು ಕಾಡೊಳಗಿನ ಸಂಘರ್ಷವನ್ನು ಕುಣಬಿಗಳ ಜಾನಪದ ವಿಚಾರಗಳನ್ನು ಆಗಾಗ ಚರ್ಚಿಸುತ್ತಿದ್ದೆವು. ಸಾಧ್ಯವಿದ್ದಾಗಲೆಲ್ಲ ಅವರ ಮನೆಗೆ ನಡೆದುಕೊಂಡು ಹೋಗಿ ರಾತ್ರಿ ಇಡೀ ಹರಟುತಿದ್ದೆ. ತಾನು ಅನಕ್ಷರಸ್ಥ ಇದ್ದರೂ, ತನ್ನ ಮಕ್ಕಳನ್ನು ರೈತ ಸಂಘದ ಹೋರಾಟಕ್ಕೆ ಧಾರಾಳವಾಗಿ ಕಳಿಸಿದವರು. ಪ್ರೋತ್ಸಾಹಿಸಿದವರು. ಕಾಮ್ರೇಡ್ ರಾಜೇಶ ಗಾವಡಾ ಗ್ರಾಪಂ ಮಾಜಿ ಅಧ್ಯಕ್ಷರು ಕೆಪಿಆರ್ ಎಸ್ ಜೋಯಿಡಾ ತಾಲೂಕಿನ ಕಾರ್ಯದರ್ಶಿ. ಸುಕ್ರೋರವರ ಮಡದಿ ದ್ರೌಪದಿ, ಅಣ್ಣಂದಿರಾದ ರತ್ನಾಕರ, ಕೃಷ್ಣ, ಸಂತೋಷ ರೈತ ಸಂಘದ ಸದಸ್ಯರು ಮತ್ತು ಸೊಸೆ ಅಂಗನವಾಡಿ ನೌಕರರ ಸಂಘದ ವಲಯ ಮುಂದಾಳು. ಪ್ರೀತಿಯ ಸುಕ್ರೋ ಆದಿವಾಸಿ ಹಕ್ಕುಗಳ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಹೋರಾಟದಲ್ಲಿ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಚಳುವಳಿಯಲ್ಲಿ ತಪ್ಪದೇ ಭಾಗವಹಿಸುವವರು. ಕೂಡು ಕುಟುಂಬವನ್ನು ಕುಣಬಿ ಸೊಗಡಿನೊಂದಿಗೆ ಕಟ್ಟಿಕೊಂಡು ಬಂದ ಮಿತ ಭಾಷಿಗಳು, ಹಸನ್ಮುಖಿಗಳು. ತನ್ನ ಪ್ರಾಯದ ಕಾಲದಲ್ಲಿ ಸಿಗ್ಮೊಖೇಳ್ ಇತ್ಯಾದಿ ಭಾಗವಹಿಸಿದವರು. ಜೋಯಿಡಾದಿಂದ ದೂರದ ನಾಗರಿಕ ಸಂಪರ್ಕಕ್ಕೆ ಸಿಗದ ಮೂಲಸೌಕರ್ಯ ವಂಚಿತ ಊರಲ್ಲಿ ಕಷ್ಟದ ಜೀವನವನ್ನೇ ಸಾಗಿಸುತ್ತ ಹೊಲಗದ್ದೆಗಳಲ್ಲೇ ಬದುಕು ಸವೆಸಿದರು. ಅವರಿಗೆ ನಾವು ಪ್ರತಿನಿಧಿಸುವ ಚಳುವಳಿಯ ಪರವಾಗಿ ಕೆಂಪುವಂದನೆ.

– ಯಮುನಾ ಗಾಂವ್ಕರ್

ಮಂಡ್ಯದ ಹುತಾತ್ಮ ಸಿ.ಆರ್.ಪಿ.ಎಫ್. ಯೋಧ ಗುರು

ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಬಂದಿದ್ದ ಗುರು ಕಳೆದ ಭಾನುವಾರವಷ್ಟೇ ಕರ್ತವ್ಯಕ್ಕೆ ತೆರಳಿದ್ದರು. ಸಿಆರ್.ಪಿ.ಎಫ್. ಗೆ ಸೇರಿ 9 ವರ್ಷವಾಗಿತ್ತು. ಹೆಚ್ಚಿನ ಅವಧಿ ಜಾರ್ಖಂಡಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರನ್ನು ಈಚೆಗೆ ಜಮ್ಮು– ಕಾಶ್ಮೀರಕ್ಕೆ ನಿಯೋಜಿಸಲಾಗಿತ್ತು. ಅದಕ್ಕೂ ಮೊದಲು ಜಮ್ಮುವಿನಲ್ಲಿ ಮೂರು ತಿಂಗಳು ತರಬೇತಿ ಪಡೆದಿದ್ದರು. ತರಬೇತಿ ಮುಗಿದ ಬಳಿಕ ತಮ್ಮ ಊರು ಗುಡಿಗೆರೆಗೆ(ಮದ್ದೂರು ತಾಲ್ಲೂಕು) ಬಂದಿದ್ದರು. ಹೊನ್ನಯ್ಯ– ಚಿಕ್ಕಹೊಳ್ಳಮ್ಮ ದಂಪತಿಯ ಹಿರಿಯ ಪುತ್ರರಾಗಿರುವ ಗುರು ಅವರಿಗೆ ಕನಕಪುರ ತಾಲ್ಲೂಕು ಸಾಸಲಾಪುರ ಗ್ರಾಮದ ಕಲಾವತಿ ಅವರೊಂದಿಗೆ 8 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಮದುವೆಯ ನಂತರ ಪತ್ನಿಯನ್ನು ಸಾಸಲಾಪುರದಲ್ಲೇ ಬಿಟ್ಟು ಕರ್ತವ್ಯಕ್ಕೆ ತೆರಳಿದ್ದರು. ಗುರು ಅವರ ತಮ್ಮ ಆನಂದ್ ಗೃಹ ರಕ್ಷಕ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುರು ತಂದೆ ಹೊನ್ನಯ್ಯ ಅವರು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡೀ ಊರೇ ದುಃಖದ ಮಡುವಿನಲ್ಲಿದೆ.



ರಾಜ್ಯಾದ್ಯಂತ ಪುಲ್ವಾಮಾ ಭಯೋತ್ಪಾದಕ ದಾಳಿಯ ವಿರುದ್ಧ ಪ್ರತಿಭಟನೆಗಳು

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಗಳನ್ನು ಖಂಡಿಸಿ ಮಡಿದ ಯೋಧರಿಗೆ ಶ್ರದ್ಧಾಂಜಲಿ, ಅವರ ಕುಟುಂಬಕ್ಕೆ ಸಂತಾಪ ಸೂಚಿಸಿ ಸ್ವಯಂಸ್ಫೂರ್ತವಾಗಿ ರಾಜ್ಯಾದ್ಯಂತ ಸಭೆಗಳು ನಡೆದಿವೆ. 'ಪರಿಹಾರ ಬೇಕು, ಪ್ರತಿಕಾರವಲ್ಲ', ರಾಜಕೀಯ ನೆಲೆಯಲ್ಲಿ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ, ಎ. 15ರಂದು ಬೆಂಗಳೂರಿನ ಟೌನ್ ಹಾಲ್ ಎದುರು ಪ್ರಗತಿಪರ ಸಂಘಟನೆಗಳಿಂದ ಮತಪ್ರದರ್ಶನ ನಡೆಯಿತು. ಇದೇ ರೀತಿ ಹಾಸನ, ಮಂಗಳೂರು, ರಾಯಚೂರಿನ ಜಾಲಹಳ್ಳಿ, ಹಾವೇರಿ ಮುಂತಾದ ಕಡೆ ಟೀಮ್ ಇಂಡಿಯಾ ಇಂತಹ ಸಭೆಗಳನ್ನು ಸಂಘಟಿಸಿತ್ತು. ಮಂಗಳೂರು ಮತ್ತು ಜಾಲಹಳ್ಳಿಗಳಲ್ಲಿ ರಾತ್ರಿ ಮೇಣದ ಬತ್ತಿ ದೀಪದಲ್ಲಿ ಸಭೆ ನಡೆಯಿತು.









ದೇವದಾಸಿ ಮಹಿಳೆಯರ ಬೆಂಗಳೂರು ಚಲೋ

ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ವತಿಯಿಂದ, ಪೆಬ್ರವರಿ 12 ರಂದು, ಬೆಂಗಳೂರು ಚಲೋ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 2000 ಕ್ಕು ಹೆಚ್ಚು ದೇವದಾಸಿ ಮಹಿಳೆಯರು ಮತ್ತು ಮಕ್ಕಳು ಹಾಗೂ ಅವರ ಕುಟುಂದ ಸದಸ್ಯರು ಈ ಪ್ರತಿಭಟನಾ ಪ್ರದರ್ಶನ ದಲ್ಲಿ ಭಾಗವಹಿಸಿದ್ದರು. ಕರ್ನಾಟಕ ರಾಜ್ಯದ ವಿವಿಧ ಜಿಲ್ಲಾ ಮತ್ತು ತಾಲೂಕು ಗಳಿಂದ ಆಗಮಿಸಿದ್ದ ಈ ಪ್ರತಿಭಟನೆಗಾರರು, ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಸಿಟಿ ರೈಲ್ವೆ ಸ್ಟೇಷನ್ ನಿಂದ ಮೆರವಣಿಗೆ ಹೊರಟು, ಪ್ರೀಡಂ ಉದ್ಯಾನವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಮೆರವಣಿಗೆಯ ನೇತೃತ್ವ ವನ್ನು ಸಂಘಟನೆಯ ಪದಾಧಿಕಾರಿಗಳಾದ ಯು.ಬಸವರಾಜು, ಟಿ.ವಿ ರೇಣುಕಮ್ಮ, ಜಿ.ನಾಗರಾಜು, ಬಿ.ಮಾಳಮ್ಮ, ಕೆ.ನಾಗರತ್ನಮ್ಮ ಹೆಚ್.ಪದ್ಮ , ಹುಲಿಗೆಮ್ಮ, ಲಿಂಗಸುಗೂರು, ಹುಲಿಗಮ್ಮ ಗಂಗಾವತಿ, ಎ.ಸ್ವಾಮಿ ವಹಸಿದ್ದರು. ದಲಿತ ಹಕ್ಕುಗಳ ಸಮಿತಿ ಯ ವತಿಯಿಂದ ಗೋಪಾಲಕೃಷ್ಣ ಹರಳಹಳ್ಳಿ, ನಾಗರಾಜ ನಂಜುಂಡಯ್ಯ, ಎನ್.ರಾಜಣ್ಣ, ನಾಗಣ್ಣ ಹಾಗೂ ಶರಣಪ್ಪನರು ಭಾವಹಿಸಿ, ದೇವದಾಸಿ ಮಹಿಳೆಯರ ಹೋರಾಟವು ಯಶಸ್ವಿಯಾಗಲೆಂದು ಶುಭ ಹಾರೈಸಿ ಬೆಂಬಲ ಸೂಚಿಸಿದರು. ಹಾಗೆಯೇ, ಸಿಐಟಿಯು ರಾಜ್ಯ ಅಧ್ಯಕ್ಷರಾದ ಎಸ್.ವರಲಕ್ಷ್ಮಿ, ಪ್ರಾಂತ ರೈತ ಸಂಘದ ಬೈಯ್ಯಾರೆಡ್ಡಿ, ಕೃಷಿಕೂಲಿಕಾರ ಸಂಘದ ಅಧ್ಯಕ್ಷರಾದ ನಿತ್ಯಾನಂದ ಸ್ವಾಮಿ, ಹಾಸ್ಟಲ್ ಹೊರ ಗುತ್ತಿಗೆ ನೌಕರರ ಸಂಘದ ಹನುಮೇ ಗೌಡ ಇನ್ನಿತರರು ಹೋರಾಟಕ್ಕೆ ಬೆಂಬಲ ಸೂಚಿಸಿದರು.

ದೇವದಾಸಿ ಮಹಿಳೆಯರ ಪ್ರಮುಖ ಬೇಡಿಕೆಗಳು, ರಾಜ್ಯದ ಬಜೆಟ್ನಲ್ಲಿ ಮಾನಸಿಕ ರೂ.5,000 ಪಿಂಚಣಿ ಹೆಚ್ಚಿಸ ಬೇಕು. ಗಣತಿಯಲ್ಲಿ ಬಿಟ್ಟು ಹೋಗಿರುವ ದೇವದಾಸಿ ಕುಟುಂಬದವರನ್ನು ಸೇರಿಸಬೇಕು. ಪ್ರತಿ ಕುಟುಂಬಕ್ಕೆ 5 ಎಕರೆ ಭೂಮಿಯನ್ನು ಒದಗಿಸಬೇಕು ಹಾಗೂ ವಸಿತಿ ರಹಿತರಿಗೆ ವಸತಿ ಕೊಡಬೇಕು. ಇವರ ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯ ನೀಡಬೇಕು. ಸಮಾಜದಲ್ಲಿ ಇತರೆ ಮಹಿಳೆಯರಂತೆ ಸಮಾನತೆಯ ಹಾಗೂ ಗೌರವ್ವಾನಿತ ಬದುಕು ನಡೆಸಲು ಅಸ್ಪೃಶ್ಯತೆ ಆಚರಣೆ ಮತ್ತು ದೌರ್ಜನ್ಯ ದೇವದಾಸಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸರ್ಕಾರವೇ ಕ್ರಮ ವಹಿಸಬೇಕು ಎಂಬ ಸುಮಾರು ಹತ್ತು ಬೇಡಿಕೆಗಳ ಪಟ್ಟಿಯನ್ನು ಸರ್ಕಾರ ಕ್ಕೆ ಮನವಿ ಪತ್ರದ ಮೂಲಕ ಸಲ್ಲಿಸಿದರು. ಈ ಬೇಡಿಕೆಗಳನ್ನು ಕಾಲ ಮಿತಿಯೊಳಗೆ ಜಾರಿಗೊಳಿಸದಿದ್ದರೆ, ಕರ್ನಾಟಕ ದಲ್ಲಿ ಇರುವ ಸುಮಾರು 50 ಸಾವಿರಕ್ಕೂ ಹೆಚ್ಚು ದೇವದಾಸಿ ಮತ್ತು ಅವರ ಕುಟುಂಬದ ಸದಸ್ಯರು ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟವನ್ನು ನಡೆಸುತೇವೆ ಎಂಬ ಎಚ್ಚರಿಕೆಯನ್ನು ಪ್ರತಿಭಟನೆ ಕಾರರು ನೀಡಿದರು.

– ನಾಗರಾಜ ನಂಜುಂಡಯ್ಯ





ಬಜೆಟಿನಲ್ಲಿ: ದಲಿತರ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ



ಕರ್ನಾಟಕ ರಾಜ್ಯ ಬಜೆಟಿನಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ, ಅವರ ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ಒದಗಿಸಬೇಕು. ಹೀಗೆ ಹಂಚಿಕೆಯಾದ ಹಣವನ್ನು ದಲಿತ ಮತ್ತು ಬುಡಕಟ್ಟು ಜನಾಂಗದ ಅಭಿವೃದ್ಧಿ ಗಾಗಿ ಮಾತ್ರ ಬಳಸಬೇಕು, ಈ ಹಣವನ್ನು ಇತರೆ ಯಾವುದೇ ಕಾಮಗಾರಿಗಳಿಗೆ ಪರಿವರ್ತಿಸ ಬಾರದು, ಹಾಗೇನಾದರು ಆ ಹಣದ ವಿನಿಯೋಗವನ್ನು ಬೇರೆ ಕಾರ್ಯಗಳಿಗೆ ಪರಿವರ್ತಿಸಿ ವೆಚ್ಚ ಮಾಡುವ ಅಧಿಕಾರಿಗಳಿಗೆ ಪರಿಶಿಷ್ಟ ಜಾತಿ ಉಪ ಯೋಜನೆ ಕಾಯಿದೆಯ ಅನ್ವಯ ಶಿಕ್ಷೆಗೆ ಗುರಿ ಪಡಿಸಬೇಕೆಂದು, ಆಗ್ರಯಿಸಿ, ಫೆಬ್ರವರಿ 4, ರಂದು ರಾಜ್ಯಾದ್ಯಂತ, ದಲಿತ ಹಕ್ಕುಗಳ ಸಮಿತಿ, ಪ್ರತಿಭಟನೆ ನಡೆಸಿತು. ಬೆಂಗಳೂರು, ಕುಣಿಗಲ್, ಮಳವಳ್ಳಿ, ಹುಣಸೂರು, ಇನ್ನಿತರ ಕಡೆಗಳಲ್ಲಿ ಪ್ರತಿಭಟನೆ ನಡೆದಿರುವ ಸುದ್ದಿ ಬಂದಿದೆ.

ಅಂದು, (ಪೆಬ್ರವರಿ 4,ರಂದು) ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ, ರಾಜ್ಯ ಸಂಚಾಲಕರಾದ, ಗೋಪಾಲಕೃಷ್ಣ ಹರಳಹಳ್ಳಿ, ಸಹ ಸಂಚಾಲಕರಾದ, ನಾಗರಾಜ ನಂಜುಂಡಯ್ಯ, ಬಿ.ರಾಜಶೇಖರ ಮೂರ್ತಿ, ಎನ್.ರಾಜಣ್ಣ, ಹೆಚ್.ಜಿ ನಾಗಣ್ಣ, ಟಿ.ಶರಣಪ್ಪ ಟಿ.ವಾಲಿ ಯವರು ಭಾಗವಹಿಸಿ ಮಾತನಾಡಿದರು. ಆ ನಂತರ, ಮುಖ್ಯ ಮಂತ್ರಿಗಳಿಗೆ, ಜಿಲ್ಲಾ ಆಯುಕ್ತರ ಮೂಲಕ, ಮನವಿ ಸಲ್ಲಿಸಲಾಯಿತು.

– ನಾಗರಾಜ ನಂಜುಂಡಯ್ಯ

ಲೋಕಸಭಾ ಚುನಾವಣೆ ಪ್ರಚಾರಾಂದೋಲನ ಉದ್ಘಾಟನೆ



ಮುಂಬರುವ ಲೋಕ ಸಭಾ ಚುನಾವಣೆ 2019ರಲ್ಲಿ ಸಿಪಿಐ(ಎಂ) ಪಕ್ಷದ ನಿಲುಮೆ ಕುರಿತು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು 2019 ಫೆಬ್ರುವರಿ 17 ರಿಂದ 28 ರವರೆಗೆ ಹಮ್ಮಿಕೊಂಡಿರುವ ಪ್ರಚಾರಾಂದೋಲನ ಉಧ್ಘಾಟನೆಯನ್ನು ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯರಾದ ಕಾಂ. ಎಂ.ಎ. ಬೇಬಿ 12.2.2019 ರಂದು ಜ್ಯೋತಿ ಬಸು ಭವನದಲ್ಲಿ ಮಾಡಿದರು. ಕಾಂ. ಟಿ. ಸುರೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಕಾಂ. ಕೆ. ಎನ್. ಉಮೇಶ್, ರಾಜ್ಯ ಸಮಿತಿ ಸದಸ್ಯರಾದ ಕೆ. ಪ್ರಕಾಶ್, ಕೆ. ಎಸ್. ವಿಮಲಾ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಬಿ. ಎನ್. ಮಂಜುನಾಥ್, ಬಿ.ರಾಜಶೇಖರ್ ಮೂರ್ತಿ ಹಾಜರಿದ್ದರು.

ಅತಿಥಿ ಅಂಕಣ



ಡಾ. ವಿನಯಾ ಒಕ್ಕುಂದ

ಪಿತೃ ಭಾಷೆಯ ಜಾರಿಕೆಯ ದಾರಿ

ಈ ನೆಲದ ಸಂಸ್ಕೃತಿಯ ದುರಂತವಿದು. ನಾವೆಲ್ಲರೂ ನಮ್ಮ ನಮ್ಮ ತಾಯಂದಿರನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ನಾವು ನಾವಾಗಿರುವಲ್ಲಿ ಅವಳಿದ್ದಾಳೆ ಎಂದು ನೆನೆಯುತ್ತೇವೆ. ಆದರೆ, ಲೋಕದ ಹೆಂಗಸರೂ ನನ್ನ ತಾಯಿಯಂತಹದೇ ಹೆಣ್ಣು ಎಂಬ ಸಾಮಾನ್ಯ ತಿಳಿವನ್ನು ಮರೆಯುತ್ತೇವೆ. ತಾಯಿಯೆಂದರೆ ಜೀವ ಚೈತನ್ಯವೆನಿಸುತ್ತದೆ. ಹೆಂಗಸೆಂದರೆ ದೇಹ ಎನಿಸುತ್ತದೆ. ಎಷ್ಟೇ ದೊಡ್ಡವರಾದರೂ ಏನೆಲ್ಲ ಪಡೆದರೂ ಎಷ್ಟೆಲ್ಲ ಕಲಿತರೂ ಈ ಸಾಮಾನ್ಯ ತಿಳಿವನ್ನು ಪಡೆಯುವುದು ಕಷ್ಟವಾಗಿದೆಯಲ್ಲ. ರಮೇಶಕುಮಾರ್ ಅವರು ಹೆಂಗಸರ ವಿಷಯದಲ್ಲಿ ಕೆಟ್ಟವರು ಎಂದಲ್ಲ, ಅಸೂಕ್ಷ್ಮ ನಡವಳಿಕೆಯನ್ನು ಏನೆನ್ನಬೇಕು? .. ..ಇದು ಅವರೊಬ್ಬರೇ ಮಾಡಿದ ಅಪಚಾರವಲ್ಲ. ಹೆಣ್ಣುಗಳ ಕುರಿತ ಸದರ ಭಾಷೆ, ಸದರ ನಡೆ ಸಹಜ ವಿದ್ಯಮಾನವಾಗಿಬಿಡುತ್ತದೆ. ಹೆಚ್ಚೆಂದರೆ, ತಪ್ಪಿತಸ್ಥರು ಯಾವ ಪಕ್ಷದವರೋ ಅವರ ವಿರೋಧ ಪಕ್ಷದವರು ಒಂದಿಷ್ಟು ಗದ್ದಲ ಮಾಡಿ ಮೊಸಳೆ ಪ್ರೀತಿ ತೋರುತ್ತಾರೆ. ಅವರದ್ದು ಢೋಂಗಿತನವೆಂದು ಲೋಕ ಅರಿತಿರುವುದರಿಂದ, ಸಮಾಜದ ಯೋಜನಾ ರೀತಿಯನ್ನು ಕೆಣಕುವಷ್ಟು ತೀವ್ರವಾಗುವುದಿಲ್ಲ.

ಇದು ಯಾವಾಗಲೂ ಹೀಗೆಯೇ ಆಗುವುದು. ಸಂದರ್ಭ, ಘಟನೆಗಳಿಗೆ ನೇರವಾಗಿ ಸಂಬಂಧಿಸಿದಲ್ಲದಿದ್ದರೂ ಹೆಣ್ಣು ಅಪಮಾನಕ್ಕೆ ಒಳಗಾಗುವುದು. ಸಮಯ ಸ್ಥಾನಗಳ ಅರಿವುಗೆಟ್ಟು ಹೆಣ್ಣಿನ ಕುರಿತು ಅಸೂಕ್ಷ್ಮವಾಗಿ ವರ್ತಿವುಸುವುದು, ವಿರೋಧ ಕೇಳಿದ ಮೇಲೆ ಮೈಮೇಲೆ ತಣ್ಣೀರು ಬಿದ್ದವರಂತೆ – ನಾನು ಆ ಅರ್ಥದಲ್ಲಿ ಮಾತನಾಡಲಿಲ್ಲ. ಮಾತಿನ ಭರದಲ್ಲಿ ತಪ್ಪಾಗಿರಬಹುದು – ಇತ್ಯಾದಿ ಒಂದು ವಾಕ್ಯದ ಸಮಜಾಯಿಷಿ ಕೊಡುವುದು. ಜನರೂ ಇದೊಂದೂ ಮನರಂಜನೆಯ ಆಟದಂತೆ ಒಂದೆರಡು ದಿನ ಚಪ್ಪರಿಸಿ ಮರೆಯುವುದು. ಮತ್ತೆ ಮತ್ತೊಂದು ಪ್ರಕರಣ. ಈ ಮಧ್ಯೆ ಹೆಣ್ಣು ಅನುಭವಿಸುತ್ತ ಬಂದಿರುವ ಸಾಮಾಜಿಕ ಅಪಮಾನದ ನೋವಿಗೆ ಮಿಡಿವ ಸಂವೇದನಾಶೀಲ ಕೆಲ ಧ್ವನಿಗಳು ಪ್ರತಿರೋಧಿಸುವುದು ಹೀಗೆ. ಇದೆಲ್ಲ ನಮಗೆ ರೂಢಿಯಾಗಿಬಿಟ್ಟಿದೆ. ಜೀವ ಕೀಸರಿಟ್ಟುಹೋಗಿದೆ.

ನಮ್ಮ ದೇಶದ ಮತ್ತು ರಾಜ್ಯದ ರಾಜಕಾರಣ ಅದ್ಯಾವ ಮಟ್ಟದಲ್ಲಿ ಗಬ್ಬೆದ್ದು ಹೋಗಿದೆ ಎಂದರೆ, ಈ ಭೂಮಿಯ ಮೇಲಿನ ಯಾವ ಸುಗಂಧದಿಂದಲೂ ಆ ಹೊಲಸನ್ನು ಮರೆಮಾಡುವುದು ಸಾಧ್ಯವಿಲ್ಲವೇನೋ ಎಂಬ ಭಯ ಕವಿಯುತ್ತಿದೆ. ಶಾಸಕರ ಖರೀದಿ ಅವ್ಯವಹಾರದ 'ಆಪರೇಶನ್ ಕಮಲ'ದ ಸಿ.ಡಿಯಂತೂ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿದ್ದಂತೆ. ರಾಜಕಾರಣದ ತೆರೆಮರೆಯ ಆಟಕ್ಕೆ ಜನ ಬೆಕ್ಕಸ ಬೆರಗಾಗಿಬಿಟ್ಟಿದ್ದಾರೆ. ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ 'ನಾನೇ ಎಂದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ' ಎಂದು ಆರ್ಭಟಿಸಿದವರು ಮರುದಿನವೇ 'ಅದು ನಾನೇ' ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಇವರುಗಳಿಗೆಲ್ಲ ಅದೆಷ್ಟು ನಾಲಿಗೆಗಳು? ಅದೆಷ್ಟು ಮುಖಗಳು? ಮುಖಗಳೇ ಅಲ್ಲದ ಬರಿಯ ಮುಖವಾಡಗಳೊಂದಿಗೆ ಜನ ವ್ಯವಹರಿಸುತ್ತಿದ್ದಾರೆಯೇ? ಆ ಸಿ.ಡಿ.ಯಲ್ಲಿರುವ ವಿಚಾರಗಳು ಭಯಾನಕವಾಗಿರುವುದಂತೂ ಸತ್ಯ. ದೇಶದ ನ್ಯಾಯಾಲಯವೇ ಪ್ರಧಾನಮಂತ್ರಿ ಮತ್ತು ಅಮಿತ್ ಶಾ ಜೋಡಿಯ ಬೆರಳ ಕುಣಿತದಲ್ಲಿದೆ ಎಂಬ ಮಾತಿದೆ. ಶಾಸಕರನ್ನು ದನ–ಕುರಿಗಳ ಹಾಗೆ 11–13 ಎಂದು ಅಂಕಿಯ ಲೆಕ್ಕ ಹಾಕುತ್ತದೆ. ಖರೀದಿಗೆ ಖುಲ್ಲಂ ಖುಲ್ಲ ಕೋಟ್ಯಾಂತರ ರೂಪಾಯಿಗಳ ಭಕ್ಷೀಸಿನ ಮಾತನಾಡಲಾಗಿದೆ. ಇಷ್ಟೊಂದು ಕೋಟ್ಯಂತರ ವ್ಯವಹಾರದ ಹಣ ಎಲ್ಲಿಂದ ಬರುತ್ತದೆ? ಭ್ರಷ್ಟಾಚಾರ ಮುಕ್ತ ಭಾರತ ಎಂಬ ನಾಟಕದ ಎಷ್ಟನೇ ದೃಶ್ಯವಿದು? ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೂ ಇದೆಯೇ? ಅದು ನೀಚರಾಗಿರುವ ರಾಜಕಾರಣಿಗಳ ಮನೆ ಬಾಗಿಲು ಕಾಯುತ್ತಿದೆಯೇ?

ಇದೇ ಸಿ.ಡಿ.ಯಲ್ಲಿ ವಿಧಾನಸಭೆಯ ಸ್ಪೀಕರ್ ರಮೇಶಕುಮಾರ್ ಅವರಿಗೂ 50 ಕೋಟಿ ಸಂದಾಯ ಮಾಡಿ ತಮ್ಮ ಬುಟ್ಟಿಗೆ ಹಾಕಿಕೊಂಡಿರುವ ಬಗ್ಗೆ ಮಾತುಗಳಿವೆ. ರಮೇಶಕುಮಾರ್ ಅವರನ್ನೂ ಒಳಗೊಂಡ ಹಾಗೆ ನಾಡಿನ ಹಿರಿಯ ರಾಜಕಾರಣಿಗಳ ಬಗ್ಗೆ ಕೀಳಾಗಿ, ಹಗುರಾಗಿ ಮಾತನಾಡಲಾಗಿದೆ. ಈ ಸಿ.ಡಿ.ಯ ರಹಸ್ಯವು ಸ್ಫೋಟಗೊಳ್ಳುತ್ತ, ಆಳ ಗಣಿಗಾರಿಕೆಗೆ ಹಾಕಿದ ಬಾಂಬ್ ಇನ್ಯಾವುದೋ ಆಣೆಕಟ್ಟನ್ನು ಛಿದ್ರಗೊಳಿಸಿದಂತಹ ಪರಿಣಾಮಗಳು ಉಂಟಾಗುತ್ತಿವೆ.



ಅವುಗಳಲ್ಲಿ ಮುಖ್ಯವಾದದ್ದು – ಸ್ಪೀಕರ್ ರಮೇಶಕುಮಾರ್ ಅವರು ಸದನದಲ್ಲಿ, ಸ್ಪೀಕರ್ ಚೇರ್ ಮೇಲೆ ಕುಳಿತು ಆಡಿದ ಮಾತು ಮತ್ತು ಆ ಮಾತಿಗೆ ಸದನದ ಪ್ರತಿಕ್ರಿಯೆ. ತಮ್ಮ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯರಂತೆ ಆಗಿದೆ. ಅತ್ಯಾಚಾರ ನಡೆದಿದ್ದು ಒಂದು ಬಾರಿ ಆದರೆ ಕೋರ್ಟಿನಲ್ಲಿ ವಕೀಲರು ಪದೇ ಪದೇ ಪ್ರಶ್ನೇ ಕೇಳಿ ಅದ್ಯಾವ ಮಟ್ಟದಲ್ಲಿ ದಣಿಸಿದರೆಂದರೆ – ಕೋರ್ಟಿನಿಂದ ಹೊರಬಂದವಳು ಹೇಳಿದ್ದು – ಪದೇ ಪದೇ ಪ್ರಶ್ನೆಗಳಿಗೆ ಉತ್ತರಿಸಿ ನೂರು ಬಾರಿ ಅತ್ಯಾಚಾರಕ್ಕೆ ಒಳಗಾದಂತಾಯಿತು – ಎಂದು. ಈ ಕಥೆಯನ್ನು ರಮೇಶಕುಮಾರ್ ಅವರು ನೋವಿನಿಂದ ಹೇಳಿದ್ದಲ್ಲ. ತಮ್ಮ ಆಪ್ತೇಷ್ಟರೊಂದಿಗಿನ ಖಾಸಗಿ ಮಾತುಕತೆಯಲ್ಲಿ ಹೇಳಿದ್ದಲ್ಲ. ಆ ಮಾತಿನ ಸಿ.ಡಿ. ವೈರಲ್ ಆಗಿದೆ. ಆ ಅವರ ಧ್ವನಿಯಲ್ಲಿ ಹಾವಭಾಗದಲ್ಲಿ ಅಸಭ್ಯ ಆಶ್ಲೀಲ ಪದ ಅರ್ಥಗಳಿವೆ. ಅದನ್ನು ಮನಸ್ಸು ತುಂಬಿ ಎಂಜಾಯ್ ಮಾಡಿದ ಸನ್ಮಾನ್ಯ ಶಾಸಕರುಗಳ ನಗೆಯ ಪಲಕುಗಳಿವೆ. 'ಎಲ್ರೂ ಕೂಡಿ ನನ್ನನ್ನು (ಬಹುಶಃ ಆ ಸಿ.ಡಿ.ಯ ಪರ–ವಿರೋಧದವರು) ಬೀದೀಲಿ ಮಲಗಿಸಿಬಿಟ್ಟಿದ್ದೀರಿ' ಎಂದು ನಗೆಯಲ್ಲಿಯೇ 'ರೇಪ್ ವಿಕ್ಟಿಂ ಸ್ಟೋರಿ' ಮುಗಿಸಿದ್ದಾರೆ.

ಇದುವರೆಗೂ ಸದನವನ್ನು ಘನತೆಯಿಂದ ಮುನ್ನಡೆಸಿಕೊಂಡು ಬಂದ ಮಾತ್ರವಲ್ಲ. ಶುದ್ಧ ರಾಜಕಾರಣಿ ಎಂದೂ ಛಾಪನ್ನು ಮೂಡಿಸಿಕೊಂಡ ರಮೇಶಕುಮಾರ್ ಅವರು ತಮ್ಮ ಸ್ಥಾನವನ್ನು ಲಕ್ಷಿಸದೇ ಆಡಿದ ಮಾತುಗಳನ್ನು ಅಲಕ್ಷಿಸುವುದು ಸಾಧ್ಯವಿಲ್ಲ. ಅವರ ಮಾತುಗಳಲ್ಲಿ ಅತ್ಯಾಚಾರದಂತಹ ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಅನುಭವಿಸುವ ಯಾತನೆ, ಅಪಮಾನಗಳ ಬಗ್ಗೆ ನಿಕೃಷ್ಟತೆಯಿತ್ತು. ದಿನದಿಂದ ದಿನಕ್ಕೆ ಮಹಿಳೆಯರನ್ನು ಬಲಿಪಶುಗಳಾಗಿಸಿಕೊಳ್ಳುತ್ತಿರುವ, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವ ದೇಶದಲ್ಲಿ, ರಾಜ್ಯದ ಸಂಸತ್ತಿನಲ್ಲಿ ಸ್ಪೀಕರ್ ಸ್ಥಾನದಿಂದ ಹಾರಿಸಿದ ನಗೆಚಟಾಕಿಯಿದು. ಇದೇ ರಮೇಶಕುಮಾರ್ ಹಿಂದಿನ ದಿನವೇ ತಾನು ಅಪ್ರಾಮಾಣಿಕನಲ್ಲ ಎಂದು ಹೇಳಲು ಅದೇ ಸ್ಪೀಕರ್ ಸ್ಥಾನದಲ್ಲಿ ಕುಳಿತೇ – ತನ್ನನ್ನು ಬೆಳೆಸಿದ ರೂಪಿಸಿದ ಬೆಸ್ಟ್ ಫಿಲೊಸೊಫರ್ ನನ್ನ ತಾಯಿ. ಶ್ರೀಮಂತರ ಮನೆಯ ಹೊಸ್ತಿಲ ಧೂಳು ಕಾಲಿಗೆ ಹತ್ತಿದರೆ ಅದನ್ನು ಅಲ್ಲೇ ಒರೆಸಿ ಬರಬೇಕು. ಜೊತೆಯಲ್ಲಿ ತರಬಾರದು – ಎಂದು ಕಲಿಸಿದ್ದು ನನ್ನ ತಾಯಿ ಎಂದು ಭಾವೋದ್ವೇಗದಿಂದ ಕಣ್ಣೀರು ಮಿಡಿದಿದ್ದರು. ಈ ನೆಲದ ಸಂಸ್ಕೃತಿಯ ದುರಂತವಿದು. ನಾವೆಲ್ಲರೂ ನಮ್ಮ ನಮ್ಮ ತಾಯಂದಿರನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ನಾವು ನಾವಾಗಿರುವಲ್ಲಿ ಅವಳಿದ್ದಾಳೆ ಎಂದು ನೆನೆಯುತ್ತೇವೆ. ಆದರೆ, ಲೋಕದ ಹೆಂಗಸರೂ ನನ್ನ ತಾಯಿಯಂತಹದೇ ಹೆಣ್ಣು ಎಂಬ ಸಾಮಾನ್ಯ ತಿಳಿವನ್ನು ಮರೆಯುತ್ತೇವೆ. ತಾಯಿಯೆಂದರೆ ಜೀವ ಚೈತನ್ಯವೆನಿಸುತ್ತದೆ. ಹೆಂಗಸೆಂದರೆ ದೇಹ ಎನಿಸುತ್ತದೆ. ಎಷ್ಟೇ ದೊಡ್ಡವರಾದರೂ ಏನೆಲ್ಲ ಪಡೆದರೂ ಎಷ್ಟೆಲ್ಲ ಕಲಿತರೂ ಈ ಸಾಮಾನ್ಯ ತಿಳಿವನ್ನು ಪಡೆಯುವುದು ಕಷ್ಟವಾಗಿದೆಯಲ್ಲ. ರಮೇಶಕುಮಾರ್ ಅವರು ಹೆಂಗಸರ ವಿಷಯದಲ್ಲಿ ಕೆಟ್ಟವರು ಎಂದಲ್ಲ, ಅ ಸೂಕ್ಷ್ಮ ನಡವಳಿಕೆಯನ್ನು ಏನೆನ್ನಬೇಕು?

ಇದು ಅವರೊಬ್ಬರೇ ಮಾಡಿದ ಅಪಚಾರವಲ್ಲ. ಸದನದಲ್ಲಿ ಕೂತು ಬ್ಲ್ಯೂ ಫಿಲಂ ನೋಡಿದವರು, ಪ್ರಿಯಾಂಕಾ ವಾಧ್ರಾ ಅವರ ಫೋಟೋವನ್ನು ತಮ್ಮ ಮೊಬೈಲ್‌ನಲ್ಲಿ ಅಸಭ್ಯ ರೀತಿಯಲ್ಲಿ ಸ್ಪರ್ಶಿಸುತ್ತ ಕೊನೆಗೊಂದು ಹಾರಿಕೆಯ ಹೇಳಿಕೆ ಕೊಟ್ಟು ಜಾರಿದವರು, ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್ ಸ್ಪರ್ಧಿಸಿದಾಗ, ಸೋನಿಯಾ ಗಾಂಧಿ ಬಗ್ಗೆ ಅಸಭ್ಯವಾಗಿ ಮಾತನಾಡಿದವರು, ಅವರ ವೈಧವ್ಯವನ್ನು ಆಡಿಕೊಂಡವರು, ಸೋನಿಯಾ ಗಾಂಧಿಯವರು ಗರ್ಭಕಂಠದ ಕಾನ್ಸರಿಗೆ ತುತ್ತಾಗಿ ವಿದೇಶದಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅನಗತ್ಯವಾಗಿ ಅಶ್ಲೀಲವಾಗಿ ಕಮೆಂಟ್ ಮಾಡಿದವರು – ಇವರೆಲ್ಲ ಇಂದಿಗೂ ನಮ್ಮ ಘಟಾನುಘಟಿ ನಾಯಕರು'. ಇವರುಗಳ ಈ ಕೀಳುತನವನ್ನು ಸಣ್ಣತನವನ್ನು ಮರೆತುಬಿಡುತೇವೆ. ಜಾತಿ, ಧರ್ಮ, ಹಣಗಳ ಚರಿಷ್ಮಾದಲ್ಲಿ ಎಲ್ಲವೂ ಜಾರಿ ಹೋಗುತ್ತದೆ. ಹೆಣ್ಣುಗಳ ಕುರಿತ ಸದರ ಭಾಷೆ, ಸದರ ನಡೆ ಸಹಜ ವಿದ್ಯಮಾನವಾಗಿಬಿಡುತ್ತದೆ. ಹೆಚ್ಚೆಂದರೆ, ತಪ್ಪಿತಸ್ಥರು ಯಾವ ಪಕ್ಷದವರೋ ಅವರ ವಿರೋಧ ಪಕ್ಷದವರು ಒಂದಿಷ್ಟು ಗದ್ದಲ ಮಾಡಿ ಮೊಸಳೆ ಪ್ರೀತಿ ತೋರುತ್ತಾರೆ. ಅವರದ್ದು ಢೋಂಗಿತನವೆಂದು ಲೋಕ ಅರಿತಿರುವುದರಿಂದ, ಸಮಾಜದ ಯೋಜನಾ ರೀತಿಯನ್ನು ಕೆಣಕುವಷ್ಟು ತೀವ್ರವಾಗುವುದಿಲ್ಲ. ತಮ್ಮನ್ನು ಪದೇ ಪದೇ ಪ್ರಶ್ನಿಸುತ್ತಿದ್ದ ತಮ್ಮದೇ ಪಕ್ಷದ ಕಾರ್ಯಕರ್ತೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಗದರಿಕೊಂಡ ರೀತಿ; ಪ್ರಧಾನಮಂತ್ರಿಗಳು ರಫೆಲ್ ಹಗರಣವನ್ನು ಬೈಪಾಸ ಮಾಡುತ್ತಿದ್ದಾರೆಂದು ಹೇಳಹೊರಟು 'ಹೆಂಗಸಿನ ಹಿಂದೆ ಅಡಗಿದರು' ಎಂದು ಕೇಂದ್ರ ಗೃಹಮಂತ್ರಿಗಳ ಬಗ್ಗೆ ರಾಹುಲ್ ಗಾಂಧಿ ಆಡಿದ ಮಾತು – ಈ ಎಲ್ಲವೂ ಇಂತಹ ಪಿತೃಭಾಷೆಯ ಬರುವಿಕೆಯೇ. ಸ್ವತಃ ರಾಹುಲ್ ಗಾಂಧಿ ತಾಯಿ ಸೋನಿಯಾರ, ಸೋದರಿ ಪ್ರಿಯಾಂಕಾರ, ಅಜ್ಜಿ ಇಂದಿರಾ ಅವರ ನೆರಳಿನಲ್ಲಿ ಬೆಳೆದವರು. ಆ ಸಶಕ್ತತೆಯನ್ನು ಗಾಢವಾಗಿ, ಅನುಭವಿಸಿದವರು. ಆದಾಗಲೂ ಇಂತಹ ಬಾಯ್ತಪ್ಪುಗಳು ಆಗುತ್ತವೆ. ಯಾಕೆಂದರೆ ಅವು ಬರೀ ಬಾಯ್ತಪ್ಪುಗಳು ಆಗಿರುವುದಿಲ್ಲ. ●

ರಮೇಶ್ ಕುಮಾರ್ ಲಿಂಗಸೂಕ್ಷ್ಮವಿಲ್ಲದ ಮಾತುಗಳು: ಜನವಾದಿ ಮಹಿಳಾ ಸಂಘಟನೆ ಖಂಡನೆ

ಕರ್ನಾಟಕ ವಿಧಾನಸಭೆಯಲ್ಲಿ ಸಭಾಧ್ಯಕ್ಷರಾದ ಶ್ರೀ ರಮೇಶ್ ಕುಮಾರ್ ರವರು "ಆಪರೇಷನ್ ಕಮಲ" ಆಡಿಯೋ ಬಗ್ಗೆ ಪ್ರಸ್ತಾಪಿಸುತ್ತ ತಮ್ಮ ಅಸಹಾಯಕತೆಯನ್ನು ವಿವರಿಸಲು ಅತ್ಯಾಚಾರದ ಸಂತ್ರಸ್ತೆಗೆ ತಮ್ಮನ್ನು ಹೋಲಿಸಿಕೊಂಡು ಅತ್ಯಂತ ಹಗುರವಾಗಿ ಮಾತುಗಳನ್ನು ಆಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ.

ಈ ಸಮಯದಲ್ಲಿ ಸದನದಲ್ಲಿ ಮಾಜಿ, ಹಾಲಿ ಮುಖ್ಯಮಂತ್ರಿಗಳು, ಆಡಳಿತ ವಿರೋಧ ಪಕ್ಷಗಳ ಶಾಸಕರು, ಮಹಿಳಾ ಶಾಸಕರು ಹಾಜರಿದ್ದರು. ಅಷ್ಟೇ ಅಲ್ಲದೆ ಅತ್ಯಾಚಾರ ಸಂತ್ರಸ್ತರಿಗೆ ಅವಹೇಳನ ಮಾಡುವ, ಕನಿಷ್ಟ ಲಿಂಗ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳದ ಲಘು ಮಾತುಗಳನ್ನು ಹಾಸ್ಯವೆಂಬಂತೆ ಪರಿಗಣಿಸಿ ನಗುತ್ತಿದ್ದುದು ಅವರ ಲಿಂಗಸೂಕ್ಷ್ಮವಿಲ್ಲದ ಮನಃಸ್ಥಿತಿಯ ದ್ಯೋತಕವಾಗಿದೆ.

ಸದನದ ಸದಸ್ಯರ ಈ ನಡೆಯೂ ಖಂಡನೀಯ. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಇದನ್ನು ಬಲವಾಗಿ ಖಂಡಿಸುತ್ತದೆ.

ಅತ್ಯಾಚಾರದಂತಹ ಬರ್ಭರ ಕೃತ್ಯ ವನ್ನು ಮತ್ತು ಅದಕ್ಕೆ ಒಳಗಾದ ಮಹಿಳೆಯರು ಎದುರಿಸುವ ಸಂಕಟ ಅವಮಾನದ ಕ್ಷಣಗಳನ್ನು ನಗೆಚಾಟಿಕೆ ಮಾಡಿ ಆಡಿಕೊಂಡು ನಕ್ಕ ಈ ಸದನದ ಸದಸ್ಯರು ಯಾವುದಾದರೂ ಅತ್ಯಾಚಾರದ ಸಂತ್ರಸ್ತೆಯ ಬಗ್ಗೆ ಕಾಳಜಿ,ಅಂತಃಕರಣ ತೋರಿಸಬಲ್ಲರೇ?

ಹಾಗೆಂದೇ ರಾಜ್ಯದಲ್ಲಿ ಅತ್ಯಾಚಾರ ಸಂತ್ರಸ್ತರು ನ್ಯಾಯದ ಬಾಗಿಲಲ್ಲಿ ವರ್ಷಾನುಗಟ್ಟಲೆ ಕಾದು ನಿಲ್ಲುವ ಸ್ಥಿತಿ ಇದೆ.

ಈ ಕೂಡಲೇ ಸಭಾಧ್ಯಕ್ಷರು ಮತ್ತು ಸದನದ ಸದಸ್ಯರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಮತ್ತು ಮುಂದೆಂದೂ ಹೀಗಾಗದಂತೆ ಎಚ್ಚರ ವಹಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಆಗ್ರಹಿಸುತ್ತದೆ.

ರಫೇಲ್ ಹಗರಣದಲ್ಲಿ ಬಿಗಿಯುತ್ತಿದೆ ಕುಣಿಕೆ

ಪ್ರಕಾಶ್ ಕಾರಟ್



> ಎಲ್ಲಾ ಆರೋಪಗಳನ್ನು ಮೋದಿ ಸರಕಾರ ತಿರಸ್ಕರಿಸುತ್ತಲೇ ಬಂದಿದೆ ಹಾಗೂ ಅವುಗಳು ಆಧಾರರಹಿತ ಆರೋಪ ಗಳಾಗಿವೆ ಎನ್ನುತ್ತಲೇ ಇದೆ. ಆದರೆ ಈಗ, 'ದಿ ಹಿಂದೂ'ನಲ್ಲಿ ಎನ್ ರಾಮ್ ಬರೆದಿರುವ ಸರಣಿ ವರದಿಗಳು ಸರಕಾರದ ವಾದಗಳ ಅಸಂಗತತೆ ಹಾಗೂ ಸುಳ್ಳುಗಳನ್ನು ಪದರಪದರವಾಗಿ ನಗ್ನಗೊಳಿಸಿವೆ. ಈ ಅಂಶಗಳಲ್ಲದೆ ಇತರ ಮಾಹಿತಿಗಳು ಕೂಡ ಹೊರಬರುತ್ತಿವೆ. ನಿಖರವಾದ ತನಿಖೆಗಳಿಂದ ಹೊರಬಿದ್ದಿರುವ ಈ ಸತ್ಯಾಂಶಗಳು ಚಮಚಾ ಬಂಡವಾಳಶಾಹಿಗಳಿಗೆ ಈ ಒಪ್ಪಂದ ಸಿಗುವಂತೆ ಮಾಡಿದ ಆರೋಪಕ್ಕೆ ನರೇಂದ್ರ ಮೋದಿಯವರನ್ನು ಗುರಿಪಡಿಸುತ್ತವೆ. ಮೌನತಾಳುವ ಮೋದಿ ಸರಕಾರದ ತಂತ್ರಗಳೆಲ ವ್ಯರ್ಥವಾಗುತ್ತಿವೆ. ಈ ಮಹಾ ಹಗರಣಕ್ಕೆ ಕಾರಣರಾದವರ ಕೊರಳಿನ ಸುತ್ತ ಕುಣಿಕೆ ಬಿಗಿಯಾಗುತ್ತಿದೆ.

ರಫೇಲ್ ಹಗರಣದ ಬಗೆಗಿನ ಪ್ರಶ್ನೆಗಳಿಂದ ಬದಿಗೆ ತಳ್ಳಲು ಪ್ರಧಾನಿ ಮತ್ತು ಅವರ ಸರಕಾರ ಹೆಚ್ಚುಹೆಚ್ಚಾಗಿ ಪ್ರಯತ್ನ ನಡೆಸಿದಷ್ಟೂ ಅವರು ಈ ಅನುಮಾನಾಸ್ಪದ ವ್ಯವಹಾರದ ಕೆಸರಲ್ಲಿ ಹೆಚ್ಚೆಚ್ಚು ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ.

2015 ಎಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್‌ಗೆ ಹೋಗಿ 126 ವಿಮಾನಗಳ ಖರೀದಿಯ ಮೊದಲಿನ ಒಪ್ಪಂದಕ್ಕೆ ಬದಲಾಗಿ 36 ರಫೇಲ್ ಯುದ್ಧ ವಿಮಾನಗಳ ಖರೀದಿಯ ಬಗ್ಗೆ ಘೋಷಿಸಿದಾಗಿನಿಂದ ಈ ವ್ಯವಹಾರ ರಹಸ್ಯ ಹಾಗೂ ವಿವಾದಗಳಿಂದ ಆವೃತವಾಗಿದೆ.

ಏನೇ ಅಂದರೂ ಕೆಲವು ವಿಷಯಗಳು ಸ್ವಯಂವೇದ್ಯ ವಾಗುತ್ತಿವೆ. ಹಳೆಯ ಒಪ್ಪಂದವನ್ನು ರದ್ದುಪಡಿಸಿ 36 ವಿಮಾನಗಳ ಖರೀದಿಗೆ ನಿರ್ಧಾರವನ್ನು ಪ್ರಧಾನಿ ಒಬ್ಬರೇ ಎಲ್ಲಾ ನಿಯಮಾವಳಿಗಳನ್ನು ಉಲ್ಲಂಘಿಸಿ ಏಕಪಕ್ಷೀಯವಾಗಿ ಕೈಗೊಂಡಿದ್ದರು. ಈ ಪ್ರಕ್ರಿಯೆಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆಯನ್ನು (ಎಚ್‌ಎಎಲ್) ಬದಿಗೆ ತಳ್ಳಿ ಹೊಸದಾಗಿ ರಚಿತವಾದ ಅನಿಲ್ ಅಂಬಾನಿ ಮಾಲಿಕತ್ವದ ಕಂಪೆನಿಯನ್ನು ಪ್ರಮುಖ ಆಫ್‌ಸೆಟ್ ಪಾಲುದಾರರನ್ನಾಗಿ ಮಾಡಲಾಯಿತು. ಭಾರತಕ್ಕೆ ತಂತ್ರಜ್ಞಾನ ವರ್ಗಾವಣೆಯು ಈ ಖರೀದಿ ಪ್ರಕ್ರಿಯೆಯಲ್ಲಿ ಒಳಗೊಂಡಿರಲಿಲ್ಲ. ಅಂತಿಮವಾಗಿ ಪ್ರತಿಯೊಂದು ವಿಮಾನದ ಬೆಲೆಯಲ್ಲಿ ತೀವ್ರ ಏರಿಕೆ ಆಗಿದ್ದು ಬೆಲೆ ಸ್ವರೂಪದ ಬಗೆಗಿನ ವಿವರಗಳನ್ನು ಬಹಿರಂಗ ಪಡಿಸಲು ಸರಕಾರ ಸತತವಾಗಿ ನಿರಾಕರಿಸುತ್ತಿದೆ. ಅದು ರಹಸ್ಯ ನಿಯಮಾವಳಿ ಅಡಿ ಬರುತ್ತದೆ ಎಂಬ ಸಬೂಬು ನೀಡಿ ಅದು ಹೀಗೆ ಮಾಡುತ್ತಿದೆ.

ಈ ವ್ಯವಹಾರದಲ್ಲಿ ಅನಿಲ್ ಅಂಬಾನಿ ಕಂಪೆನಿಯನ್ನು ಆಫ್‌ಸೆಟ್ ಪಾಲುದಾರರನ್ನಾಗಿ ಮಾಡಬೇಕೆಂದು ಸಲಹೆ ಮಾಡಿದ್ದು ಭಾರತ ಸರಕಾರವೇ ಎಂಬುದನ್ನು ಫ್ರಾನ್ಸಿನ ಕಡೆಯಿಂದ ದೃಢೀಕರಣ ಬಂತು. ಆಗಿನ ಫ್ರೆಂಚ್ ಅಧ್ಯಕ್ಷ ಫ್ರಾಂಕೋಸ್ ಹಾಲ್ಲೆಂಡೆ ಈ ಬಗ್ಗೆ ಹೇಳಿರುವುದು ದಾಖಲಾಗಿದೆ.

ಇದಕ್ಕೆ ಸಂಬಂಧಿಸಿದ ಎಲ್ಲಾ ಆರೋಪಗಳನ್ನು ಮೋದಿ ಸರಕಾರ ತಿರಸ್ಕರಿಸುತ್ತಲೇ ಬಂದಿದೆ ಹಾಗೂ ಅವುಗಳು ಆಧಾರರಹಿತ ಆರೋಪಗಳಾಗಿವೆ ಎನ್ನುತ್ತಲೇ ಇದೆ. ಆದರೆ ಈಗ, 'ದಿ ಹಿಂದೂ'ನಲ್ಲಿ ಎನ್ ರಾಮ್ ಬರೆದಿರುವ ಸರಣಿ ವರದಿಗಳು ಸರಕಾರದ ವಾದಗಳ ಅಸಂಗತತೆ ಹಾಗೂ ಸುಳ್ಳುಗಳನ್ನು ಪದರಪದರವಾಗಿ ನಗ್ನಗೊಳಿಸಿವೆ.

ಮೊದಲನೆಯದಾಗಿ, 36 ರಫೇಲ್ ಯುದ್ಧ ವಿಮಾಣಗಳನ್ನು ಖರೀದಿಸಲು ಮೋದಿ ಮಾಡಿದ ನಿರ್ಧಾರದಿಂದ ಅವುಗಳ ಬೆಲೆಗಳಲ್ಲಿ 41 ಶೇಕಡಾ ಏರಿಕೆಯಾಗಿದೆ. ಖರೀದಿಸಬೇಕಾದ ವಿಮಾಣಗಳ ಸಂಖ್ಯೆಯನ್ನು 126ರಿಂದ 36ಕ್ಕೆ ಇಳಿಸಿದ್ದರಿಂದ ವಿಮಾನಗಳ ಹೆಚ್ಚುವರಿ ಜೋಡಣೆಗಳ ವಿನ್ಯಾಸ ಮತ್ತು ಅಭಿವೃದ್ಧಿ ಹೆಚ್ಚು ವೆಚ್ಚದಾಯಕವಾಗಿ ಬಿಟ್ಟಿವೆ. ಒಪ್ಪಂದದ ಮಾತುಕತೆಗೆ ರಚಿತವಾದ ಏಳು ಸದಸ್ಯರ ಪೈಕಿ ಮೂವರು ಬೆಲೆಗೆ ಸಂಬಂಧಿಸಿದ ವಿವಿಧ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು ಎಂದು ಅಧಿಕೃತ ದಾಖಲೆಗಳು ಹೇಳುತ್ತವೆ. ಆದರೆ ಅವನ್ನೆಲ್ಲ ಬದಿಗೊತ್ತಲಾಯಿತು. ಈ ರೀತಿಯಾಗಿ, ವಿನ್ಯಾಸ ಮತ್ತು ಅಭಿವೃದ್ಧಿ ವೆಚ್ಚಗಳನ್ನು ಕಡಿಮೆ ಮಾಡಲು ಯಾವುದೇ ಗಂಭೀರ ಪ್ರಯತ್ನಗಳನ್ನು ಮಾಡಲಿಲ್ಲ.

ಎರಡನೆಯದಾಗಿ, ಪ್ರಧಾನಿ ಮಂತ್ರಿ ಕಾರ್ಯಾಲಯದಿಂದ (ಪಿಎಂಒ) ನಡೆಸಲಾಗುತ್ತಿರುವ



ವ್ಯಂಗ್ಯಚಿತ್ರ: ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್

'ಪರ್ಯಾಯ ಮಾತುಕತೆಗಳು' ಒಪ್ಪಂದದ ಸಲುವಾಗಿ ರಚಿತವಾದ ತಂಡದ ನಿಲವನ್ನು ದುರ್ಬಲಗೊಳಿಸುತ್ತಿವೆ ಎಂಬುದಾಗಿ ರಕ್ಷಣಾ ಖಾತೆಯ ಅಧಿಕಾರಿಗಳು ಅಂದಿನ ರಕ್ಷಣಾ ಕಾರ್ಯದರ್ಶಿಯವರೊಂದಿಗೆ ತಮ್ಮ ಆಕ್ಷೇಪಗಳನ್ನು ದಾಖಲಿಸಿದ್ದರು. ಪಿಎಂಒ ಕಚೇರಿಯ ಹಸ್ತಕ್ಷೇಪದಿಂದಾಗಿಯೇ ಯಾವುದೇ ಸಾರ್ವಭೌಮ ಖಾತರಿ ಅಥವಾ ಬ್ಯಾಂಕ್ ಗ್ಯಾರಂಟಿಯ ಬಗ್ಗೆ ಒತ್ತಾಯ ಮಾಡಲಿಲ್ಲ. ಅದರ ಬದಲಿಗೆ ಫ್ರೆಂಚ್ ಸರಕಾರದಿಂದ ಒಂದು ಲೆಟರ್ ಆಫ್ ಕಂಫರ್ಟ್(ಸಮಾಧಾನ ಪತ್ರ) ಅನ್ನು ಸ್ವೀಕರಿಸಲಾಯಿತು. ರಫೇಲ್ ಯುದ್ಧ ವಿಮಾನ ನಿರ್ಮಿಸುವ ಡಸ್ಸಾಲ್ಟ್ ಒಂದು ಖಾಸಗಿ ಕಂಪೆನಿಯಾಗಿದ್ದು, ಸೂಕ್ತ ಖಾತರಿಗಳನ್ನು ಅದರಿಂದ ಪಡೆಯದಿದ್ದರೆ ಗುತ್ತಿಗೆಯನ್ನು ಪೂರ್ಣಗೊಳಿಸುವಂತೆ ಅದರ ಮೇಲೆ ಕಾನೂನುಬದ್ಧವಾಗಿ ಕ್ರಮ ಜರುಗಿಸುವಂತಿಲ್ಲ.

ಮೂರನೆಯದಾಗಿ, ಸಹಿ ಮಾಡಲಾದ ಅಂತರ್–ಸರಕಾರಿ ಒಡಂಬಡಿಕೆಯಲ್ಲಿ ಸರಬರಾಜು ವಿಚಾರಕ್ಕೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಭ್ರಷ್ಟಾಚಾರ–ವಿರೋಧಿ ಅಂಶಗಳನ್ನು ಅದರಲ್ಲಿ ಪೂರ್ಣವಾಗಿ ಕೈಬಿಡಲಾಗಿದೆ. ಇದರಿಂದ ಫ್ರೆಂಚ್ ಸರಬರಾಜುದಾರರಿಗೆ ಅನಗತ್ಯ ಪ್ರಭಾವ ಅಥವಾ ಏಜೆಂಟರು ಮತ್ತು ಕಮಿಷನ್ ಬಳಸುವ ಯಾವುದೇ ಆರೋಪದಿಂದ ವಿನಾಯ್ತಿ ದೊರೆಯುವಂತಾಗಿದೆ. ಭಾರತ ಸರಕಾರ ಬಿಡುಗಡೆ ಮಾಡಿದ ಹಣವನ್ನು ಸರಬರಾಜುದಾರರಿಗೆ ಪಾವತಿಸಲು ಅನುಕೂಲವಾಗುವಂತೆ ಫ್ರೆಂಚ್ ಸರಕಾರದ ಎಸ್ಕ್ರೊ (ಷರತ್ತು ಖಾತ್ರಿ) ಖಾತೆಗೆ ಜಮಾ ಮಾಡಬೇಕು ಎಂಬ ಪ್ರಸ್ತಾವವನ್ನು ಕೂಡ ತಿರಸ್ಕರಿಸಲಾಗಿದೆ. ಸಾರ್ವಭೌಮ ಖಾತರಿ ಇಲ್ಲದಿದ್ದಾಗ, ಈ ರೀತಿಯಲ್ಲೀ ಖಾತೆಗೆ ಜಮಾ ಮಾಡುವುದು ಒಪ್ಪಂದದ ನಿಯಮಗಳನ್ನು ಪೂರ್ಣಗೊಳಿಸಿದರೆ ಮಾತ್ರವೇ ಹಣವನ್ನು ಬಿಡುಗಡೆ ಮಾಡಲು ಒಂದು ಭದ್ರತೆಯಾಗುತ್ತಿತ್ತು.

ನಾಲ್ಕನೆಯದಾಗಿ, ಒಡಂಬಡಿಕೆ ಮಾತುಕತೆ ತಂಡದಲ್ಲಿದ್ದ ಮೂವರು ತಜ್ಞರು ಮಾತುಕತೆಗಳ ಅಂತ್ಯದಲ್ಲಿ ಒಂದು ಬಲವಾದ ಭಿನ್ನಾಭಿಪ್ರಾಯದ ಟಿಪ್ಪಣಿಯನ್ನು ಸಲ್ಲಿಸಿದ್ದರು; ವಿಮಾನಗಳನ್ನು ಹಾರಾಟದ ಪರಿಸ್ಥಿತಿಯಲ್ಲಿ ಡೆಲಿವರಿ ಮಾಡುವುದಕ್ಕೆ ಸಂಬಂಧಿಸಿದ ಅಂಶವು ಮೂಲ ಒಪ್ಪಂದಕ್ಕಿಂತ ಚೆನ್ನಾಗಿಲ್ಲ ಎಂದು ಈ ಟಿಪ್ಪಣಿ ಹೇಳಿತ್ತು. ಆದ್ದರಿಂದ ಭಾರತೀಯ ವಾಯುಪಡೆಗೆ ತುರ್ತಾಗಿ ಯುದ್ಧ ವಿಮಾನಗಳು ಬೇಕಾಗಿದ್ದರಿಂದ ಹೊಸ ಒಪ್ಪಂದ ಆ ಅಗತ್ಯವನ್ನು ಪೂರೈಸಿದೆ ಎಂಬ ಸರಕಾರದ ವಾದ ಸಂಪೂರ್ಣ ಸುಳ್ಳು ಎಂಬುದು ಇದರಿಂದ ಸಾಬೀತಾಗುತ್ತದೆ.

ಅಧಿಕೃತ ದಾಖಲೆಗಳ ಆಧಾರದಲ್ಲಿ 'ದಿ ಹಿಂದೂ' ಬಹಿರಂಗಪಡಿಸಿರುವ ಈ ಅಂಶಗಳಲ್ಲದೆ ಇತರ ಮಾಹಿತಿಗಳು ಕೂಡ ಹೊರಬರುತ್ತಿವೆ. ಅನಿಲ್ ಅಂಬಾನಿ ಪ್ರಧಾನಿ ಭೇಟಿ ವೇಳೆ ಮಾತ್ರವೇ ಫ್ರಾನ್ಸ್‌ಗೆ ಹೋಗಿದ್ದಲ್ಲದೆ ಅದಕ್ಕೂ ಎರಡು ವಾರ ಮುಂಚೆಯೇ ಫ್ರೆಂಚ್ ರಕ್ಷಣಾ ಖಾತೆಯ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಲು ಅಲ್ಲಿಗೆ ಹೋಗಿದ್ದರು. ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಒಂದು ಮುಖ್ಯ ಪಾತ್ರ ವಹಿಸಿದ್ದಾರೆ.

ನಿಖರವಾದ ತನಿಖೆಗಳಿಂದ ಹೊರಬಿದ್ದಿರುವ ಈ ಸತ್ಯಾಂಶಗಳು ಚಮಚಾ ಬಂಡವಾಳಶಾಹಿಗಳಿಗೆ ಈ ಒಪ್ಪಂದ ಸಿಗುವಂತೆ ಮಾಡಿದ ಆರೋಪಕ್ಕೆ ನರೇಂದ್ರ ಮೋದಿಯವರನ್ನು ಗುರಿಪಡಿಸುತ್ತವೆ. ಒಪ್ಪಂದದಲ್ಲಿ ಭ್ರಷ್ಟಾಚಾರ–ವಿರೋಧಿ ಅಂಶವನ್ನು ಕೈಬಿಟ್ಟಿರುವುದು ಅತ್ಯಂತ ಆಘಾತಕಾರಿ ವಿಚಾರವಾಗಿದೆ. ಫ್ರೆಂಚ್ ಶಸ್ತ್ರಾಸ್ತ್ರ ಕಂಪೆನಿಗಳು, ಅವು ಸರಕಾರಿಯೇ ಇರಲಿ ಖಾಸಗಿಯೇ ಇರಲಿ, ಗುತ್ತಿಗೆಗಳನ್ನು ಪಡೆಯಲಿಕ್ಕಾಗಿ ಲಂಚ ಮತ್ತು ಕಮಿಷನ್‌ಗಳನ್ನು ನೀಡುವ ಕುಖ್ಯಾತಿ ಹೊಂದಿವೆ. ಭಾರತ ಮತ್ತು ಮಲೇಷ್ಯಾಕ್ಕೆ ಸ್ಕೋರ್ಪಿನ್ ಜಲಾಂತರ್ಗಾಮಿ ಮಾರಾಟ ಇದಕ್ಕೊಂದು ಉದಾಹರಣೆಯಾಗಿದೆ. ಎರಡೂ ಸಂದರ್ಭಗಳಲ್ಲಿ ಲಂಚ ನೀಡಿಕೆಯಾಗಿದೆ. ಹೀಗಾಗಿ, ಭ್ರಷ್ಟಾಚಾರ–ವಿರೋಧಿ ನಿಯಮವನ್ನು ತೆಗೆದು ಹಾಕಿದ್ದು ಮತ್ತು ರಕ್ಷಣಾ ಉತ್ಪಾದನೆಯಲ್ಲಿಯಾವುದೇ ದಾಖಲೆಯಿಲ್ಲದ ಕಂಪೆನಿಯನ್ನು ಪಾಲುದಾರನಾಗಿ ಒಳಗೊಳಿಸಿದ್ದು ಉನ್ನತ ಮಟ್ಟದ ಭ್ರಷ್ಟಾಚಾರಕ್ಕೆ ಒಂದು ಜಾಹೀರಾತೇ ಆಗಿದೆ.

ರಾಜೀವ್ ಗಾಂಧಿ ಸರಕಾರದ ಅವಧಿಯಲ್ಲಿನ ಬೊಫೋರ್ಸ್ ಬಂದೂಕು ವ್ಯವಹಾರದಂತೆ ಹಗರಣದ ಬಗ್ಗೆ ಮೌನತಾಳುವ ಮೋದಿ ಸರಕಾರದ ತಂತ್ರಗಳೆಲ ವ್ಯರ್ಥವಾಗುತ್ತಿವೆ. ಈ ಮಹಾ ಹಗರಣಕ್ಕೆ ಕಾರಣರಾದವರ ಕೊರಳಿನ ಸುತ್ತ ಕುಣಿಕೆ ಬಿಗಿಯಾಗುತ್ತಿದೆ.

ಅನು: ವಿಶ್ವ

ಯುವಜನರ, ವಿದ್ಯಾರ್ಥಿಗಳ ಹೋರಾಟಗಳಿಗೆ ಬೆಂಬಲ–ಸಿಪಿಐ(ಎಂ) ಪೊಲಿಟ್‌ಬ್ಯುರೊ

ಪುಟ 2 ರಿಂದ

ಬಂಡವಾಳಶಾಹಿಯೆಂಬ ಆಪಾದನೆಗಳನ್ನು ಬದಿಗೊತ್ತಲು ಮಾಡುತ್ತಿರುವ ಅದರ ಪ್ರಯತ್ನಗಳು ಯಶಸ್ವಿಯಾಗುತ್ತಿಲ್ಲ.

ರಫೆಲ್ ವ್ಯವಹಾರದಲ್ಲಿನ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನದಲ್ಲಿ ಮೋದಿ ಸರಕಾರ ವಿಮಾನ ಪಡೆಯ ಸಾಮರ್ಥ್ಯವನ್ನು ಮತ್ತು ರಕ್ಷಣಾ ಇಲಾಖೆಯ ಅಧಿಕಾರವನ್ನು ಬುಡಮೇಲು ಮಾಡುತ್ತಲೇ ಬಂದಿದೆ. ಇದರಿಂದ ಸಾರ್ವಜನಿಕ ಖಜಾನೆಗೆ ಭಾರೀ ನಷ್ಟವಾಗಿದೆತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟಾಗಿದೆ.

ಈ ಇಡೀ ಹಗರಣದ ವಿಚಾರಣೆ ನಡೆಸಲು ಮತ್ತು ಇಂತಹ ಉನ್ನತ ಮಟ್ಟದಲ್ಲಿನ ಭ್ರಷ್ಟಾಚಾರಕ್ಕೆ, ಚಮಚಾ ಬಂಡವಾಳಶಾಹಿಗೆ ಮತ್ತು ಭಾರತದ ರಕ್ಷಣಾ ಹಿತಾಸಕ್ತಿಗಳನ್ನು ಬುಡಮೇಲು ಮಾಡಲಿಕ್ಕೆ ಹೊಣೆಗಾರರಾದವರನ್ನು ಕುರಿತಂತೆ ವಿಚಾರಣೆ ನಡೆಸಲು ಒಂದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ರಚಿಸಬೇಕು ಎಂದು ಪೊಲಿಟ್ ಬ್ಯುರೊ ಮತ್ತೊಮ್ಮೆ ಆಗ್ರಹಿಸುತ್ತದೆ. ಹಾಗೆ ಮಾಡಲು ಮೋದಿ ಸರಕಾರ ಮೊಂಡುತನದಿಂದ ನಿರಾಕರಿಸುತ್ತಿರುವುದು "ತಪ್ಪು ಎಸಗಲಾಗಿದೆ" ಎಂದು ಒಪ್ಪಿಕೊಂಡಂತಾಗಿದೆ.

ಹೆಚ್ಚುತ್ತಿರುವ ನಿರುದ್ಯೋಗ:

ಬಿಜೆಪಿ ಪ್ರತಿವರ್ಷ ಎರಡು ಕೋಟಿ ಹೊಸ ಉದ್ಯೋಗಗಳನ್ನು ನಿರ್ಮಿಸುವ ಆಶ್ವಾಸನೆ ನೀಡಿತ್ತು. ಆದರೆ ಮೋದಿ ಸರಕಾರ ಪ್ರಕಟವಾಗದಂತೆ ತಡೆದಿರುವ ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಘಟನೆ(ಎನ್.ಎಸ್.ಎಸ್.ಒ.)ಯ ಮಾಹಿತಿಯ ಪ್ರಕಾರ 2017–18ರಲ್ಲಿ ಭಾರತದಲ್ಲಿನ ನಿರುದ್ಯೋಗ ದರ 6.1% ಕ್ಕೇ ಏರಿದೆ, ಇದು 45 ವರ್ಷಗಳಲ್ಲೇ ಅತಿ ಹೆಚ್ಚು.

ಹತ್ತು ಕೋಟಿ ಹೊಸ ಉದ್ಯೋಗಗಳ ಆಶ್ವಾಸನೆಗೆ ತದ್ವಿರುದ್ಧವಾಗಿ, ಕೋಟ್ಯಂತರ ವ್ಯಕ್ತಿಗಳು ತಮಗಿದ್ದ ಉದ್ಯೋಗಗಳನ್ನು ಕಳಕೊಂಡಿದ್ದಾರೆ. ವರದಿಗಳ ಪ್ರಕಾರ, ಎನ್.ಎಸ್.ಎಸ್.ಒ. ಸರ್ವೆ ಗ್ರಾಮೀಣ ಯುವಕರ(15–29 ವಯೋಗುಂಪು) ನಿರುದ್ಯೋಗ ದರ 2011–12ರಲ್ಲಿ 5 ಶೇಕಡಾ ಇದ್ದದ್ದು 2017–18ರಲ್ಲಿ 17.4 ಶೇಕಡಾಕ್ಕೆ ಏರಿದೆ. ಅದೇ ವಯೋಗುಂಪಿನ ಗ್ರಾಮೀಣ ಮಹಿಳೆಯರ ನಿರುದ್ಯೋಗ ದರ 4.8 ಶೆಕಡಾದಿಂದ 13.6 ಶೇಕಡಾಕ್ಕೆ ಏರಿದೆ.

ನಮ್ಮ ಯುವಜನಗಳನ್ನು ತಮ್ಮ ಸಾಮರ್ಥ್ಯವನ್ನು ಸಾಕಾರಗೊಳಿಸುವ ಸಾಧ್ಯತೆಗಳಿಂದ ವಂಚಿಸುತ್ತಿರುವ ಮೋದಿ ಸರಕಾರದ ಧೋರಣೆಗಳ ವಿರುದ್ಧ ಹೋರಾಟಗಳ ಮೂಲಕ ಅವನ್ನು ಬದಲಿಸುವಂತೆ ಒತ್ತಡಗಳನ್ನು ಹೆಚ್ಚಿಸಬೇಕು ಎಂದು ಪೊಲಿಟ್ ಬ್ಯುರೊ ಪಕ್ಷದ ಎಲ್ಲ ಘಟಕಗಳು ಮತ್ತು ಭಾರತೀಯ ಯುವಜನತೆಗೆ ಕರೆ ನೀಡುತ್ತದೆ.


ಎನ್.ಎಸ್.ಎ. ಹಿಂತೆಗೆದುಕೊಳ್ಳಿ:

ಮಧ್ಯಪ್ರದೇಶದ ಕಾಂಗ್ರೆಸ್ ರಾಜ್ಯ ಸರಕಾರ ಗೋವಧೆಯ ಆರೋಪದ ಮೇಲೆ ಬಂಧಿಸಿರುವ ಐದು ವ್ಯಕ್ತಿಗಳ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್.ಎಸ್.ಎ.) ಪ್ರಯೋಗಿಸಿರುವುದುನ್ನು ಪೊಲಿಟ್‌ಬ್ಯುರೊ ಖಂಡಿಸುತ್ತದೆ. ಈ ಕಟುವಾದ ಶಾಸನವನ್ನು ತಂದದ್ದು ರಾಷ್ಟ್ರ–ವಿರೋಧಿ ಭಯೋತ್ಪಾದಕರ ವಿರುದ್ಧ ಬಳಸಲಿಕ್ಕಾಗಿ. ಅದರ ಬದಲು, ಇಂತಹ ಆರೋಪಗಳ ಮೇಲೆ ಅದನ್ನು ಬಳಸುತ್ತಿರುವುದು ಕೋಮುವಾದಿ ಶಕ್ತಿಗಳನ್ನು ತುಷ್ಟೀಕರಿಸುವ ಒಂದು ಪ್ರಯತ್ನವನ್ನು ಪ್ರದರ್ಶಿಸುತ್ತದೆ.

ಎನ್.ಎಸ್.ಎ. ಪ್ರಯೋಗಿಸಿರುವುದನ್ನು ಹಿಂತೆಗೆದು ಕೊಳ್ಳಬೇಕು ಎಂದು ಪೊಲಿಟ್ ಬ್ಯುರೊ ಆಗ್ರಹಿಸುತ್ತದೆ. ಇಂತಹ ಯಾವುದೇ ಆರೋಪವನ್ನು ನಿರ್ವಹಿಸಲು ಈಗಿರುವ ಕಾನೂನಿನ ಅಂಶಗಳೇ ಸಾಕಾಗುತ್ತವೆ.

ಶಿಕ್ಷಣದ ಮೇಲೆ ದಾಳಿಗಳು

ಬಿಜೆಪಿ ಸರಕಾರ ಸಾರ್ವಜನಿಕ ಶಿಕ್ಷಣದ ಮೇಲೆ ಎಲ್ಲ ಮಟ್ಟಗಳಲ್ಲೂ, ನಿರ್ದಿಷ್ಟವಾಗಿ ಉನ್ನತ ಅಧ್ಯಯನ ಮತ್ತು ಸಂಶೋಧನೆಯ ಸಂಸ್ಥೆಗಳ ಮೇಲೆ ತೀವ್ರ ಆಕ್ರಮಣಗಳನ್ನು ನಡೆಸುತ್ತಿದೆ ಎಂದು ಪೊಲಿಟ್ ಬ್ಯುರೊ ಗಂಭೀರ ಆತಂಕ ವ್ಯಕ್ತಪಡಿಸಿದೆ. ನಿಧಿ ಕಡಿತಗಳು, ಸ್ವಾಯತ್ತತೆ ಮತ್ತು ಸಾಮಾಜಿಕ ನ್ಯಾಯದ ನೀತಿಗಳನ್ನು ಶಿಥಿಲಗೊಳಿಸುವುದು, ಅದರ ಜೊತೆಗೆ ಕೋಮುವಾದಿ ಒಲವುಗಳನ್ನು ಆಳಗೊಳಿಸುವುದು, ಅದಕ್ಕಾಗಿ ವಸ್ತುನಿಷ್ಟ ವೈಜ್ಞಾನಿಕ ಅಧ್ಯಯನ ಮತ್ತು ಇತಿಹಾಸದ ಬದಲು ಪುರಾಣ ಕಂತೆಗಳನ್ನು ಪ್ರೋತ್ಸಾಹಿಸುವುದು ಈಗ ಸಾಮಾನ್ಯ ಸಂಗತಿಯಾಗುತ್ತಿದೆ. ಫೆಬ್ರುವರಿ 19 ರಂದು ನವದೆಹಲಿಯಲ್ಲಿ ಎಲ್ಲ ದರ್ಜೆಗಳ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಬೋಧಕೇತರ ನೌಕರರು ನಡೆಸಲಿರುವ ಐಕ್ಯ ಪ್ರತಿಭಟನಾ ಮೆರವಣಿಗೆಗೆ ಪೊಲಿಟ್ ಬ್ಯುರೊ ಬೆಂಬಲ ವ್ಯಕ್ತಪಡಿಸುತ್ತದೆ. ●



ಬ್ಯಾಂಕುಗಳ ವಿಲೀನ ಮಾಡುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡುವುದು, ವ್ಯವಹಾರಿಕ ವೆಚ್ಚ ಕಡಿಮೆ ಮಾಡುವುದು ಇತ್ಯಾದಿ ಅನುಕೂಲಗಳು ಆಗುತ್ತದೆ ಎಂದು ಸರಕಾರ ಹೇಳುತ್ತಿದೆ. ಆದರೆ ನಿಜವಾದ ಉದ್ದೇಶ ಬೇರೆಯೇ ಇದೆ. 1969ಕ್ಕಿಂತ ಮೊದಲು ಸ್ಟೇಟ್ ಬ್ಯಾಂಕ್ ಒಂದನ್ನು ಹೊರತುಪಡಿಸಿದರೆ ಉಳಿದೆಲ್ಲಾ ಬ್ಯಾಂಕುಗಳು ದೊಡ್ಡ ಉದ್ದಿಮೆದಾರರ ಕೈಯಲ್ಲಿತ್ತು. ವಿಜಯಾ ಬ್ಯಾಂಕ್‌ನಂತಹ ಕೆಲವು ಬ್ಯಾಂಕುಗಳು ಮಾತ್ರ ಸಮುದಾಯದ, ರೈತರ, ವ್ಯಾಪಾರಸ್ಥರ ಹಿತಕ್ಕಾಗಿ ಕೆಲವು ವ್ಯಕ್ತಿಗಳು ಸ್ಥಾಪಿಸಿದ ಬ್ಯಾಂಕುಗಳಾಗಿದ್ದವು. ರಾಷ್ಟ್ರೀಕರಣವಾದ ನಂತರದಲ್ಲಿ ಈ ಎಲ್ಲಾ ಬ್ಯಾಂಕುಗಳು ಅಗಾಧ ಪ್ರಮಾಣದಲ್ಲಿ ಬೆಳೆದವು. ಅಂತೆಯೇ ದೊಡ್ಡ ಉದ್ದಿಮೆದಾರರೂ ಕೂಡ ಅಗಾಧ ಪ್ರಮಾಣದಲ್ಲಿ ಬಂಡವಾಳ ಶೇಖರಣೆ ಮಾಡಿರುತ್ತಾರೆ. ಅವರು ಪುನಃ ಈ ಬ್ಯಾಂಕ್‌ಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಬಿ.ಜೆ.ಪಿ. ನೇತೃತ್ವದ ಕೇಂದ್ರ ಸರಕಾರ ಅನುವು ಮಾಡಿಕೊಡುತ್ತಿದೆ.

"ವಿಜಯಾ ಬ್ಯಾಂಕ್" ಉಳಿಸಿ ! ವಿಲೀನೀಕರಣ ನಿಲ್ಲಿಸಿ !!

– ಬಾಲಕೃಷ್ಣ ಶೆಟ್ಟಿ –

ಉದಾರೀಕರಣ ನೀತಿಗಳು ಜಾರಿಗೆ ಬಂದ ಸುಮಾರು 26 ವರ್ಷಗಳಲ್ಲಿ ಬ್ಯಾಂಕ್ ನೌಕರರು ಒಟ್ಟು 56 ಬಾರಿ ಮುಷ್ಕರಗಳನ್ನು ನಡೆಸಿರುತ್ತಾರೆ. ಇವುಗಳಲ್ಲಿ ಬಹುತೇಕ ಮುಷ್ಕರಗಳು ಅವರ ವೇತನ ಹೆಚ್ಚಳಕ್ಕಾಗಿ ಇರಲಿಲ್ಲ. ಸಾರ್ವಜನಿಕ ಉದ್ದಿಮೆಯಾದ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀ ತಿಮಿಂಗಿಲಗಳು ನುಂಗಿ ಹಾಕುವುದರ ವಿರುದ್ಧ ಹೋರಾಟ ನಡೆಸಿದ್ದರು. ಅಂದರೆ ದೇಶದ ಆರ್ಥಿಕ ಸ್ವಾವಲಂಬನೆಯನ್ನು ರಕ್ಷಿಸಲು ಬ್ಯಾಂಕ್ ನೌಕರರು ಹೋರಾಟ ನಡೆಸಿದ್ದರು ಎಂದರೆ ತಪ್ಪಾಗಲಾರದು.

ಈ ನಡುವೆ ಡಿಸೆಂಬರ್ 2018ರಲ್ಲಿ ಬಿ.ಜೆ.ಪಿ. ನೇತೃತ್ವದ ಕೇಂದ್ರ ಸರಕಾರವು ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್‌ಗಳನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳಿಸಲು ನಿರ್ಧಾರ ಕೈಗೊಂಡಿದೆ. ಇದು 01.04.2019 ರಿಂದ ಜಾರಿಗೆ ಬರಲಿದೆ. 2018ರ ಡಿಸೆಂಬರ್ 21 ಮತ್ತು 26 ರಂದು 2 ದಿನಗಳ ಮುಷ್ಕರವನ್ನು ಬ್ಯಾಂಕ್‌ನ ಅಧಿಕಾರಿ ವರ್ಗ ಇತರೆ ನೌಕರರು ನಡೆಸಿದ್ದರು. ಈ ಎರಡು ದಿನಗಳ ಮುಷ್ಕರವು ಬ್ಯಾಂಕ್ ವಿಲೀನದ ವಿರುದ್ಧವಾಗಿತ್ತು. ಇದಲ್ಲದೆ ವಿಜಯಾ ಬ್ಯಾಂಕ್‌ನಲ್ಲಿರುವ ನೌಕರ ಮತ್ತು ಅಧಿಕಾರಿಗಳ ಸಂಘಟನೆಗಳು ಗ್ರಾಹಕರಿಂದ ಸಹಿ ಸಂಗ್ರಹ, ಶಾಖೆಗಳ ಮುಂದೆ ಪ್ರತಿಭಟನೆ ನಡೆಸಿದುದು ಮಾತ್ರವಲ್ಲದೆ ಒಂದು ಸಂಘಟನೆ ದೆಹಲಿ ಹೈಕೋರ್ಟ್‌ನಲ್ಲಿ ಕೇಂದ್ರ ಸರಕಾರದ ವಿಲೀನಿಕರಣ ನೀತಿಯ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದೆ. ಅದೀಗ ಸುಪ್ರೀಂ ಕೋರ್ಟ್‌ಗೆ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿದೆ.

ಅಖಿಲ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AIBOC) ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೇ. 90ಕ್ಕೂ ಹೆಚ್ಚು ಸದಸ್ಯತ್ವವನ್ನು ಹೊಂದಿದ್ದು, ಸಿಪಿಐ(ಎಂ) ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿಯಾಗಿ ವಿಲೀನೀಕರಣದಿಂದ ಆಗಿರುವ ತೊಂದರೆಯನ್ನು ವಿವರಿಸಿದೆ. 01.04.2017 ರಂದು 5 ಸಹವರ್ತಿ ಬ್ಯಾಂಕುಗಳನ್ನು ಸ್ಟೇಟ್ ಬ್ಯಾಂಕ್ ಇಂಡಿಯಾದೊಂದಿಗೆ ವಿಲೀನಗೊಳಿಸಲಾಯಿತು. ಇದರಿಂದ ಒಂದು ವರ್ಷದಲ್ಲಿ 800 ಶಾಖೆಗಳನ್ನು ಮುಚ್ಚಿದ್ದು ಮಾತ್ರವಲ್ಲದೆ ನೌಕರರ ಸಂಖ್ಯೆಯನ್ನು 4000ದಷ್ಟು ಕಡಿಮೆ ಮಾಡಲಾಯಿತು. ಇದರಿಂದ ನೌಕರರಿಗೆ ತೊಂದರೆಯಾಗಿದ್ದು ಮಾತ್ರವಲ್ಲ; ಗ್ರಾಹಕರಿಗೂ ಅನ್ಯಾಯವಾಗಿದೆ. ವಿಲೀನದ ಪರಿಣಾಮದಿಂದ 31.03.2018 ಕ್ಕೆ ಸ್ಟೇಟ್ ಬ್ಯಾಂಕ್ 6547/– ಕೋಟಿ ರೂಪಾಯಿಗಳ ನಷ್ಟ ಹೊಂದಿದೆ.

ಗ್ರಾಮೀಣ ಪ್ರದೇಶದ ಶಾಖೆಗಳು ಮುಚ್ಚಲಿವೆ:

ಬ್ಯಾಂಕುಗಳ ವಿಲೀನದ ನಂತರ ನಗರ ಪ್ರದೇಶಗಳಲ್ಲಿ ಶಾಖೆಗಳನ್ನು ಮುಚ್ಚಿ, ಯಾಂತ್ರೀಕರಣ (Automation) ಪ್ರಕ್ರಿಯೆಯನ್ನು ಹೆಚ್ಚು ಮಾಡಲಾಗುತ್ತಿದೆ. ಸಹವರ್ತಿ ಬ್ಯಾಂಕುಗಳ ಶಾಖೆಗಳನ್ನು ಮುಚ್ಚುತ್ತಲಿರುವ ಸ್ಟೇಟ್ ಬ್ಯಾಂಕ್ ಅಲ್ಲಲ್ಲಿ ನಗದು ಜಮಾ ಮಾಡುವ ಯಂತ್ರಗಳನ್ನು ಸ್ಥಾಪಿಸಿದೆ. ಬೇರೆ ಶಾಖೆಗಳಲ್ಲಿರುವ ಖಾತೆಗೆ ಹಣ ಜಮಾ ಮಾಡಬೇಕೆಂದಾದಲ್ಲಿ 'ಕಿಯಾಸ್ಕ್'ನಲ್ಲಿ ಜಮಾ ಮಾಡಲು ಹೇಳಲಾಗುತ್ತಿದೆ. ಅಲ್ಲಿ ಹೋದರೆ ಕಡಿಮೆ ಅಂದರೆ ನೂರು ರೂಪಾಯಿಗೆ ಮೇಲ್ಪಟ್ಟ ನೋಟುಗಳನ್ನು ಮಾತ್ರ ಸ್ವೀಕರಿಸುತ್ತದೆ. ಅಂದರೆ ನೂರರ ಮಧ್ಯೆ ಇರುವ ಚಿಲ್ಲರೆ ಹಣ ಕಳುಹಿಸುವ ಅವಕಾಶವಿಲ್ಲ. ಉದಾ: (56, 163, 345, 450 ಇತ್ಯಾದಿ). ಇನ್ನು ಗ್ರಾಮೀಣ ಪ್ರದೇಶದ ಶಾಖೆಗಳನ್ನು ಮುಚ್ಚಿದಲ್ಲಿ ಬ್ಯಾಂಕ್ ವ್ಯವಹಾರಕ್ಕೆ ಹತ್ತಾರು ಕಿ.ಮೀ. ದೂರ ಹೋಗಬೇಕಾಗುತ್ತದೆ.

ಅಂತಹ ಒಂದು ಉದಾಹರಣೆ ಇಲ್ಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರೀಜನಲ್ ಮೆನೇಜರ್ ಆದ ದಿನೇಶ್ ಶಾಮಣ್ಣ ಅವರು ನೀಡಿದ ಪತ್ರಿಕಾ ಹೇಳಿಕೆ ಪ್ರಕಾರ, ಬೆಂಗಳೂರಿನ ಕನಕಪುರ ತಾಲೂಕಿನ ಕೊಳಗೊಂಡನ ಹಳ್ಳಿಯ ಶಾಖೆಯನ್ನು ಕನಕಪುರ ಶಾಖೆಯೊಂದಿಗೆ ವಿಲೀನಗೊಳಿಸಲಾಗಿದೆ. ಅಂದರೆ ಖಾತೆಗಳನ್ನು ಹೊಂದಿರುವ 2000 ದಷ್ಟು ಗ್ರಾಹಕರು ಬ್ಯಾಂಕ್ ವ್ಯವಹಾರ ಮಾಡಲು 35 ಕಿ.ಮೀ. ದೂರದಲ್ಲಿರುವ ಕನಕಪುರಕ್ಕೆ ಕನಿಷ್ಟ ರೂ.100/– ಪ್ರಯಾಣಕ್ಕೆಂದು ಖರ್ಚು ಮಾಡಿ ಹೋಗಬೇಕಾಗುತ್ತದೆ.

ಗ್ರಾಮೀಣ ಭಾರತದ ಅಲಕ್ಷ್ಯ:

1969 ರಲ್ಲಿ 14 ಮತ್ತು 1980ರಲ್ಲಿ 6 ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ ಉದ್ದೇಶವು ಜನಸಾಮಾನ್ಯರನ್ನು ಬ್ಯಾಂಕಿನತ್ತ ಸೆಳೆಯುವುದಾಗಿತ್ತು. ಆ ಮೂಲಕ ಅವರಿಗೆ ಸುಲಭ ದರದಲ್ಲಿ ಸಾಲ ನೀಡುವುದು ಹಾಗೂ ಗ್ರಾಮೀಣ ಪ್ರದೇಶದ ಜನರ ಉಳಿತಾಯದ ಹಣವನ್ನು ಬ್ಯಾಂಕ್‌ಗಳ ತೆಕ್ಕೆಗೆ ತರುವುದಾಗಿತ್ತು. ಆದ್ದರಿಂದಲೇ 31.03.2018ಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಒಟ್ಟು ಹಣ 82.65 ಲಕ್ಷ ಕೋಟಿ ರೂಪಾಯಿ. (82,65,000 ಕೋಟಿ ರೂ.) ಇದರಲ್ಲಿ ಶೇ. 85ರಷ್ಟು ಅಂದರೆ 70.25 ಲಕ್ಷ ಕೋಟಿ ಹಣವು ಸಣ್ಣ ಗ್ರಾಹಕರಿಗೆ ಸೇರಿದ್ದು. ಮ್ಯೂಚ್ಯುವಲ್ ಫಂಡ್ ಮತ್ತಿತರ ವಿಧಾನಗಳ ಮೂಲಕ ಶೇರು ಮಾರುಕಟ್ಟೆಗೆ ಜನರನ್ನು ಆಕರ್ಷಿಸಲು ಪ್ರಯತ್ನ ನಡೆದರೂ, ಶೇ. 1ಕ್ಕಿಂತ ಕಡಿಮೆ ಜನ ಶೇರು ಮಾರುಕಟ್ಟೆಯಲ್ಲಿ ವಿನಿಯೋಗಿಸುತ್ತಿದ್ದಾರೆ. ತಮ್ಮ ಹಣಕ್ಕೆ ಭದ್ರತೆ ಇದೆ ಎಂದು ಖಾತ್ರಿಗೊಂಡಿರುವ ಜನ, ಲಾಭ ಕಡಿಮೆ ಆದರೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಣ ಜಮಾ ಮಾಡುತ್ತಾರೆ.

ಇಷ್ಟಾದರೂ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳ ನಂತರವೂ 41.5 ಶೇ. ಭಾರತದ ಕುಟುಂಬಗಳು ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿಲ್ಲ. ಜನಧನ್ ಯೋಜನೆಯಲ್ಲಿ 31.80 ಕೋಟಿ ಬ್ಯಾಂಕ್ ಖಾತೆ ತೆರೆಯಲಾಗಿದೆ ಮತ್ತು 90 ಸಾವಿರ ಕೋಟಿ ರೂಪಾಯಿ ಜಮಾ ಆಗಿದೆ ಎಂದು ಹೇಳಲಾಗುತ್ತಿದ್ದರೂ ಬಹುತೇಕ ಖಾತೆಗಳು 'ಜೀರೋ' ಬ್ಯಾಲೆನ್ಸ್ ತೋರಿಸುತ್ತಿವೆ. ದೇಶದಲ್ಲಿರುವ ಆರು ಲಕ್ಷ ಐವತ್ತು ಸಾವಿರ ಹಳ್ಳಿಗಳಲ್ಲಿ ಕೇವಲ ಶೇ. 17 (1,10,500) ಹಳ್ಳಿಗಳಲ್ಲಿ ಮಾತ್ರ ಬ್ಯಾಂಕುಗಳ ಶಾಖೆಗಳಿವೆ ಎಂದು



ಸರಕಾರದ ಅಂಕಿ ಅಂಶಗಳು ಹೇಳುತ್ತಿವೆ. ಇದೀಗ ಬ್ಯಾಂಕುಗಳ ವಿಲೀನದ ನಂತರ ಈ ಸಂಖ್ಯೆ ಇನ್ನಷ್ಟು ಕಡಿತಗೊಳ್ಳುವ ಸೂಚನೆಯಿದೆ.

ಬ್ಯಾಂಕುಗಳ ವಿಲೀನ ಏಕೆ?:

ಬ್ಯಾಂಕುಗಳ ವಿಲೀನ ಮಾಡುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡುವುದು, ವ್ಯವಹಾರಿಕ ವೆಚ್ಚ ಕಡಿಮೆ ಮಾಡುವುದು ಇತ್ಯಾದಿ ಅನುಕೂಲಗಳು ಆಗುತ್ತದೆ ಎಂದು ಸರಕಾರ ಹೇಳುತ್ತಿದೆ. ಆದರೆ ನಿಜವಾದ ಉದ್ದೇಶ ಬೇರೆಯೇ ಇದೆ. 1969ಕ್ಕಿಂತ ಮೊದಲು ಸ್ಟೇಟ್ ಬ್ಯಾಂಕ್ ಒಂದನ್ನು ಹೊರತುಪಡಿಸಿದರೆ ಉಳಿದೆಲ್ಲಾ ಬ್ಯಾಂಕುಗಳು ದೊಡ್ಡ ಉದ್ದಿಮೆದಾರರ ಕೈಯಲ್ಲಿತ್ತು. ವಿಜಯಾ ಬ್ಯಾಂಕ್‌ನಂತಹ ಕೆಲವು ಬ್ಯಾಂಕುಗಳು ಮಾತ್ರ ಸಮುದಾಯದ, ರೈತರ, ವ್ಯಾಪಾರಸ್ಥರ ಹಿತಕ್ಕಾಗಿ ಕೆಲವು ವ್ಯಕ್ತಿಗಳು ಸ್ಥಾಪಿಸಿದ ಬ್ಯಾಂಕುಗಳಾಗಿದ್ದವು. ರಾಷ್ಟ್ರೀಕರಣವಾದ ನಂತರದಲ್ಲಿ ಈ ಎಲ್ಲಾ ಬ್ಯಾಂಕುಗಳು ಅಗಾಧ ಪ್ರಮಾಣದಲ್ಲಿ ಬೆಳೆದವು. ಅಂತೆಯೇ ದೊಡ್ಡ ಉದ್ದಿಮೆದಾರರೂ ಕೂಡ ಅಗಾಧ ಪ್ರಮಾಣದಲ್ಲಿ ಬಂಡವಾಳ ಶೇಖರಣೆ ಮಾಡಿರುತ್ತಾರೆ. ಅವರು ಪುನಃ ಈ ಬ್ಯಾಂಕ್‌ಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಬಿ.ಜೆ.ಪಿ. ನೇತೃತ್ವದ ಕೇಂದ್ರ ಸರಕಾರ ಅನುವು ಮಾಡಿಕೊಡುತ್ತಿದೆ.


ಈಗಾಗಲೇ ಶೇ. 100ರಷ್ಟು ಶೇರು ಬಂಡವಾಳ ಕೇಂದ್ರ ಸರಕಾರದ ಕೈಯಲ್ಲಿದ್ದುದು 71.29 ಶೇ. ಕ್ಕೆ ಇಳಿದಿದೆ. ಅಂದರೆ ಶೇ. 28.71ರಷ್ಟು ಶೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ಬ್ಯಾಂಕುಗಳ ಶಾಖೆ ಮತ್ತು ನೌಕರರ ಸಂಖ್ಯೆಯನ್ನು ಕಡಿಮೆ ಮಾಡುವುದರ ಮೂಲಕ ಲಾಭವನ್ನು ತೋರಿಸಿ, ಇನ್ನಷ್ಟು ಖಾಸಗೀ ಶೇರುದಾರರನ್ನು ಆಹ್ವಾನಿಸಲಾಗುವುದು. ನಂತರ ಬ್ಯಾಂಕಿನ ಆಡಳಿತವನ್ನು ನಮ್ಮ ದೇಶದ ದೊಡ್ಡ ಉದ್ದಿಮೆದಾರರಿಗೆ ಅಥವಾ ವಿದೇಶೀ ಬಂಡವಾಳದಾರರಿಗೆ ಹಸ್ತಾಂತರಿಸಲಾಗುವುದು. ಕರ್ನಾಟಕದ ವೈಶ್ಯ ಸಮುದಾಯದ ಕೆಲವರಿಂದ ಆರಂಭವಾದ ವೈಶ್ಯ ಬ್ಯಾಂಕ್ ವಿದೇಶೀ ಕಂಪೆನಿಯೊಂದರ ಪಾಲಾಗಿ, ಐಎನ್‌ಜಿ ವೈಶ್ಯ ಬ್ಯಾಂಕ್ ಆಗಿ, ಈಗ ಮಹೀಂದ್ರಾ ಕಂಪೆನಿಯವರು ಖರೀದಿಸಿ, ಕೊಟೆಕ್ ಮಹೀಂದ್ರಾ ಆಗಿದೆ. ಆದ್ದರಿಂದ ಬ್ಯಾಂಕ್‌ಗಳ ವಿಲೀನವಾಗುತ್ತಿರುವುದು ಜಾಗತೀಕರಣ ನೀತಿಯ ಭಾಗವಾಗಿರುವ ದೊಡ್ಡ ಖಾಸಗೀ ಉದ್ದಿಮೆದಾರರ ಪರವಾಗಿ ಅನ್ನುವುದಕ್ಕೆ ಯಾವುದೇ ಸಂಶಯವಿಲ್ಲ.

ನಷ್ಟದಲ್ಲಿರುವ ಬ್ಯಾಂಕ್‌ನೊಂದಿಗೆ ಲಾಭಗಳಿಸುತ್ತಿರುವ ಬ್ಯಾಂಕ್‌ನ ವಿಲೀನ:

ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಹಂತದ ಬ್ಯಾಂಕುಗಳ ವಿಲೀನೀಕರಣ 01.04.2017 ರಂದು ನಡೆದಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಐದು ಸಹವರ್ತಿ ಬ್ಯಾಂಕುಗಳನ್ನು ವಿಲೀನಗೊಳಿಸಲಾಯಿತು. ನೌಕರರು ಈ ವಿಲೀನವನ್ನು ತೀವ್ರವಾಗಿ ವಿರೋಧಿಸಿದರು. ಆದರೆ ಮೋದಿ ಸರಕಾರ ಕಿವಿಗೊಡಲಿಲ್ಲ. ಇದೀಗ ಎರಡನೇ ಹಂತದ ವಿಲೀನೀಕರಣ 01.04.2019 ರಂದು ಅಸ್ತಿತ್ವಕ್ಕೆ ಬರಲಿದೆ. ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್‌ಗಳನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಿ, ಎರಡನೇ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್‌ನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ಕೇಂದ್ರ ಸರಕಾರ ಘೋಷಿಸಿದೆ. ಈ ಮೂರೂ ಬ್ಯಾಂಕ್‌ಗಳಲ್ಲಿ ಶಾಖೆ ಮತ್ತು ವ್ಯವಹಾರಗಳ ಪ್ರಮಾಣದಲ್ಲಿ ಬ್ಯಾಂಕ್ ಬರೋಡಾ ದೊಡ್ಡದು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈ ಮೂರೂ ಬ್ಯಾಂಕ್‌ಗಳ ಪೈಕಿ ನಿರಂತರವಾಗಿ ಲಾಭಗಳಿಸುತ್ತಿರುವುದು ವಿಜಯಾ ಬ್ಯಾಂಕ್ ಮಾತ್ರ. 31.03.2018ಕ್ಕೆ ವಿಜಯಾ ಬ್ಯಾಂಕ್ 2,114 ಕೋಟಿ ರೂಗಳನ್ನು ಮೀಸಲು ನಿಧಿಗೆ ವರ್ಗಾಯಿಸಿದ ನಂತರ 727 ಕೋಟಿ ರೂ. ಲಾಭಗಳಿಸಿದೆ. ಆದರೆ ದೇನಾ ಬ್ಯಾಂಕ್ ನಿರಂತರವಾಗಿ ನಷ್ಟದಲ್ಲಿರುವುದು ಮಾತ್ರವಲ್ಲದೆ, 16,361.44 ಕೋಟಿ ರೂಗಳ 'ಕೆಟ್ಟ ಸಾಲ' (NPA) ಹೊಂದುವ ಮೂಲಕ ಅತ್ಯಂತ ಕಳಪೆ ಬ್ಯಾಂಕ್ ಎಂದು ಕುಖ್ಯಾತಿ ಪಡೆದಿದೆ. 2018 ರ ಮೇ 11 ರಂದು ರಿಸರ್ವ್ ಬ್ಯಾಂಕ್ ಆ ಬ್ಯಾಂಕ್‌ಗೆ ಪತ್ರ ಬರೆದು, ಇನ್ನು ಮುಂದೆ ಯಾರಿಗೂ ಸಾಲ ನೀಡಬಾರದೆಂದು ತಾಕೀತು ಮಾಡಿದೆ. ಬ್ಯಾಂಕಿನ ಆಡಳಿತವನ್ನು ಉತ್ತಮಗೊಳಿಸುವುದು ಹಾಗೂ ಅಲ್ಲಿರುವ ದೊಡ್ಡ ಸಾಲಗಾರರ

ಪುಟ 11 ಕ್ಕೆ

ಪರ್ಯಾಯ ಹಾದಿ ತೋರದ ಬಜೆಟ್



ಕಳೆದ ವಾರವೇ ರಾಜ್ಯ ಬಜೆಟಿಗೆ ಸಿಪಿಐ(ಎಂ), ಜನವಾದಿ ಮಹಿಳಾ ಸಂಘಟನೆ ಮತ್ತು ಭಾರತ ವಿದ್ಯಾರ್ಥಿ ಫೆಡರೇಶನ್ ಪ್ರತಿಕ್ರಿಯೆಗಳು ಪ್ರಕಟವಾಗಿದ್ದವು. ಈ ವಾರ ಬಜೆಟಿನ ಕೆಲವು ಮುಖ್ಯ ಅಂಶಗಳು ಮತ್ತು ಕೃಷಿ ಕೂಲಿಕಾರರ ಸಂಘಟನೆ, ಸಿಐಟಿಯು ಮತ್ತು ದಲಿತ ಹಕ್ಕುಗಳ ಸಮಿತಿಯ ಪ್ರತಿಕ್ರಿಯೆಗಳು ಇಲ್ಲಿವೆ. ಇವೆಲ್ಲ ಪ್ರತಿಕ್ರಿಯೆಗಳ ಸಾರಾಂಶವೆಂದರೆ, ಇದು ದುಡಿಯುವ ಜನತೆಗೆ ಪರ್ಯಾಯ ಹಾದಿ ತೋರದ, ನವ-ಉದಾರೀಕರಣದ ಜಾಡು ಬಿಡದ, ಆಳುವ ವರ್ಗದ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ಬಜೆಟ್ ಎಂಬುದು.

ರಾಜ್ಯ ಬಜೆಟಿನಲ್ಲಿ ಮಂಡಿತವಾದ ಆಯವ್ಯಯ ಪಕ್ಷಿ ನೋಟವನ್ನು ಮುಂದೆ ಕೊಟ್ಟಿರುವ ಮೂರು ಪೈ-ಚಾರ್ಟ್ ಮತ್ತು ಎರಡು ಕೋಷ್ಟಕಗಳಲ್ಲಿವೆ:

ಪೈ-ಚಾರ್ಟುಗಳು

1. ಕ್ಷೇತ್ರವಾರು ಖರ್ಚಿನ ಹಂಚಿಕೆ (ಶೇಕಡಾ, ನಿಜ ಮೊತ್ತ)
2. ಆದಾಯದ ಮೂಲಗಳು (ಶೇಕಡಾ)
3. ರಾಜ್ಯದ ಆದಾಯ ಮೂಲಗಳು (ಶೇಕಡಾ, ನಿಜ ಮೊತ್ತ)


ಕೋಷ್ಟಕಗಳು

1. ಆಯವ್ಯಯ ಲೆಕ್ಕ
2. ಬಂಡವಾಳ ಲೆಕ್ಕ

ಈ ಮೇಲಿನವುಗಳಲ್ಲಿ ಮತ್ತು ಇತರ ಗಮನಿಸಬೇಕಾದ ಬಜೆಟಿನ ಮುಖ್ಯಾಂಶಗಳು:

* ಬಜೆಟ್ 48,601 ಕೋಟಿ ರೂ. ಸಾಲದ ಹೊರೆ (ಶೇ. 21ರಷ್ಟು) ಮೇಲೆ ಅವಲಂಬಿತವಾಗಿದೆ
* ಆರ್ಥಿಕ ಬೆಳವಣಿಗೆ ದರ ಕಳೆದ ವರ್ಷದ ಶೇ. 10.4 ರಿಂದ ಶೇ. 9.6ಕ್ಕೆ ಕುಸಿಯಲಿದೆ.
* 100 ತಾಲೂಕುಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೃಷಿ ವಲಯದ ಬೆಳವಣಿಗೆ ದರ ಶೆ. 4.8ರಷ್ಟು ಕುಸಿಯಲಿದೆ
* ಪ್ರಸ್ತುತ ವರ್ಷದಲ್ಲಿ ರಾಜ್ಯದ ಒಟ್ಟು ಉತ್ಪಾದನೆಗೆ ಪ್ರಾಥಮಿಕ ಆರ್ಥಿಕ ಕ್ಷೇತ್ರಗಳಾದ ಕೃಷಿ ಮತ್ತು ಕೈಗಾರಿಕಾ ವಲಯಗಳ ಕೊಡುಗೆ ಅಮುಕ್ರಮವಾಗಿ ಶೇ. 10.11 ಮತ್ತು ಶೇ. 22.01ಕ್ಕೆ ಇಳಿಯಲಿದೆ. ಸೇವಾ ವಲಯದ ಕೊಡುಗೆ ಶೇ. 67.87ಕ್ಕೆ ಹೆಚ್ಚಲಿದೆ.

ದುಡಿಯುವ ಜನರ ಪರ ಆಗಿರಬೇಕಾದ ಬಜೆಟ್ ಸಾಮಾಜಿಕ (ಶಿಕ್ಷಣ, ಆರೋಗ್ಯ, ವಸತಿ ಇತ್ಯಾದಿ) ಮತ್ತು ಆರ್ಥಿಕ (ಕೃಷಿ, ನೀರಾವರಿ, ಪಶುಸಂಗೋಪನೆ, ಕೈಗಾರಿಕೆ ಇತ್ಯಾದಿ) ಕ್ಷೇತ್ರಗಳಲ್ಲಿ ಗರಿಷ್ಟ ಹೂಡಿಕೆಯನ್ನು ಮಾಡಬೇಕು. ಕಳೆದ 3 ವರ್ಷಗಳ ಬಜೆಟ್ ಶೇಕಡಾವಾರು ಹಂಚಿಕೆ ಈ ಕ್ಷೇತ್ರಗಳಿಗೆ ಹಂಚಿಕೆಯನ್ನು ಈ ಕೆಳಗಿನ ಕೋಷ್ಟಕದಲ್ಲಿ ನೋಡಬಹುದು.




ಕೋಷ್ಟಕ 3. ಸೇವಾ ವಲಯಗಳಲ್ಲಿ ಹೂಡಿಕೆ (ಶೇಕಡಾಗಳಲ್ಲಿ)


	2017-18	2018-19	2019-20
ಸಾಮಾನ್ಯ ಸೇವೆ	20.5	22.5	23.2
ಸಾಮಾಜಿಕ ಸೇವೆ	38.9	39.0	37.7
ಆರ್ಥಿಕ ಸೇವೆ	36.9	35.5	35.9

ಸಾಮಾನ್ಯ ಸೇವೆಯ (ಆಡಳಿತ, ಪೋಲಿಸ್, ಜೈಲು ಇತ್ಯಾದಿ ವೆಚ್ಚಗಳು) ಪಾಲು ಕಳೆದ ಮೂರು ವರ್ಷಗಳಲ್ಲಿ ಸತತವಾಗಿ ಹೆಚ್ಚುತ್ತಿದೆ. ಸಾಮಾಜಿಕ ಸೇವೆಗಳ ಪಾಲುಗಳಲ್ಲಿ ಈ ವರ್ಷದ ಹೂಡಿಕೆ ಅತಿ ಕಡಿಮೆ. ಕಾಂಗ್ರೆಸ್ ಸರಕಾರದ ಕೊನೆಯ ಬಜೆಟಿಗಿಂತ ಆರ್ಥಿಕ ಮತ್ತು ಸಾಮಾಜಿಕ ಎರಡೂ ಸೇವೆಗಳಲ್ಲಿ ಇಳಿಕೆಯಾಗಿದೆ. ಬಜೆಟ್ ಗಾತ್ರದ ಏರಿಕೆಯಿಂದಾಗಿ ಈ ಸೇವೆಗಳಲ್ಲಿ ನಿಜ ಮೊತ್ತಗಳಲ್ಲಿ ಏರಿಕೆಯಾಗಿದ್ದರೂ

ಪುಟ 10 ಕ್ಕೆ



ರಾಜ್ಯದ ಸ್ವಂತ ತೆರಿಗೆಗಳ ವಿವರಗಳು 2019-20 ಆಯವ್ಯಯ ಅಂದಾಜುಗಳು
(ರೂ.ಕೋಟಿಗಳಲ್ಲಿ)



ಕೃಷಿ ಕಾರ್ಮಿಕರನ್ನು ಕಡೆಗಣಿಸಿದ ಬಜೆಟ್!

– ನಿತ್ಯಾನಂದ ಸ್ವಾಮಿ

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆಯಾಗಿದೆ. ಎಲ್ಲರನ್ನೂ ಒಳಗೊಂಡಿರುವ ಬಜೆಟ್ ಇದಾಗಿದೆ ಎಂದು ಒಂದು ಕಡೆ ಅದರ ಗುಣಗಾನ ನಡೆಯುತ್ತಿದ್ದರೆ, ಇನ್ನೊಂದೆಡೆ ಅದು ಎಲ್ಲರನ್ನೂ ಒಲೈಸುವ ಬಜೆಟ್ ಆಗಿದೆ ಎಂಬ ಟೀಕೆಗೂ ಒಳಗಾಗಿದೆ. ಒಂದು ಚುನಾವಣಾ ವರ್ಷದಲ್ಲಿ ಮಂಡಿಸಲ್ಪಡುವ ಬಜೆಟ್‌ಗಳು ಇಂತಹ ದೌರ್ಬಲ್ಯದಿಂದ ದೂರವಿರುವುದು ಕಷ್ಟ ಸಾಧ್ಯ. ಲೋಕಸಭೆಯಲ್ಲಿ ಮಂಡಿಸಲಾದ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್ ಎಲ್ಲ ವರ್ಗದವರನ್ನು ಒಲೈಸುವ ಕಸರತ್ತು ಮಾಡಿದೆ. ಸರಿ ಸುಮಾರು ಅದೇ ರೀತಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲಾ ವಿಭಾಗಗಳ ಮತದಾರರನ್ನು ಗಮನದಲ್ಲಿಟ್ಟುಕೊಂಡೇ ಒಂದು ಸಮ್ಮಿಶ್ರ ಬಜೆಟ್ ಅನ್ನೇ ಮಂಡಿಸಿದ್ದಾರೆ.

ರೈತಾಪಿ ವರ್ಗಗಳು ದೇಶಾದ್ಯಂತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರೊಚ್ಚಿಗೆದ್ದಿವೆ. ರೈತರನ್ನು ತೃಪ್ತಿಪಡಿಸಿ ಮತ ಬ್ಯಾಂಕ್ ಭದ್ರಗೊಳಿಸಲು ಪ್ರಧಾನಿ ಮೋದಿ ಹರಸಾಹಸ ಪಟ್ಟಂತೆ ಮುಖ್ಯ ಮಂತ್ರಿ ಕುಮಾರಸ್ವಾಮಿಯವರೂ ಸಹ ರೈತರನ್ನು ಒಲೈಸಲು ಪಯತ್ನ ಪಟ್ಟಿದ್ದಾರೆ. ಮೋದಿ ಸರ್ಕಾರ ಹೆಚ್ಚೆಚ್ಚು ಕಾರ್ಪೋರೇಟ್

ಪುಟ 10 ಕ್ಕೆ

ಕಾರ್ಮಿಕರ ನಿರೀಕ್ಷೆಗೆ ನಿಲುಕದ ಮೈತ್ರಿ ಬಜೆಟ್

–ಎಂ. ಎಸ್. ಮೀನಾಕ್ಷಿಸುಂದರಂ

ರಾಜ್ಯದ ಮೈತ್ರಿ ಸರ್ಕಾರದ 2ನೇ ಬಜೆಟ್ ರಾಜ್ಯದ ದುಡಿಯುವ ಜನರ ನಿರೀಕ್ಷೆಗಳಿಗೆ ನಿಲುಕುವಲ್ಲಿ ಸಫಲವಾಗಿಲ್ಲ ಎಂದು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿಯು ರಾಜ್ಯ ಮೈತ್ರಿ ಬಜೆಟ್ ಕುರಿತು ಟೀಕಿಸಿದೆ.

ಅಸಂಘಟಿತ ಕಾರ್ಮಿಕರಿಗೆ ಶಾಸನಬದ್ಧ ಭವಿಷ್ಯನಿಧಿ ಮತ್ತು ಪಿಂಚಣಿ ಒದಗಿಸಲು ಶಾಸನವನ್ನು ರೂಪಿಸುವಂತೆ ಹಿಂದಿನ ಸರ್ಕಾರಗಳ ಅವಧಿಯಿಂದಲೂ ರಾಜ್ಯದ ದುಡಿಯುವ ಜನರ ಪರವಾಗಿ ಸಿಐಟಿಯು ಒತ್ತಾಯಿಸುತ್ತಾ ಬಂದಿದೆ. ಆದರೆ ಹಾಲಿ ಮೈತ್ರಿ ಸರ್ಕಾರವು ಸಹ ಈ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ.

ಸಿಐಟಿಯು ಹೋರಾಟದ ಫಲವಾಗಿ ರಾಜ್ಯ ಕಾರ್ಮಿಕ ಇಲಾಖೆಯು ಪಶ್ಚಿಮ ಬಂಗಾಳ ಮಾದರಿಯ ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ ಮತ್ತು ಪಿಂಚಣಿಯ

ಪುಟ 10 ಕ್ಕೆ

ಭೂರಹಿತ ದಲಿತರಿಗೆ ಭೂಮಿ ನೀಡಲು ಯೋಜಿಸದ ಬಜೆಟ್

– ನಾಗರಾಜ ನಂಜುಂಡಯ್ಯ

ಕರ್ನಾಟಕ ರಾಜ್ಯ ಬಜೆಟ್ ಗೆ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್.ಸಿ.ಎಸ್.ಪಿ) ಹಾಗೂ ಬುಡಕಟ್ಟು ಉಪ ಯೋಜನೆ (ಟಿ.ಎಸ್.ಪಿ) ಎಷ್ಟು ಹಣ ತೆಗೆದಿಡಬೇಕು ಮತ್ತು ಯಾವ ಯೋಜನೆಗಳನ್ನು ಬಜೆಟಿನಲ್ಲಿ ಘೋಷಿಸಬೇಕು ಎಂಬುದರ ಬಗ್ಗೆ ದಲಿತ ಹಕ್ಕುಗಳ ಸಮಿತಿ ಫೆಭ್ರುವರಿ 4ರಂದು ಒಂದು ಮನವಿ ಸಲ್ಲಿಸಿತ್ತು. ಆ ಮನವಿಯ ಪ್ರಮುಖ ಹಕ್ಕೊತ್ತಾಯಗಳು ಕೆಳಗಿವೆ. ಅದರಲ್ಲಿ ದಲಿತರ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ಯೋಜನಾ ಬಜೆಟ್ ನಲ್ಲಿ ಹಣವನ್ನು ತೆಗೆದಿಟ್ಟದ್ದು ಬಿಟ್ಟರೆ ಯೋಜನೆ ಮಟ್ಟದಲ್ಲಿ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಕೆಳಕಾಣಿಸಿದ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ದಲಿತ ಹಕ್ಕುಗಳ ಸಮಿತಿ ಒತ್ತಾಯಿಸುತ್ತದೆ. ಕಳೆದ ವರ್ಷದ ಅನುದಾನದ ಭಾಗಶಃ ಮಾತ್ರ ಖರ್ಚಾಗಿದೆ ಅದರಲ್ಲೂ ಹೆಚ್ಚಿನವು ದಲಿತ ಫಲಾನುಭವಿಗಳಿಗೆ ತಲುಪುವ ರೀತಿಯಲ್ಲಿ ಖರ್ಚು ಮಾಡಲಾಗಿಲ್ಲ.

ಪುಟ 11 ಕ್ಕೆ

ಪರ್ಯಾಯ ಹಾದಿ ತೋರದ ಬಜೆಟ್...........

ಪುಟ 9 ರಿಂದ

ಶೇಕಡಾವಾರು ಪಾಲು ಕಡಿಮೆಯಾಗಿದೆ.

ಪ್ರಮುಖ ಸಾಮಾಜಿಕ ಸೇವಾ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರವಾದ ಕೃಷಿಯಲ್ಲೂ ಇದೇ ರೀತಿ ಬಜೆಟ್ ಗಾತ್ರದ ಏರಿಕೆಯಿಂದಾಗಿ ನಿಜ ಮೊತ್ತಗಳಲ್ಲಿ ಏರಿಕೆಯಾಗಿದ್ದರೂ ಶೇಕಡಾವಾರು ಪಾಲು ಕಡಿಮೆಯಾಗಿರುವುದು ಮತ್ತು ಕಳೆದ 3 ವರ್ಷಗಳಲ್ಲಿ ಅತಿ ಕಡಿಮೆಯಿರುವುದು ಕಂಡು ಬರುತ್ತದೆ.

ಕೋಷ್ಟಕ 4. ಸೇವಾ ಕ್ಷೇತ್ರಗಳಲ್ಲಿ ಹೂಡಿಕೆ (ಶೇಕಡಾಗಳಲ್ಲಿ)

	2017–18	2018–19	2019–20
ಕೃಷಿ	2.9	2.6	2.4
ಆರೋಗ್ಯ	3.5	3.6	3.4
ಶಿಕ್ಷಣ	11.5	11.7	11.3

ಈ ಸರಕಾರ ರೈತರ ಸರಕಾರ ಎಂದು ಹೇಳಿಕೊಳ್ಳುತ್ತಿದ್ದು ಸಾಲಮನ್ನಾ, ಬೆಂಬಲ ಬೆಲೆ, ನೀರಾವರಿ ಮುಂತಾದವುಗಳಿಗೆ ಹೂಡಿಕೆ ಮಾಡಬೇಕಾಗಿರುವ ಪರಿಸ್ಥಿತಿಯಲ್ಲಿ ಈ ಕ್ಷೇತ್ರದಲ್ಲಿ ಹೂಡಿಕೆಯ ಪಾಲು ಯಾಕೆ ಹೇಗೆ ಕಡಿಮೆಯಾಗುತ್ತದೆ.

ಶಿಕ್ಷಣ ಕೇಂದ್ರವೆಂದು ಹೆಸರು ಪಡೆದ ಕರ್ನಾಟಕದಲ್ಲಿ ಈ 3 ವರ್ಷಗಳಲ್ಲಿ ಮಾತ್ರವಲ್ಲ, 2000–01ರಿಂದ ಶಿಕ್ಷಣದಲ್ಲಿ ಹೂಡಿಕೆಯ ಪಾಲು ಕಡಿಮೆಯಾಗುತ್ತಾ ಬಂದಿದೆ ಮತ್ತು ಅದು ಎಲ್ಲಾ ರಾಜ್ಯಗಳ ಸರಾಸರಿ ಹೂಡಿಕೆಗಿಂತಲೂ ಕಡಿಮೆಯಿದೆ. 2000–01ರಲ್ಲಿ ಎಲ್ಲಾ ರಾಜ್ಯಗಳ ಸರಾಸರಿ ಶೇ. 17.4ಕ್ಕಿಂತ ಕರ್ನಾಟಕದ ಹೂಡಿಕೆ (ಶೇ. 17.7) ಇತ್ತು. 2016–17ರಲ್ಲಿ ಎಲ್ಲಾ ರಾಜ್ಯಗಳ ಸರಾಸರಿ ಶೇ. 15.6 ಇದ್ದರೆ ಕರ್ನಾಟಕದ ಹೂಡಿಕೆ ಶೇ. 12.7 ಆಗಿತ್ತು.

ಇದೇ ಕತೆ ಆರೋಗ್ಯ ಕ್ಷೇತ್ರದಲ್ಲೂ ಆಗಿದೆ. ರಾಜ್ಯ ಮಟ್ಟದ ಆರೋಗ್ಯ ಯೋಜನೆ (2004) ತಯಾರಿಸಿದ ಮೊದಲ ರಾಜ್ಯ ಕರ್ನಾಟಕವಾಗಿತ್ತು. ಯಶಸ್ವಿನಿ (2002) ಅಂತಹ ಮೊದಲ ಯೋಜನೆ ಯಾಗಿತ್ತು.2000–01ರಲ್ಲಿ ರಾಜ್ಯ ಆರೋಗ್ಯ ಬಜೆಟ್ ಹೂಡಿಕೆ ಶೇ. 5.1 ದೇಶದಲ್ಲೇ ಅತ್ಯಂತ ಹೆಚ್ಚಾಗಿತ್ತು. ಎಲ್ಲಾ ರಾಯಗಳ ಸರಾಸರಿ ಶೆ. 4.6 ಆಗಿತ್ತು. 2016–17ರಲ್ಲಿ ಎಲ್ಲಾ ರಾಜ್ಯಗಳ ಸರಾಸರಿ ಶೇ. 4.9 ಇದ್ದರೆ ಕರ್ನಾಟಕದ ಹೂಡಿಕೆ ಶೇ. 3.5 ಆಗಿತ್ತು. ●

ಕೋಷ್ಟಕ 2. *ಕೋಟಿ ರೂಗಳಲ್ಲಿ*

		ಬಜೆಟ್ ಅಂದಾಜು	ಪರಿಷ್ಕೃತ ಅಂದಾಜು	ಬಜೆಟ್ ಅಂದಾಜು
		2018-19	2018-19	2019-20
ಬಿ	ಬಂಡವಾಳ ಲೆಕ್ಕ			
I	ಜಮೆ:			
	ಕೇಂದ್ರ ಸರ್ಕಾರದಿಂದ ಸಾಲ	2203.43	1195.47	1473.79
	ಬಹಿರಂಗ ಮಾರುಕಟ್ಟೆ ಸಾಲ	43731.00	43731.00	46127.00
	ಎನ್ಎಸ್ಎಸ್ಎಫ್, ಎನ್‌ಸಿಡಿಸಿ ಮತ್ತು ಆರ್.ಐ.ಡಿ.ಎಫ್ ಗಳಿಂದ ಸಾಲ	1200.00	1200.00	1000.00
	ವಿವಿಧ ಬಂಡವಾಳ ಜಮೆಗಳು	75.00	75.00	80.00
	ಸಾಲಗಳು ಮತ್ತು ಮುಂಗಡಗಳ ವಸೂಲಿ	129.10	129.10	194.67
	ಸಾರ್ವಜನಿಕ ಲೆಕ್ಕ	514992.86	514992.86	522865.49
	ಒಟ್ಟು–ಬಿ (I)	**562331.39**	**561323.43**	**571740.95**
II	ಬಟವಾಡೆ:			
	ಬಂಡವಾಳ ವೆಚ್ಚ	35245.92	35920.93	40080.13
	ಕೇಂದ್ರ ಸರ್ಕಾರದ ಸಾಲಗಳ ಮರುಸಂದಾಯ	1394.43	1441.29	1517.91
	ಮಾರುಕಟ್ಟೆ ಸಾಲಗಳ ಮರುಪಾವತಿ	7417.17	7417.17	6000.09
	ಎಲ್ಐಸಿ, ಜಿಐಸಿ. ಎನ್ಎಸ್ಎಸ್ಎಫ್, ಎನ್‌ಸಿಡಿಸಿ ಮತ್ತು ಆರ್.ಐ.ಡಿ.ಎಫ್ ಸಾಲಗಳ ಮರುಸಂದಾಯ	2324.24	2324.24	2446.36
	ಸಾಲಗಳ ಮತ್ತು ಮುಂಗಡಗಳ ಬಟವಾಡೆ	5816.76	4644.47	2503.47
	ಸಾರ್ವಜನಿಕ ಲೆಕ್ಕ	510666.68	510666.68	519964.02
	ಒಟ್ಟು–ಬಿ (II)	**562865.20**	**562414.78**	**572511.98**
	ಮುಕ್ತಾಯ ಶಿಲ್ಕು	**-579.05**	**-173.50**	**-686.57**

ಕೃಷಿ ಕಾರ್ಮಿಕರನ್ನು ಕಡೆಗಣಿಸಿದ ಬಜೆಟ್ ! ......

ಪುಟ 9 ರಿಂದ

ಕೋಷ್ಟಕ 1. ಆಯವ್ಯಯ ವಿಹಂಗಮ ನೋಟ

		ಬಜೆಟ್ ಅಂದಾಜು	ಪರಿಷ್ಕೃತ ಅಂದಾಜು	ಬಜೆಟ್ ಅಂದಾಜು
		2018-19	2018-19	2019-20
	ಪ್ರಾರಂಭ ಶಿಲ್ಕು	-151.30	723.78	-173.50
ಎ	ರಾಜಸ್ವ ಲೆಕ್ಕ			
I	ಜಮೆ			
	ರಾಜ್ಯ ತೆರಿಗೆ (*)	106620.80	106312.42	118992.98
	ಕೇಂದ್ರ ತೆರಿಗೆಯಲ್ಲಿ ಪಾಲು	36215.28	36215.28	39806.26
	ಕೇಂದ್ರ ಸರ್ಕಾರದ ಅನುದಾನಗಳು (#)	15378.64	16082.17	15008.31
	ತೆರಿಗೆಯೇತರ ರಾಜಸ್ವ	8180.94	7287.09	8055.41
	ಒಟ್ಟು–ಎ (I)	**166395.66**	**165896.96**	**181862.96**
II	ವೆಚ್ಚ			
	ಸಾಮಾಜಿಕ ಸೇವೆ	70226.24	69547.20	71350.41
	ಆರ್ಥಿಕ ಸೇವೆ	44151.81	45732.90	52906.81
	ಸಾಮಾನ್ಯ ಸೇವೆ	45744.34	44511.07	50491.61
	ಸಹಾಯಾನುದಾನ ಮತ್ತು ಅಂಶದಾನ	6167.21	5911.73	6856.16
	ಒಟ್ಟು–ಎ (II)	**166289.60**	**165702.89**	**181605.00**
ಎ	ರಾಜಸ್ವ ಲೆಕ್ಕ ಹೆಚ್ಚುವರಿ/ಕೊರತೆ	*106.06*	*194.07*	*257.96*

(*) 2018-19ರ ಆಯವ್ಯಯ ಅಂದಾಜು, 2018-19 ಪರಿಷ್ಕೃತ ಅಂದಾಜು ಹಾಗೂ 2019-20 ರ ಆಯವ್ಯಯದಲ್ಲಿ ರಾಜ್ಯಕ್ಕೆ ಬರಬೇಕಾದ ಜಿ.ಎಸ್.ಟಿ ನಷ್ಟ ಪರಿಹಾರವು ಕ್ರಮವಾಗಿ ರೂ.10800 ಕೋಟಿ, ರೂ.10800 ಕೋಟಿ ಹಾಗೂ ರೂ.17249 ಕೋಟಿ ರೂ ಗಳನ್ನು ಒಳಗೊಂಡಿರುತ್ತದೆ

(#) ಜಿ.ಎಸ್.ಟಿ ನಷ್ಟ ಪರಿಹಾರ ಹೊರತುಪಡಿಸಿ

ಕಂಪೆನಿಗಳ ಪರವಾಗಿದ್ದು ಕಾರ್ಮಿಕ ವಿರೋಧಿಯಾಗಿದ್ದಾರೆ ಎಂಬ ಮಾತು ಜಗಜ್ಜಾಹೀರವಾಗುತ್ತಿದ್ದಂತೆ ಕರ್ನಾಟಕದ ಸಮ್ಮಿಶ್ರ ಸರ್ಕಾರ ತಾನು ಕಾರ್ಮಿಕ ಸ್ನೇಹಿ ಎಂದು ತೋರಿಸಿಕೊಳ್ಳಲು ಪ್ರಯತ್ನ ಪಟ್ಟಿದೆ. ಆದರೆ ಹಿಂದಿನಂತೆ ಈ ಸಲವೂ ಗ್ರಾಮೀಣ ಕೃಷಿ ಕಾರ್ಮಿಕರನ್ನು ಕಡೆಗಣಿಸಲಾಗಿದೆ. ಇಡೀ ಬಜೆಟ್ ಭಾಷಣದಲ್ಲಿ ಅವರ ಪರಿಸ್ಥಿತಿ ಬಗ್ಗೆ ಪ್ರಸ್ತಾಪವೇ ಇಲ್ಲ.

ನಮ್ಮ ಆರ್ಥಿಕತೆ ಎಲ್ಲಿಯ ವರೆಗೆ ಕೃಷಿ ಆಧಾರಿತವಾಗಿರುತ್ತದೆಯೋ ಅಲ್ಲಿಯ ವರೆಗೆ ಕೃಷಿಯಲ್ಲಿ ಕೃಷಿ ಕಾರ್ಮಿಕರ ಪಾತ್ರ ಮುಖ್ಯವಾಗಿರುತ್ತದೆ. ಕೃಷಿ ರಂಗಕ್ಕೆ ಅವರ ದುಡಿಮೆ ಅಗತ್ಯವಿದ್ದಷ್ಟು ದೊರಕದಿರಲು ಕೃಷಿಯಲ್ಲಿನ ಬಿಕ್ಕಟ್ಟು ಕಾರಣ. ಕೃಷಿ ಕ್ಷೇತ್ರ ಇಂದು ಕೃಷಿ ಕಾರ್ಮಿಕರನ್ನು ಪೋಷಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಕೃಷಿಯಲ್ಲಿ ಯಾಂತ್ರೀಕರಣ ಹೆಚ್ಚಾದಂತೆ ಕೃಷಿ ಕಾರ್ಮಿಕರು ಕೃಷಿ ಕ್ಷೇತ್ರದಿಂದ ಹೊರದೂಡಲ್ಪಡುತ್ತಾರೆ. ನಮ್ಮನ್ನು ಆಳುವವರು ಅದನ್ನೇ ಬಯಸುತ್ತಾರೆ. ಕೃಷಿ ಕಾರ್ಮಿಕರು ಹಳ್ಳಿಗಳಿಂದ ಆಚೆಗೆ ಬಂದು ನಗರಗಳ ಕೈಗಾರಿಕೆಗಳಿಗೆ ಅಗ್ಗದ ಶ್ರಮಶಕ್ತಿಯಾಗಿ ದೊರಕಿಸಿಕೊಳ್ಳುವುದು ಅವರ ಉದ್ದೇಶವಾಗಿದೆ.

ಕೃಷಿ ಕಾರ್ಮಿಕರ ಹಿತ ರಕ್ಷಣೆಗೆ ಕಾನೂನುಗಳಿಲ್ಲ. ಅವರ ಸ್ಥಿತಿಗತಿಯನ್ನು ಬಜೆಟ್‌ಗಳು ಪ್ರಸ್ತಾಪಿಸುವುದಿಲ್ಲ. ಎಡ ಶಕ್ತಿಗಳ ಒತ್ತಾಯದಿಂದ ಜಾರಿಗೆ ಬಂದಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ರಾಜ್ಯದ ಒಟ್ಟು ಜನಸಂಖ್ಯೆಯ 20% ರಷ್ಟಿರುವ ಇವರ ಧ್ವನಿ ಆಳುವವರ ಕಿವಿಗಳಿಗೆ ಕೇಳಿಸುವುದಿಲ್ಲ. ರಾಜ್ಯದ ಕೃಷಿ ಕಾರ್ಮಿಕರು ಬಜೆಟ್ ಪೂರ್ವದಲ್ಲೇ ಪತ್ರ ಚಳುವಳಿ ನಡೆಸಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಗಮನ ಸೆಳೆದಿದ್ದರು. ಆದರೆ, ಅವರಿಗೂ ಕೃಷಿ ಕಾರ್ಮಿಕರ ಪ್ರಶ್ನೆ ಒಂದು ಆದ್ಯತೆಯ ಪ್ರಶ್ನೆ ಆಗಿಲ್ಲ. ಬಜೆಟ್ ಪೂರ್ವ ಸಮಾಲೋಚನಾ ಸಭೆಗೆ ಕೃಷಿ ಕೂಲಿಕಾರರ ಸಂಘಕ್ಕೆ ಆಹ್ವಾನ ಬರಲೇ ಇಲ್ಲ.

ಕೇರಳದ ಎಡರಂಗ ಸರ್ಕಾರ ಕೃಷಿ ಕಾರ್ಮಿಕರಿಗೆ ನಿವೃತ್ತಿ ವೇತನ ನೀಡುತ್ತದೆ. ನಿವೃತ್ತಿ ವೇತನ ಎಂದರೆ ವೃದ್ಧಾಪ್ಯ ವೇತನವಲ್ಲ. ಕೃಷಿ ಕಾರ್ಮಿಕ ಕೈಗಾರಿಕಾ ಕಾರ್ಮಿಕರಂತೆ 60 ವರ್ಷಕ್ಕೆ ನಿವೃತ್ತಿಗೊಳ್ಳುತ್ತಾನೆ. ಆತನಿಗೆ ಇನ್ನೂ ಮುಂದೆ ದುಡಿಯಲು ಸಾಧ್ಯವಿಲ್ಲ. ಅವನಿಗೆ ಕೈಗಾರಿಕಾ ಕಾರ್ಮಿಕರಿಗೆ ಸಿಗುವಂತೆ ನಿವೃತ್ತಿ ವೇತನ ದೊರೆಯಬೇಕು. ಕೇರಳದ ಕೃಷಿ ಕಾರ್ಮಿಕರಿಗೆ ಪಿ.ಎಫ್. ಸೌಲಭ್ಯವಿದೆ. ಇಎಸ್‌ಐ ಸೌಲಭ್ಯವಿದೆ. ಯಾಕೆಂದರೆ ಆ ರಾಜ್ಯದಲ್ಲಿನ ಎಡರಂಗ ಸರ್ಕಾರ ಅವರಿಗಾಗಿ ಒಂದು ಸಮಗ್ರ ಕಾಯ್ದೆಯನ್ನು ರಚಿಸಿದೆ. ಕೃಷಿ ಕಾರ್ಮಿಕರ ಕಲ್ಯಾಣ ನಿಧಿಯನ್ನು ಸ್ಥಾಪಿಸಿದೆ. ಕೇರಳದಲ್ಲಿ ಅದು ಸಾಧ್ಯವಾಗುವುದಾದರೆ, ಕರ್ನಾಟಕದಲ್ಲಿ ಯಾಕೆ ಸಾಧ್ಯವಿಲ್ಲ? ದೇಶದ ಅನ್ನದಾತರು ಸಹ ಇಂತಹ ಸಾಮಾಜಿಕ ಸುರಕ್ಷಾ ಸೌಲಭ್ಯಗಳನ್ನು ಪಡೆಯಲು ಅರ್ಹರು. ಕರ್ನಾಟಕದ ಸಮ್ಮಿಶ್ರ ಬಜೆಟ್ ಇಂತಹ ಯಾವ ಕಣ್ನೋಟ ಇಲ್ಲದ ಪೊಳ್ಳು ಬಜೆಟ್ ಎಂದರೆ ತಪ್ಪಾಗದು. ●

ಕಾರ್ಮಿಕರ ನಿರೀಕ್ಷೆಗೆ ನಿಲುಕದ ಮೈತ್ರಿ ಬಜೆಟ್......

ಪುಟ 9 ರಿಂದ

ಶಾಸನದ ಕರಡು ಮಸೂದೆಯನ್ನು ರೂಪಿಸಿದೆ. ಆದರೆ ಅದನ್ನು ಅಂಗೀಕರಿಸಿ ಜಾರಿಗೆ ತರುವ ರಾಜಕೀಯ ಇಚ್ಛಾಸಕ್ತಿಯನ್ನು ತೋರುತ್ತಿಲ್ಲ. ಹಿಂದಿನ ಬಿಜೆಪಿ ಹಾಗು ಕಾಂಗ್ರೆಸ್ ಸರ್ಕಾರಗಳು ಸಹ ಈ ನಿಟ್ಟಿನಲ್ಲಿ ವಿಫಲವಾಗಿದ್ದವು. ಅಂತೆಯೇ 2009 ರಲ್ಲೇ ರಾಜ್ಯದಲ್ಲಿ ರಚಿಸಲಾಗಿರುವ 'ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ'ಗೆ ಅಗತ್ಯ ಹಣವನ್ನು ಬಜೆಟ್ ನಲ್ಲಿ ಮೀಸಲಿಡದ ಕಾರಣ, ಕಲ್ಯಾಣ ಯೋಜನೆಗಳನ್ನು ರೂಪಿಸಿ ಜಾರಿ ಮಾಡಲಾಗಿಲ್ಲ. ಪರಿಣಾಮವಾಗಿ ಒಂದೂವರೆ ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರು ಶಾಸನಬದ್ಧ ಕಲ್ಯಾಣ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿಯು ಟೀಕಿಸಿದೆ.

ಆದಾಗ್ಯೂ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 'ಸಾರಥಿ ಸೂರು' ವಿದ್ಯುತ್ ಚಾಲಿತ ಆಟೋಗಳಾಗಿ ಪರಿವರ್ತನೆಗೆ ಸಬ್ಸಿಡಿ, ಚಾಲಕರ ದಿನ, ಗಾರ್ಮೆಂಟ್ಸ್ ಕಾರ್ಮಿಕರಿಗೆ ಬಾಡಿಗೆ ಆಧಾರಿತ ವಸತಿ ಯೋಜನೆ, ಕಟ್ಟಡ ಕಾರ್ಮಿಕರಿಗೆ ಸಣ್ಣ ಪುಟ್ಟ ಯೋಜನೆಗಳು, ಬೀದಿಬದಿ ವ್ಯಾಪಾರಿಗಳಿಗೆ ಕಾಯಕ ಬಂಧು ಮತ್ತು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮಾನವ ದಿನಗಳ ಹೆಚ್ಚಳದ ಗುರಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಳದ ಕ್ರಮಗಳು ಸ್ವಾಗತಾರ್ಹವಾಗಿವೆ. ಆದರೆ ಬಿಸಿಯೂಟ ನೌಕರರ ಗೌರವಧನ ಹೆಚ್ಚಳ ಮಾಡದಿರುವುದು ಖಂಡನಾರ್ಹವಾಗಿದೆ.

ಸಂಘಟಿತ ವಲಯದ ಕಾರ್ಮಿಕರ ಬೇಡಿಕೆಗಳಾದ 18 ಸಾವಿರ ರೂಪಾಯಿ ಕನಿಷ್ಟ ವೇತನ, ಖಾಯಂಯೇತರ ಗುತ್ತಿಗೆ ಮುಂತಾದ ಕಾರ್ಮಿಕರ ಖಾಯಂಗೆ ಶಾಸನ ಕುರಿತ ಬೇಡಿಕೆಗಳನ್ನು ಮೈತ್ರಿ ಸರ್ಕಾರದ ಬಜೆಟ್ ನಿರ್ಲಕ್ಷಿಸಿರುವುದನ್ನು ಸಿಐಟಿಯು ಬಲವಾಗಿ ಖಂಡಿಸಿದೆ. ರೇಷ್ಮೆ ಕೈಗಾರಿಕೆಗಳ ಆಧುನೀಕರಣ ಮತ್ತು ಪುನಶ್ಚೇತನಕ್ಕೆ ಹಣ ಮೀಸಲಿರಿಸಿರುವುದು, ರೈತರ ಸಾಲ ಮನ್ನಾಗೆ ಕ್ರಮ, 500 ಸಂಯುಕ್ತ ಬೇಸಾಯ ಸಹಕಾರ ಸಂಘಗಳ ಸ್ಥಾಪನೆ, ಬೆಲೆ ಕೊರತೆ ಪಾವತಿ ಯೋಜನೆ (PDPS) ಮತ್ತು ಕೇರಳ ಮಾದರಿಯ ಸಾಲ ಪರಿಹಾರ ಆಯೋಗ ಸ್ಥಾಪನೆ ಕುರಿತು ಪರಿಶೀಲನೆಯ ಚಿಂತನೆ ಸ್ವಾಗತಾರ್ಹವಾಗಿದೆ. ಆದರೆ ಇವುಗಳು ಜಾರಿಯಾಗುವಂತೆ ಮುತುವರ್ಜಿ ವಹಿಸಬೇಕೆಂದು ಸಿಐಟಿಯು ರಾಜ್ಯ ಸಮಿತಿ ಒತ್ತಾಯಿಸಿದೆ. ●

"ವಿಜಯಾ ಬ್ಯಾಂಕ್" ಉಳಿಸಿ! ವಿಲೀನೀಕರಣ ನಿಲ್ಲಿಸಿ...

ಪುಟ 8 ರಿಂದ

ಆಸ್ತಿಯನ್ನು ಮುಟ್ಟುಗೋಲು ಹಾಕಿ ಬ್ಯಾಂಕನ್ನು ಸುಸ್ಥಿತಿಗೆ ತರುವುದರ ಬದಲಾಗಿ **ಇನ್ನೊಂದು ಬ್ಯಾಂಕಿನೊಂದಿಗೆ ವಿಲೀನಗೊಳಿಸುವುದರಿಂದ ರೋಗವನ್ನು ಹರಡಿದಂತಾಗುತ್ತದೆ ಹೊರತು ಚಿಕಿತ್ಸೆ ನೀಡಿ ಗುಣಪಡಿಸಿದಂತೆ ಆಗುವುದಿಲ್ಲ.**

ವಿಲೀನ ಪ್ರಕ್ರಿಯೆ ತೀರ್ಮಾನ ಪ್ರಕಟಿಸುತ್ತಲೇ, ಬ್ಯಾಂಕ್ ಆಫ್ ಬರೋಡಾದ ಶೇರು ಮೌಲ್ಯ ಕಡಿಮೆ ಆಗಿದೆ. ಮಾರುಕಟ್ಟೆ ವಿಮರ್ಶಕರ ಪ್ರಕಾರ ಸಣ್ಣ ಬ್ಯಾಂಕುಗಳು ಆರ್ಥಿಕವಾಗಿ ದುರ್ಬಲವಾದರೆ ದೇಶದ ಆರ್ಥಿಕತೆಯ ಮೇಲೆ ಹೆಚ್ಚು ಪರಿಣಾಮ ಬೀರದು. ಆದರೆ ದೊಡ್ಡ ಬ್ಯಾಂಕುಗಳು ದುರ್ಬಲಗೊಂಡಲ್ಲಿ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ. ಬ್ಯಾಂಕ್ ಆಫ್ ಬರೋಡಾದ 'ಕೆಟ್ಟ ಸಾಲ' 53,184 ಕೋಟಿ ರೂ. ಆಗಿದ್ದು, 31.03.2008ರ ಆರ್ಥಿಕ ವರ್ಷದಲ್ಲಿ ರೂ. 1,190 ಕೋಟಿ ನಷ್ಟ ಹೊಂದಿದೆ. ಅಲ್ಲಿ ನಡೆಯುತ್ತಿರುವ ದುಂದುವೆಚ್ಚ ಹೇಳತೀರದು. ತಜ್ಞರ ಸಲಹೆ ಪಡೆಯುವ ಹೆಸರಿನಲ್ಲಿ ಹಲವಾರು 'ಸಮಾಲೋಚನಾ ಸಂಸ್ಥೆ' (Consultancy Firm) ಗಳೊಂದಿಗೆ 'ಟೈ ಅಪ್' ಮಾಡಿಕೊಂಡಿದ್ದು, ಪ್ರತಿಯೊಂದು ಸಂಸ್ಥೆಗೂ 35 ಲಕ್ಷ ರೂಗಳಿಂದ 1.50 ಕೋಟಿ ರೂ ನಷ್ಟು ಬ್ಯಾಂಕ್‌ನಿಂದ ಸಲ್ಲಿಕೆಯಾಗುತ್ತಿದೆ. ಇದಲ್ಲದೆ 45 ಜನರಲ್ ಮೆನೇಜರ್‌ಗಳನ್ನು ಹೊಂದಿದ್ದು, ಕೇವಲ ಇವರಿಗೆ ಮಾಡುವ ಒಟ್ಟು ಖರ್ಚು ವರ್ಷಕ್ಕೆ 12 ಕೋಟಿ ರೂ. ಮೀರುತ್ತದೆ ಎಂದು ಅಂದಾಜಿಸಲಾಗಿದೆ.

ವಿವಿಧ ಅಧ್ಯಯನಗಳ ವರದಿ:

ಬ್ಯಾಂಕ್‌ಗಳು ವಿಲೀನದ ನಂತರ ಕಾರ್ಯಕ್ಷಮತೆ ಹೆಚ್ಚಿಸಿಕೊಂಡ ಬಗ್ಗೆಯಾಗಲೀ, ಅಭಿವೃದ್ಧಿ ಹೊಂದಿದ ಬಗ್ಗೆಯಾಗಲೀ ವರದಿಗಳಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದಕ್ಕೊಂದು ಸ್ಪಷ್ಟ ಉದಾಹರಣೆ. ವಿಲೀನವಾಗಿ ಒಂದೇ ವರ್ಷದಲ್ಲಿ ಎಸ್.ಬಿ.ಐ. 6547 ಕೋಟಿ ರೂಪಾಯಿ ನಷ್ಟ ಹೊಂದಿದೆ.

ಸುಮಾರು 23 ವರ್ಷಗಳ ಹಿಂದೆ ದೇಶದ ಪ್ರಮುಖ ಮೂರು ಬ್ಯಾಂಕುಗಳನ್ನು ಮುಚ್ಚುವುದು ಅಥವಾ ಇತರ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವ ಪ್ರಸ್ತಾಪ ಇತ್ತು. ಕಲ್ಕತ್ತಾ ಮೂಲದ ಯುಕೋ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ತಮಿಳುನಾಡಿನ ಇಂಡಿಯನ್ ಬ್ಯಾಂಕ್ ಆ ಮೂರು ಬ್ಯಾಂಕುಗಳು. ಬ್ಯಾಂಕ್ ನೌಕರ ಸಂಘಟನೆಗಳ ಪ್ರಬಲ ವಿರೋಧ ಹಾಗೂ ಎಡ ಪಕ್ಷಗಳ ಮಧ್ಯಪ್ರವೇಶದಿಂದಾಗಿ ವಿಲೀನೀಕರಣ ಸಾಧ್ಯವಾಗಿರಲಿಲ್ಲ. ಬದಲಾಗಿ ಪ್ರಾಮಾಣಿಕ ಮತ್ತು ತಜ್ಞ ಅಧಿಕಾರಿಗಳನ್ನು ಆಡಳಿತದ ಉನ್ನತ ಮಟ್ಟಕ್ಕೆ ತಂದು, ಅವರು ನೌಕರ ಸಂಘಟನೆಗಳ ಬೆಂಬಲದೊಂದಿಗೆ ಪುನಃ ಬ್ಯಾಂಕುಗಳನ್ನು ಸುಸ್ಥಿತಿಗೆ ತರಲು ಸಾಧ್ಯವಾಗಿತ್ತು.

ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ನ್ಯೂಯಾರ್ಕ್ 1997ರಲ್ಲಿ ಅಮೆರಿಕಾದ ವಿವಿಧ ಬ್ಯಾಂಕ್‌ಗಳ ವಿಲೀನದ ಬಗ್ಗೆ ಅಧ್ಯಯನ ನಡೆಸಿ, ವಿಲೀನದಿಂದ ಕಾರ್ಯಕ್ಷಮತೆ ಹೆಚ್ಚಾಗಿಲ್ಲ ಎಂದು ವರದಿ ನೀಡಿದೆ. ಹಾಗೆಯೇ 1999ರ ಬ್ಯಾಂಕ್ ಆಫ್ ಇಂಟರ್‌ನ್ಯಾಷನಲ್ ಸೆಟ್ಲ್‌ಮೆಂಟ್‌ನ ವರದಿ, 2002ರ ಎ.ಟಿ. ಕಿಯರ್ನಿ ವರದಿ ಕೂಡಾ ವಿಲೀನೀಕರಣ ವಿಫಲವಾಗಿದೆ ಎಂದು ಹೇಳಿದೆ.

ಭಾರತದ ಅನುಭವವು ಇದೇ ನಿಟ್ಟಿನಲ್ಲಿ ಸಾಗಿದೆ. ನ್ಯೂ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನೊಂದಿಗೆ, ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನೊಂದಿಗೆ ಅಥವಾ ಎರಡು ವರ್ಷಗಳ ಹಿಂದೆ ವಿಲೀನಗೊಂಡ ಸ್ಟೇಟ್ ಬ್ಯಾಂಕ್ ಮತ್ತು ಸಹವರ್ತಿ ಬ್ಯಾಂಕುಗಳ ಪರಿಸ್ಥಿತಿಯು ಹೀಗೆಯೇ ಇದೆ. ಖಾಸಗೀ ಬ್ಯಾಂಕ್ ಆಗಿದ್ದ ಗ್ಲೋಬಲ್ ಟ್ರಸ್ಟ್ ಬ್ಯಾಂಕನ್ನು ಒಬಿಸಿ ಯೊಂದಿಗೆ ವಿಲೀನಗೊಳಿಸಿದ್ದರಿಂದ ಅಲ್ಲಿನ ಬ್ಯಾಂಕಿನ ಗ್ರಾಹಕರ ಹಾಗೂ ನೌಕರರ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಾಗಿದೆ ಎಂಬುದು ಸತ್ಯ.

ಅವಕಾಶವಾದಿ ಬಿ.ಜೆ.ಪಿ.:

ದ.ಕ. ಜಿಲ್ಲೆಯಲ್ಲಿ 7 ಮತ್ತು ಉಡುಪಿ ಜಿಲ್ಲೆಯಲ್ಲಿ 5 ಶಾಸಕರು ಹಾಗೂ ಮೂರು ಪ್ರಭಾವಿ ಸಂಸತ್ ಸದಸ್ಯರನ್ನು ಹೊಂದಿರುವ ಬಿ.ಜೆ.ಪಿ. ವಿಜಯಾ ಬ್ಯಾಂಕ್ ವಿಲೀನದ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಳೆದ ಎಸ್ಸೆಂಬ್ಲಿ ಚುನಾವಣೆಗೆ ಮೊದಲು ಮಂಗಳೂರಿನಲ್ಲಿ ವಿಜಯಾ ಬ್ಯಾಂಕ್‌ನ ಅಭಿವೃದ್ಧಿಯಲ್ಲಿ ರೂವಾರಿ ಎನಿಸಿದ್ದ ಮುಲ್ಕಿ ಸುಂದರರಾಮ್ ಶೆಟ್ಟಿಯವರ ಹೆಸರನ್ನು ಎಲೋಶಿಯಸ್ ಕಾಲೇಜು ರಸ್ತೆಗೆ ಇಡಬೇಕೆಂದು ಹಲವಾರು ಹಂತದ ಹೋರಾಟ ನಡೆಸಿದ್ದ ಬಿ.ಜೆ.ಪಿ. ಇಂದು ವಿಜಯಾ ಬ್ಯಾಂಕ್ ವಿಲೀನಗೊಂಡರೆ ಸುಂದರರಾಮ್ ಶೆಟ್ಟಿಯವರ ಫೋಟೋವನ್ನು ಎಲ್ಲಾ ಕಛೇರಿಗಳಿಂದ ತೆಗೆದುಹಾಕುತ್ತಾರೆಂದು ಗೊತ್ತಿದ್ದರೂ, ಮೋದಿ ಎಂಬ ಸರ್ವಾಧಿಕಾರಿ ಅಡಿಯಲ್ಲಿ ಮುದುಡಿ ಕುಳಿತಿದ್ದಾರೆ. ಇವರಿಗೆ ಸರಿಯಾದ ಉತ್ತರ ನೀಡಬೇಕಾಗಿದೆ.

"ವಿಜಯಾ ಬ್ಯಾಂಕ್ ಉಳಿಸಿ" ಹೋರಾಟವನ್ನು ಮುಂದುವರಿಸಬೇಕು. ಜಾಗತೀಕರಣವನ್ನು ವಿರೋಧಿಸುವವರು ಬ್ಯಾಂಕ್‌ಗಳ ವಿಲೀನವನ್ನು ವಿರೋಧಿಸಬೇಕಾಗುತ್ತದೆ. ಸಿ.ಪಿ.ಎಂ. ಪಕ್ಷದ ಕೇಂದ್ರ ಸಮಿತಿ ಮೂರು ಬ್ಯಾಂಕ್‌ಗಳ ವಿಲೀನವನ್ನು ವಿರೋಧಿಸಿದೆ. ಆದರೆ ಕೇಂದ್ರ ಸರಕಾರದ ಸೂಚನೆಯ ಪ್ರಕಾರ ಎಪ್ರಿಲ್ 1, 2019ರಂದು ಎರಡು ಬ್ಯಾಂಕುಗಳು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳ್ಳಲಿದೆ. ಈಗಾಗಲೇ ವಿವಿಧ ಸಂಘಟನೆಗಳು ವಿಜಯಾ ಬ್ಯಾಂಕ್ ಉಳಿಸಿ ಎಂಬ ಘೋಷಣೆಯನ್ನು ಮುಂದಿಟ್ಟು ಹೋರಾಟ ನಡೆಸುತ್ತಿವೆ. ಮಂಗಳೂರು ಕೇಂದ್ರಿತವಾಗಿ ವಿಜಯಾ ಬ್ಯಾಂಕ್ ಉಳಿಸಿ ಹೋರಾಟ ಸಮಿತಿ ರಚಿತವಾಗಿದ್ದು, ಫೆಬ್ರವರಿ 2ನೇ ತಾರೀಕಿನಂದು 5000ಕ್ಕೂ ಹೆಚ್ಚು ಜನರ ಬೃಹತ್ ಪ್ರತಿಭಟನೆ ದ.ಕ. ಜಿಲ್ಲೆಯ ಮುಲ್ಕಿಯಲ್ಲಿ ನಡೆದಿದೆ. ಫೆಬ್ರವರಿ 20ನೇ ತಾರೀಕಿನಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ಜನಪ್ರತಿನಿಧಿಗಳ (ಗ್ರಾಮ ಪಂಚಾಯತ್ ಸದಸ್ಯರಿಂದ ಸಂಸತ್ ಸದಸ್ಯರ ವರೆಗೆ) ಸಭೆ ನಡೆಸಿ, ಕೇಂದ್ರ ಸರಕಾರದ ವಿರುದ್ಧ ಖಂಡನಾ ನಿರ್ಣಯವನ್ನು ಕೈಗೊಳ್ಳಲಿದ್ದಾರೆ. ಬೆಂಗಳೂರಿನಲ್ಲೂ ಹೋರಾಟ ಸಮಿತಿ ರಚಿತವಾಗಿದ್ದು, ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಎಲ್ಲಾ ಜನರು ಒಳಗೊಳ್ಳುವ ಪ್ರತಿಭಟನೆ ಬೆಳೆಯುವಂತೆ ಪ್ರಯತ್ನಿಸಬೇಕು. ●

ಭೂರಹಿತ ದಲಿತರಿಗೆ ಭೂಮಿ ನೀಡಲು ಯೋಜಿಸದ ಬಜೆಟ್....

ಪುಟ 9 ರಿಂದ

ಬಜೆಟ್ ಸಂಬಂಧಿಸಿದಂತೆ ದಲಿತ ಹಕ್ಕು ಸಮಿತಿಯ ಹಕ್ಕೊತ್ತಾಯಗಳು:

1. ಕರ್ನಾಟಕ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್.ಸಿ.ಎಸ್.ಪಿ) ಹಾಗೂ ಬುಡಕಟ್ಟು ಉಪ ಯೋಜನೆ (ಟಿ.ಎಸ್.ಪಿ) 2013 ಕಾಯಿದೆಯ ಅನ್ವಯದಂತೆ, ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ಯೋಜನಾ ಬಜೆಟ್ ನಲ್ಲಿ ಹಣವನ್ನು ಹಂಚಿ, ಬಿಡುಗಡೆ ಮಾಡಬೇಕು. ಉಪ ಯೋಜನೆಯ ಕಾಯಿದೆಯಂತೆ, ಸೂಕ್ತವಾಗಿ ಜಾರಿ ಮಾಡದೆ, ಜಾತಿ ತಾರತಮ್ಯ ಮಾಡುವ ಅಧಿಕಾರಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಸಹಾ ಅಂತಹವರಿಗೆ ಕಠಿಣ ಶಿಕ್ಷೆ ವಿಧಿಸಬೇಕು.
2. ಬೇಸಾಯದಲ್ಲಿ ತೊಡಗಲು ಬಯಸುವ ಭೂರಹಿತ ದಲಿತರಿಗೆ ಭೂಮಿ ನೀಡಬೇಕು. ಇದಕ್ಕಾಗಿಯೇ, ಪ್ರತಿವರ್ಷ, ಪ್ರತಿ ತಾಲ್ಲೂಕಿನಲ್ಲಿ, ಕನಿಷ್ಠ 500 ಎಕರೆ ಭೂಮಿಯನ್ನು ಸರ್ಕಾರವೇ ಖರೀದಿಸಿ ದಲಿತರಿಗೆ ಮಾತ್ರ ಹಂಚಬೇಕು.
3. ನಿವೇಶನ ರಹಿತ ದಲಿತರಿಗೆ ಕನಿಷ್ಟ 4 ಗುಂಟೆ (ಅಂದರೆ, 80ಥ80) ಭೂಮಿ ನೀಡಬೇಕು. ಮನೆ ಕಟ್ಟಿ ಕೊಳ್ಳಲು ಕನಿಷ್ಟ ರೂ.5 ಲಕ್ಷ ಅನುದಾನವನ್ನು ಪಾವತಿಸಬೇಕು.
4. ಪ್ರತಿ ಗ್ರಾಮದಲ್ಲಿಯೂ ದಲಿತರಿಗೆ "ರುದ್ರ ಭೂಮಿ" ಅಂದರೆ ಸ್ಮಶಾನಕ್ಕಾಗಿ ಪ್ರತ್ಯೇಕ ಭೂಮಿಯನ್ನು ಒದಗಿಸಬೇಕು. ಪ್ರತಿ ಸ್ಥಳೀಯ ಸಂಸ್ಥೆಗಳು ಈ ಸ್ಮಶಾನಗಳ ನಿರ್ವಹಣೆಗಾಗಿ ಒಬ್ಬ ಸ್ಮಶಾನ ಕಾರ್ಮಿಕ ನನ್ನು ನೇಮಿಸಬೇಕು. ಮಾಸಿಕ ಕನಿಷ್ಠ ಕೂಲಿ ರೂ.18,000 ಪಾವತಿಸಬೇಕು. ಮತ್ತು ಮಾಸಿಕ ಪಿಂಚಣಿ ರೂ.5,000 ನೀಡಬೇಕು. ಪ್ರತಿ ಹೆಣವನ್ನು ಹೂಳಲು ಗುಂಡಿ ತೆಗೆಯಲು ಮತ್ತು ಮುಚ್ಚಲು ಕನಿಷ್ಠ ರೂ.2,500 ರೂಗಳನ್ನು ಉದ್ಯೋಗ ಖಾತ್ರಿಯ ಅಡಿಯಲ್ಲಿ ನೀಡಬೇಕು. ಅವರಿಗೆ ಅಲ್ಲಿಯೇ ವಸತಿ ಸೌಕರ್ಯ ವನ್ನು ಒದಗಿಸಿ, ಸೂಕ್ತ ಮೂಲ ಸೌಕರ್ಯಗಳನ್ನು ನೀಡಬೇಕು. ಅವರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲು ಕ್ರಮ ವಹಿಸಬೇಕು.
5. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಮೀಣ ದಲಿತ ಕುಟುಂಬಗಳಿಗೆ ಕಡ್ಡಾಯವಾಗಿ 200 ದಿನ ಉದ್ಯೋಗ ಒದಗಿಸಬೇಕು. ದಿನಕ್ಕೆ ರೂ.600/- ಕೂಲಿ ಪಾವತಿಸಬೇಕು. ನಿರಾಕರಣೆ ಮಾಡುವ ಅಧಿಕಾರಿಗಳಿಗೆ ಎಸ್.ಸಿ /ಎಸ್.ಟಿ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಕ್ರಮ ವಹಿಸಬೇಕು.
6. ದೇವದಾಸಿ ಮಹಿಳೆಯರ ಮಾಸಿಕ ಸಹಾಯ ಧನವನ್ನು ರೂ.5,000 ಕ್ಕೆ ಏರಿಸಬೇಕು. ಗಣತಿಯಲ್ಲಿ ಬಿಟ್ಟು ಹೋಗಿರುವ ದೇವದಾಸಿಯರ ಪಟ್ಟಿಯನ್ನು ಮನಃ ಪರಿಗಣಿಸಿ ಅವರಿಗೂ ಸೌಲಭ್ಯಗಳನ್ನು ವಿಸ್ತರಿಸಬೇಕು. ಇವರ ಕುಟುಂಬ ಸದಸ್ಯರಿಗೂ ಈ ಸೌಲಭ್ಯಗಳನ್ನು ವಿಸ್ತರಿಸಿ, ಎಲ್ಲರಿಗೂ ಪುನರ್ ವಸತಿ ಕಲ್ಪಿಸಬೇಕು. ಇವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಐದು ವರ್ಷ ಬಡ್ಡಿ ಇಲ್ಲದ ರೂ.50 ಲಕ್ಷ ಸಾಲ ಒದಗಿಸಬೇಕು. ಸ್ತ್ರೀ ಶಕ್ತಿ ಸಂಘಗಳಲ್ಲಿನ ದಲಿತ ಮಹಿಳೆಯರಿಗೆ ಶೇ.75 ರಷ್ಟು ಸಬ್ಸಿಡಿ ನೀಡಿ ಸಾಲ ನೀಡಬೇಕು.
7. ಮಂಗಳ ವಾದ್ಯ ಕಲಾವಿದರನ್ನು ಸೂಕ್ತ ಗಣತಿ ಮಾಡಿ ತಲಾ ರೂ.5,000 ಮಾಸಿಕ ಪಿಂಚಣಿ ನೀಡಬೇಕು. ಪ್ರತಿ ತಾಲ್ಲೂಕಿನಲ್ಲಿ ಮಂಗಳ ವಾದ್ಯ ಕಲಾ ಶಾಲೆ ಯನ್ನು ಆರಂಭಿಸಬೇಕು. ಶೇ.75 ರಷ್ಟು ಸಬ್ಸಿಡಿ ಆಧಾರದಲ್ಲಿ ಮಂಗಳ ವಾದ್ಯಗಳನ್ನು ಖರೀದಿಸಲು ಸಾಲ ನೀಡಬೇಕು.
8. ಎಸ್.ಸಿ /ಎಸ್.ಟಿ ದೌರ್ಜನ್ಯ ತಡೆ ಕಾಯಿದೆ 2014ನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು. ಹಾಗೂ ದುರ್ಬಲಗೊಳಿಸುವ ಯಾವುದೇ ಕ್ರಮಗಳನ್ನು ತೆಗೆದು ಕೊಳ್ಳಬಾರದು.
9. ಸರ್ಕಾರ ನೇಮಕಾತಿ ಪ್ರಕ್ರಿಯೆ ಆರಂಭಿಸ ಬೇಕು. ಬ್ಯಾಕ್-ಲಾಗ್ ಹುದ್ದೆಗಳನ್ನು ತುಂಬಬೇಕು. ಖಾಸಗಿ ಕ್ಷೇತ್ರದಲ್ಲಿಯೂ ಕಡ್ಡಾಯವಾಗಿ ಮೀಸಲಾತಿ ಒದಗಿಸಲು ಅಗತ್ಯವಿರುವ ಕಾನೂನುಗಳಿಗೆ ತಿದ್ದು ಪಡಿ ಮಾಡಬೇಕು. ಹಾಗೂ ಹೊರಗುತ್ತಿಗೆ ನೇಮಕಾತಿಯಲ್ಲಿಯೂ ಮೀಸಲಾತಿ ವಿಸ್ತರಿಸಬೇಕು.
10. ದಲಿತ ನಿರುದ್ಯೋಗಿಗಳಿಗೆ ರೂ.10,000 ನಿರುದ್ಯೋಗ ಭತ್ಯೆ ಪಾವತಿಸಬೇಕು. ಹಾಸ್ಟಲ್ ಸೌಲಭ್ಯವಿಲ್ಲದ ದಲಿತ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಭತ್ಯೆ ನೀಡಬೇಕು. ಹಾಸ್ಟಲ್ ಸೌಲಭ್ಯಗಳನ್ನು ಹೆಚ್ಚಿಸಬೇಕು. ಸ್ಕಾಲರ್‌ಶಿಪ್ ಮೊತ್ತವನ್ನು ಹೆಚ್ಚಿಸಬೇಕು.
11. ಗುತ್ತಿಗೆ ಆಧಾರಿತ ಕರ್ಮಚಾರಿ ಮತ್ತು ಪೌರ ಕಾರ್ಮಿಕರನ್ನು ಖಾಯಂ ಗೊಳಿಸ ಬೇಕು. ಮ್ಯಾನ್ ಹೋಲ್ ನಲ್ಲಿ ಇಳಿದು ಕಕ್ಕಸ್ಸು ಎತ್ತುವ ಕೆಲಸವನ್ನು ನಿಲ್ಲಿಸಲು ಹಾಗೂ ವೈಜ್ಞಾನಿಕ ವಿಧಾನವನ್ನು ಅನುಸರಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೆಳಗಿಳಿದು ಕೆಲಸ ಮಾಡುವಾಗ ಆಕಸ್ಮಿಕವಾಗಿ ಸಾವನ್ನು ಅಪ್ಪಿದವರ ನೊಂದ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಿ, ಅವರ ಕುಟುಂಬದ ಸದಸ್ಯ ರೊಬ್ಬರಿಗೆ ಖಾಯಂ ಕೆಲಸ ನೀಡ ಬೇಕು.
12. ಅಂತರ ಜಾತಿಯ ವಿವಾಹವಾದ ದಲಿತ ವರ ಅಥವಾ ವಧು ಇವರಿಗೆ ಸೂಕ್ತ ಅನುದಾನ ನೀಡಿ, ಇವರ ಜೀವಕ್ಕೆ ಉಂಟಾಗುವ ಅಪಾಯವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಮರ್ಯಾದೆ ಹತ್ಯೆಗಳನ್ನು ತಡೆಗಟ್ಟಲು ಸೂಕ್ತ ಕಾನೂನುಗಳನ್ನು ತರಬೇಕು. ●

ಲೂಯಿ ಬೋನಪಾರ್ಟೆಯ 18ನೇ ಬ್ರೂಮೇರ್.....

ಪುಟ 16 ರಿಂದ

1789-99ರ ಮೊದಲ ಫ್ರೆಂಚ್ ಕ್ರಾಂತಿಯ ನಂತರ ಹುಟ್ಟಿದ ಮಾರ್ಕ್ಸ್‌ಗೆ 60 ವರ್ಷಗಳ ನಂತರದ 1848-53ರ ಎರಡನೇ ಫ್ರೆಂಚ್ ಕ್ರಾಂತಿಯು, ಚರಿತ್ರೆಯಲ್ಲಿ ಸಾಮಾಜಿಕ ವರ್ಗಗಳು ತಮ್ಮ ಇರುವಿಕೆಯನ್ನು ಸಾಧಿಸಿ, ಅಧಿಕಾರಸ್ಥ ಸ್ಥಾನ ಪಡೆಯುವ ಬಗೆಯ ಕುರಿತು ದರ್ಶನಜ್ಞಾನವನ್ನೇ ಕಟ್ಟಿಕೊಟ್ಟಿತು. ಎರಡನೇ ಫ್ರೆಂಚ್ ಕ್ರಾಂತಿಯ ಅವಧಿಯಲ್ಲಿ ಬೌದ್ಧಿಕವಾಗಿಯೂ, ರಾಜಕೀಯವಾಗಿಯೂ ಭರ್ತಿ ಕ್ರಿಯಾಶೀಲನಾಗಿದ್ದ ಮಾರ್ಕ್ಸ್‌ಗೆ ಮೊದಲ ಫ್ರೆಂಚ್ ಕ್ರಾಂತಿಯು ಆಗಿಹೋದ ಕಾಲವಾಗಿರದೇ, ವರ್ಗ ಸಮಾಜವು ರೂಪ ಪಡೆಯುವ ಕಾಲ ಸನ್ನಿವೇಶದ ವಿಶಿಷ್ಟ ಗುಣ-ಲಕ್ಷಣಗಳನ್ನು ನಿರೂಪಿಸುವ, ಪರಸ್ಪರ ವಿರುದ್ಧ ಹಿತಾಸಕ್ತಿಯ ವರ್ಗಗಳು ತಮ್ಮ ಗುರುತನ್ನು ಸ್ಥಾಪಿಸಿಕೊಳ್ಳಲು ನಡೆಸುವ ಹೊಂದಾಣಿಕೆ-ಸಂಘರ್ಷಗಳ ಲಕ್ಷಣಗಳಲ್ಲಿ ಚರಿತ್ರೆಯ ಹರಿವಿನ ಪಾತ್ರವು ಸಿದ್ಧಗೊಳ್ಳುವ ಮಹಾಪಠ್ಯವಾಗಿ ಕಂಡಿತು. ಆಯಾ ಅವಧಿಯಲ್ಲಿ ಯಾರು ಸೋತರು, ಯಾರು ಗೆದ್ದರು ಎಂಬ ವಿವರಗಳಾಚೆ, ಸಾಮಾಜಿಕ ವರ್ಗಗಳು ತಮ್ಮ ಅಸ್ತಿತ್ವವನ್ನು ಉಳಿಸಿ-ಪೋಷಿಸುವ ಬಗೆಯಲ್ಲಿ ಕಾಲ-ದೇಶಗಳ ಚರಿತ್ರೆಯ ಮಹತ್ವವು ಇದೆ ಎಂಬ ರಾಜಕೀಯ ಅರಿವನ್ನು ತಾನೇ ಪಡೆಯುವ ಉತ್ಕಟತೆಯಲ್ಲಿ ಮಾರ್ಕ್ಸ್ ಪ್ರಸ್ತುತ ಪ್ರಬಂಧವನ್ನು ಬರೆದಿರುವುದು ಮಹತ್ವದ ಸಂಗತಿಯಾಗಿದೆ.. ..

ಶ್ರಮಿಕ ವರ್ಗದ ರಾಜಕೀಯ ವಿಜಯವು ಪೂರ್ವಲಿಖಿತ ಸತ್ಯವಾಗಿರದೆ, ಕಾಲ-ದೇಶಗಳಲ್ಲಿ ನಡೆಯುವ ವರ್ಗ ಸಂಧಾನ-ಸಂಘರ್ಷಗಳನ್ನು ತನ್ನ ಉನ್ನತಿಯ ಕಡೆಯಿಂದ ನಿಭಾಯಿಸುವ ಹದದ ರಾಜಕೀಯ ಅರಿವನ್ನು ಶ್ರಮಿಕರು ಪಡೆಯದೆ ಯಾವ ವಿಜಯವೂ ಸಾಧಿತವಾಗದು ಎಂಬ ಕಟು ವಾಸ್ತವಿಕತೆಯನ್ನು ಪ್ರಸ್ತುತ ಪ್ರಬಂಧದಲ್ಲಿ ಮಾರ್ಕ್ಸ್ ಸ್ಪಷ್ಟವಾಗಿ ನಿರೂಪಿಸುತ್ತಾನೆ.. ..

ಪ್ರಸ್ತುತ ಪ್ರಬಂಧವು, ಫ್ರಾನ್ಸಿನ ಶ್ರಮಿಕ ವರ್ಗದ ರಾಜಕೀಯ ಸಂಘಟನೆಗೆ ಕಟ್ಟಿಕೊಟ್ಟ ಪ್ರತಿಮಾತ್ಮಕ ಪಠ್ಯವಾಗಿದೆ. ಶ್ರಮಿಕ ವರ್ಗದ ಪಕ್ಷಪಾತಿ ನಿಲುವಿನ ಹೊರತಾಗಿಯೂ, ಆ ವರ್ಗದ ರಾಜಕೀಯ ಉನ್ನತಿಗೆ ಅಗತ್ಯವಾದ ವಾಸ್ತವಿಕ ವರ್ಗ ರಾಜಕೀಯ ಜ್ಞಾನದ ಕೊರತೆಯನ್ನು ವಿಮರ್ಶಾತ್ಮಕವಾಗಿ ಎತ್ತಿ ತೋರುವ ಹಂಬಲಕ್ಕೆ, ಕಾಲ ಮತ್ತು ಕ್ರಾಂತಿಯ ಸಂಬಂಧದ ಬಗ್ಗೆ ಒಂದು ಮೂಲಭೂತ ಪ್ರಮೇಯವನ್ನು ಪ್ರಸ್ತುತಪಡಿಸುವುದಕ್ಕೆ, ಈ ಬರಹವು ಉಜ್ವಲ ಉದಾಹರಣೆಯಾಗಿದೆ.

ಈ ದೃಷ್ಟಿಯಿಂದ, ಪ್ರಬಂಧದ ಸಕಾಲಿಕತೆಯನ್ನು ಸಾರಸ್ವರೂಪದಲ್ಲಿ ಪ್ರಕಟಿಸುವ ಮೊದಲನೇ ಭಾಗವನ್ನು ಓದುಗರಿಗೆ ನೀಡುತ್ತಿದ್ದೇವೆ. ಪ್ರಬಂಧದ ಉಳಿದ ಭಾಗಗಳಲ್ಲಿ, ಮಾರ್ಕ್ಸ್‌ನು ತನ್ನ ಮೊದಲ ಭಾಗದ ಪ್ರಮೇಯವನ್ನು ಪುಷ್ಟೀಕರಿಸುವ 1848-52ರ ಫ್ರಾನ್ಸಿನ ಸಾಮಾಜಿಕ-ರಾಜಕೀಯ ವಿದ್ಯಮಾನಗಳನ್ನು ಸವಿವರವಾಗಿ ನಿರೂಪಿಸುತ್ತಾನೆ. ●

15 ಲಕ್ಷ ನೌಕರರ ಸಾವಿರಾರು ಕೋಟಿ ರೂ. ನಿವೃತ್ತಿ ಉಳಿತಾಯಗಳಿಗೆ ಪಂಗನಾಮ?



ನೌಕರರ ಪೆನ್ಶನ್ ನಿಧಿ(ಇಪಿಎಫ್) ಹಣವನ್ನು ಶೇರು ಮಾರುಕಟ್ಟೆ ಜೂಜಾಟದಲ್ಲಿ ಹಾಕಬೇಡಿ ಎನ್ನುತ್ತ ಅದರ ಅಪಾಯದತ್ತ ನವ-ಉದಾರವಾದಕ್ಕೆ ಅಂಟಿಕೊಂಡಿರುವ ಸರಕಾರಗಳನ್ನು ಕಾರ್ಮಿಕ ಸಂಘಟನೆಗಳು ಸತತವಾಗಿ ಆಗ್ರಹಿಸುತ್ತ ಬಂದಿವೆ. ಆ ಅಪಾಯ ಈಗ ಅಚ್ಛೇ ದಿನ್‌ಗಳಲ್ಲಿ ಆಗಲೇ ನಿಜರೂಪ ಪಡೆಯುತ್ತಿದೆ. ಬ್ಯಾಂಕಿಂಗೇತರ ಹೂಡಿಕೆ ಕಂಪನಿಯಾದ ಐಎಲ್&ಎಫ್‌ಎಸ್(ಮೂಲರಚನೆ ಲೀಸಿಂಗ್ ಮತ್ತು ಹಣಕಾಸು ಸೇವೆಗಳು) ಈಗ ದಿವಾಳಿಯ ಹಂತಕ್ಕೆ ಬಂದು ನಿಂತಿರುವುದರಿಂದ, ಅದರಲ್ಲಿ ತೊಡಗಿಸಿರುವ 50 ಇಪಿಎಫ್ ನಿಧಿಗಳ ಹಣ ಅಪಾಯಕ್ಕೆ ಸಿಲುಕಿಕೊಂಡಿವೆ ಎಂದು ವರದಿಯಾಗಿದೆ. ಈ 50 ಇಪಿಎಫ್ ನಿಧಿಗಳು ಹಲವು ದೊಡ್ಡ ಖಾಸಗಿ ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಸುಮಾರು 15 ಲಕ್ಷ ನೌಕರರ ನಿವೃತ್ತಿ ಉಳಿತಾಯಗಳು ಮತ್ತು ಸೌಲಭ್ಯಗಳದ್ದು. ಈಗ ಇವಕ್ಕೆಲ್ಲ ಸಂಚಕಾರ ಬರುತ್ತಿದೆ.

ಈ ಕಂಪನಿಮತ್ತು ಅದರ ಹಲವು ಉಪಕಂಪನಿಗಳ ದಿವಾಳಿ ಪ್ರಕಿಯೆ ಈಗ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ(ಎನ್‌ಸಿಎಲ್‌ಟಿ) ಮುಂದಿದೆ. ಈ ಪ್ರಕ್ರಿಯೆಯಲ್ಲಿ ಈ ಕಂಪನಿಗಳು ದಿವಾಳಿಯಾಗಿವೆ ಎಂದು ಘೋಷಿತವಾದರೆ, ಅವುಗಳ ಆಸ್ತಿಗಳು ಮೊದಲು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಅವು ಪಡೆದ ಸಾಲಗಳಿಗೆ ಹೋಗುತ್ತವೆ. ಆಮೇಲೇನಾದರೂ ಉಳಿದಿದ್ದರೆ ಮಾತ್ರ ಮಾರಾಟ ಮಾಡಬಹುದಾದ ಬಾಂಡುಗಳನ್ನು ತೀರಿಸಲು ಸಿಗುತ್ತವೆ. ಇಪಿಎಫ್‌ನ ಹೂಡಿಕೆಗಳ ಸಾವಿರಾರು ಕೋಟಿ ರೂಪಾಯಿಗಳಷ್ಟು ದೊಡ್ಡದಿದ್ದರೂ ಈ ವರ್ಗಕ್ಕೆ ಸೇರಿದವುಗಳಾದ್ದರಿಂದ ಅವನ್ನು ಕಳೆದುಕೊಳ್ಳುವ ಅಪಾಯ ಈಗ ವಾಸ್ತವವಾಗಿದೆ.

ಇದನ್ನು ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೆನ್ ಅವರು ಫೆಬ್ರುವರಿ 14ರಂದು ಬರೆದ ಪತ್ರದಲ್ಲಿ ಕೇಂದ್ರ ಸರಕಾರದ ಗಮನಕ್ಕೆ ತಂದಿದ್ದಾರೆ. ಕಾರ್ಮಿಕ ಸಂಘಗಳ ಒಕ್ಕೊರಲಿನ ಆಗ್ರಹಗಳನ್ನು ಬದಿಗೊತ್ತಿ ನೌಕರರ ಉಳಿತಾಯಗಳಿರುವ ಇಪಿಎಫ್‌ನ 15% ವನ್ನು ಇಂತಹ ಬಾಂಡ್‌ಗಳು ಮುಂತಾದ ಜೂಜಾಟದ ಸಾಧನಗಳಲ್ಲಿ ತೊಡಗಿಸುವಂತೆ ಬಲವಂತ ಮಾಡಿರುವುದನ್ನು ಅವರು ಸರಕಾರಕ್ಕೆ ನೆನಪಿಸಿದ್ದಾರೆ. "ಅದರ ಫಲಿತಾಂಶ ಈಗ ನಿಮ್ಮ ಮುಂದಿದೆ. ಸಂಬಂಧಪಟ್ಟ ಸಂಸ್ಥೆಗಳ ನೌಕರರು ಮತ್ತು ಕಾರ್ಮಿಕರ ಜೀವಮಾನದ ಉಳಿತಾಯಗಳ ಮೇಲೆ ಬಡ್ಡಿಯಂತೂ ಒತ್ತಟ್ಟಿಗಿರಲಿ, ಅಸಲು ಕೂಡ ಕಳೆದು ಹೋಗುವ ಸನ್ನಿವೇಶ ಉಂಟಾಗಿದೆ" ಎಂಬುದನ್ನು ಸರಕಾರದ ಗಮನಕ್ಕೆ ತಂದಿದ್ದಾರೆ.

ಇಂತಹ ಸಂದರ್ಭದಲ್ಲಿ ಸರಕಾರ ಸೂಕ್ತ ಪಾಟಗಳನ್ನು ಕಲಿಯಬೇಕು, ಹಣಕಾಸು ಮಂತ್ರಾಲಯ ಹೇರಿರುವ 15% ಹೂಡಿಕೆಯ ನಿರ್ಧಾರದ ಪರಾಮರ್ಶೆ ನಡೆಸಬೇಕು, ಹಾಗೂ ಸರಕಾರ ಕೂಡ ಈ 15 ಲಕ್ಷ ನೌಕರರ ಮತ್ತು ಕಾರ್ಮಿಕರ ಉಳಿತಾಯಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಏಕೆಂದರೆ ನೌಕರರು ಮತ್ತು ಕಾರ್ಮಿಕರಿಗೆ ಆಗುತ್ತಿರುವ ಈ ನಷ್ಟದಲ್ಲಿ ಅವರ ತಪ್ಪೇನೂ ಇಲ್ಲ, ಇದು ಸರಕಾರದ ಏಕಪಕ್ಷೀಯ ತಪ್ಪು ನಿರ್ಧಾರದಿಂದ ಆಗಿರುವಂತದ್ದು ಎಂದು ಅವರು ಹೇಳಿದ್ದಾರೆ.

ಐಎಲ್&ಎಫ್‌ಎಸ್ ನಲ್ಲಿ ಇಪಿಎಫ್‌ನ ಬಾಂಡ್ ಹೂಡಿಕೆಗಳ ಕಂಪನಿವಾರು ವಿವರಗಳನ್ನು ಕಾರ್ಮಿಕ ಸಂಘಟನೆಗಳ ಒದಗಿಸಬೇಕು, ಈ ಮೂಲಕ ವಾಸ್ತವ ಪರಿಸ್ಥಿತಿಯನ್ನು ಗುರುತಿಸಿ ಅದನ್ನು ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ನಿಭಾಯಿಸಲು ಅನುವು ಮಾಡಿಕೊಡಬೇಕು ಎಂದೂ ಸಿಐಟಿಯು ಪ್ರಧಾನ ಕಾರ್ಯದರ್ಶಿಗಳು ಆಗ್ರಹಿಸಿದ್ದಾರೆ.

ನಿಜ, ಇದು ಅಚ್ಛೇ ದಿನ್‌ಗಳಿಗೇ ಸಂಬಂಧಪಟ್ಟ ಸಮಸ್ಯೆಯಲ್ಲ. ಆದ್ದರಿಂದ ಸದ್ಯದಲ್ಲೆ ಅಧಿಕಾರಾವಧಿ ಮುಗಿಯುವ ಸರಕಾರ ಈ ಹೊಣೆಯನ್ನು ನಿರ್ವಹಿಸದೆ ನುಣುಚಿಕೊಳ್ಳಬಹುದು. ಆದರೆ ಆಗ ಅಚ್ಛೇ ದಿನ್‌ಗಳು ಕಾರ್ಮಿಕರು ಮತ್ತು ನೌಕರರ ಮಟ್ಟಿಗೆ ಜುಮ್ಲಾಗಳೇ ಅಂದರೆ ಬೊಗಳೆಗಳೇ ಎಂಬುದು ಖಾತ್ರಿಯಾಗುತ್ತದೆ, ಯಾರಿಗಾದರೂ ಈ ಬಗ್ಗೆ ಇನ್ನೂ ಸಂದೇಹಗಳು ಉಳಿದಿದ್ದರೆ.

ಪ್ರಧಾನಿಗಳ ಅಧಿಕೃತ-ಅನಧಿಕೃತ ಭೇಟಿಗಳು-ವೆಚ್ಚ ಭರಿಸುವವರು ಯಾರು?

ಪ್ರಧಾನ ಮಂತ್ರಿಗಳು ಫೆಬ್ರುವರಿ 10ರಂದು ಕರ್ನಾಟಕದ ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ ನೀಡಿದರು. ಕಾರಣ ಧಾರವಾಡದಲ್ಲಿ ಹೊಸ ಐ.ಐ.ಟಿ. ಮತ್ತು ಐ.ಐ.ಐ.ಟಿ. (ಮಾಹಿತಿ ತಂತ್ರಜ್ಞಾನ ಸಂಸ್ಥೆ)ಯ ಅಡಿಗಲ್ಲು ಹಾಕುವುದು, ನಗರದ ಅನಿಲ ವಿತರಣೆ ಯೋಜನೆಯ ಸಮರ್ಪಣೆ, , ಮಂಗಳೂರಿನಲ್ಲಿ ಪೆಟ್ರೋಲಿಯಂ ಮೀಸಲು ಸೌಲಭ್ಯದ ಉದ್ಘಾಟನೆ, ಚಿಕ್ಕಜಾಜೂರು- ಮಾಯಕೊಂಡ ರೈಲು ಸಂಪರ್ಕ, ಹೊಸಪೇಟೆ-ಗೋವಾ ಮರ್ಘದ ವಿದ್ಯುದೀಕರಣ ಇತ್ಯಾದಿ ಇತ್ಯಾದಿ ಹಲವು ಉದ್ಘಾಟನೆಗಳು ಅವರ ದೀರ್ಘ ಕಾರ್ಯಕ್ರಮ ಪಟ್ಟಿಯಲ್ಲಿದ್ದವು. ಇದಕ್ಕೆ ಮೊದಲು ಅವರು ಆಂಧ್ರಪ್ರದೇಶದ ಗುಂಟೂರು ಮತ್ತು ತಮಿಳುನಾಡಿನ ತಿರುಪ್ಪೂರ್‌ಗೂ ಭೇಟಿ ನಿಡಿದರು, ಇಂತಹುದೇ ಕಾರ್ಯಕಕ್ರಮಗಳ ದೊಡ್ಡ ಪಟ್ಟಿಗಳೊಂದಿಗೆ. ಆದರೆ ಇವೆಲ್ಲದರಲ್ಲಿ ದೊಡ್ಡ ಸುದ್ದಿಯಾದದ್ದು ಬಿಜೆಪಿ ಅಧಿಕಾರದಲ್ಲಿ ಇರದ ಸರಕಾರಗಳ ಬಗ್ಗೆ ಅವರ 'ತೀವ್ರ' ಟೀಕೆಗಳೇ. ಕರ್ನಾಟಕದಲ್ಲಿ ಆ ವೇಳೆಗೆ ಬಿಜೆಪಿಯ 'ಆಪರೇಷನ್ ಕಮಲ'ದ ಶೋಚನೀಯ ಸ್ಥಿತಿ ಬಯಲಿಗೆ ಬಂದಿದ್ದರೂ, ಅದು ಮೈತ್ರಿ ಸರಕಾರದ ಮೇಲಿನ ಅವರ ದಾಳಿಗೆ ಏನೂ ಅಡ್ಡಿಯಾಗಲಿಲ್ಲ. ತಮಿಳುನಾಡು, ಆಂಧ್ರ ಪ್ರದೇಶಗಳಲ್ಲೂ ಇದೇ ಕತೆ-ಹಾಡು.

ಇದು ವಿದೇಶ ಪ್ರವಾಸಗಳಲ್ಲಿ ದಾಖಲೆಯನ್ನೇ ನಿರ್ಮಿಸಿರುವ ಅವರ ಇತ್ತೀಚಿನ ದೇಶೀ ಪ್ರವಾಸಗಳಷ್ಟೇ. ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವಂತೆ ಈ ದೇಶೀ ಪ್ರವಾಸಗಳ ರಭಸ ಏರುತ್ತಿದೆ ಎಂದು ರಾಜಕೀಯ ವೀಕ್ಷಕರು ಗಮನಿಸುತ್ತಿದ್ದಾರೆ. ಜನವರಿ 1, 2019 ರಿಂದ ಪ್ರಧಾನಿಗಳು 18 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 42 ದಿನಗಳ ಕಾಲ 27 ಟ್ರಿಪ್‌ಗಳನ್ನು ನಡೆಸಿದ್ದಾರೆ ಎಂದು ಸ್ಕ್ರಾಲ್. ಇನ್ ಲೆಕ್ಕ ಹಾಕಿದೆ (ಫೆ.12). ಅಚ್ಛೇ ದಿನ್‌ಗಳ ವಿಶೇಷತೆಯೆಂದರೆ ಈ ಪ್ರಧಾನಿಗಳು ಅಧಿಕೃತ ಭೇಟಿಗೆ ಬರುತ್ತಾರೆ, ಪಕ್ಷದ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ, ಸಾಮಾನ್ಯವಾಗಿ ಮುಖ್ಯ ಆಕರ್ಷಣೆಯಾಗಿಯೇ. ಹೆಚ್ಚಿನ ಅಧಿಕೃತ ಭೇಟಿಗಳನ್ನು ಮತ್ತು ತನ್ನ ಪಕ್ಷದ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಒಟ್ಟೊಟ್ಟಿಗೇ ನಡೆಸುತ್ತಿರುವುದು ಈ ಪ್ರಧಾನಿಗಳ ವಿಶೇಷತೆಯಂತೆ. ಪ್ರಧಾನ ಮಂತ್ರಿಗಳ ಕಾರ್ಯಾಲಯ(ಪಿಎಂಒ)ದ ವೆಬ್‌ಸೈಟ್ ಪ್ರಧಾನಿಗಳ ಪ್ರವಾಸಗಳನ್ನು ದಾಖಲಿಸುತ್ತದೆ. ಅವು ವಿದೇಶಿ ಪ್ರವಾಸವೋ, ದೇಶೀ ಪ್ರವಾಸವೋ. ದೇಶೀ ಆದರೆ ಅಧಿಕೃತವೋ, ಅನಧಿಕೃತವೋ ಎಂದು ಹೆಸರಿಸುತ್ತದೆ. ಆದರೆ ಈ 27 ಟ್ರಿಪ್‌ಗಳಲ್ಲಿ 13ನ್ನು ಅದು ಯಾವ ವರ್ಗಕ್ಕೂ ಇದುವರೆಗೆ ಸೇರಿಸಿಲ್ಲ ಎಂದು ಸ್ಕ್ರಾಲ್. ಇನ್ ನಲ್ಲಿನ ಮೇಲೆ ಹೇಳಿದ ವರದಿ ಹೇಳುತ್ತದೆ.

ಸಹಜವಾಗಿಯೇ ರಾಜಕೀಯ ವೀಕ್ಷಕರು ಕೇಳುವ ಪ್ರಶ್ನೆ – ಈ ರೀತಿ ಅಧಿಕೃತ ಮತ್ತು ಅನಧಿಕೃತ(ಅಂದರೆ ಪಕ್ಷದ ಸಮಾರಂಭಗಳಿಗಾಗಿ) ಭೇಟಿಗಳನ್ನು ಒಟ್ಟಿಗೇ ಮಾಡುವುದರಿಂದ ಪ್ರಧಾನಿಗಳ ಅಮೂಲ್ಯ ಸಮಯದ ಉಳಿತಾಯವಾಗುತ್ತದೆಯೆಂಬುದು ನಿಜ, ಜತೆಗೆ ಪ್ರವಾಸ ವೆಚ್ಚದಲ್ಲೂ ಉಳಿತಾಯವಾಗುತ್ತಿದೆಯೇ? ಆಗುತ್ತಿದ್ದರೆ ಈ ಉಳಿತಾಯ ಸರಕಾರಕ್ಕೋ, ಅಥವ ಆಳುವ ಪಕ್ಷಕ್ಕೋ?

ಈ ಕುರಿತು ಸ್ಕ್ರಾಲ್. ಇನ್ ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ಫೆಬ್ರುವರಿ 8ರಂದು ಒಂದು ಇ-ಮೇಲ್ ಕಳಿಸಿದರಂತೆ. ಅದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲವಂತೆ.

ಪಿ.ಎಂ.ಒ. ವಿದೇಶೀ ಮತ್ತು ದೇಶೀ ಪ್ರವಾಸಗಳ ಸಾರ್ವಜನಿಕ ದಾಖಲೆಯನ್ನು ಇಟ್ಟಿದೆ. ಆದರೆ ಅದರಲ್ಲಿ ವಿದೇಶಿ ಪ್ರವಾಸಗಳ ವೆಚ್ಚಗಳ ವಿವರಗಳನ್ನು ಮಾತ್ರ ಕೊಡಲಾಗಿದೆ. ದೇಶೀ ಪ್ರವಾಸಗಳ ವೆಚ್ಚಗಳ ಬಗ್ಗೆ ಅದು ಏನೂ ಹೇಳುವುದಿಲ್ಲ.

ಇನ್ನೊಂದು ಸಂಗತಿಯೂ ಗಮನಾರ್ಹ. ಪ್ರಧಾನಿಗಳ ಭೇಟಿಗಳ ವೆಚ್ಚವನ್ನು ರಕ್ಷಣಾ ಇಲಾಖೆಯ ಬಜೆಟಿನಿಂದ ಭರಿಸಲಾಗುತ್ತದೆ. ಆದರೆ ರಕ್ಷಣಾ ಇಲಾಖೆ ವಿಮಾನ ಪ್ರವಾಸದ ದರಗಳನ್ನು 1999ರ ನಂತರ ಪರಿಷ್ಕರಿಸಿಯೇ ಇಲ್ಲ. ಅಂದರೆ ಪ್ರಧಾನಿಗಳ ಪಕ್ಷವೇ ಅವರ ಅನಧಿಕೃತ ಭೇಟಿಗಳ ವೆಚ್ಚವನ್ನು ಭರಿಸುತ್ತಿದ್ದರೂ, ಅದು ಎರಡು ದಶಕಗಳ ಹಿಂದಿನ ದರಗಳಲ್ಲಿ ಎಂಬ ಸಂಗತಿಯತ್ತ ಮನಿಕಂಟ್ರೋಲ್. ಕಾಂ(ಫೆ.12) ಗಮನ ಸೆಳೆದಿದೆ.

ವಾಸ್ತವವಾಗಿ ಅವರ ಅಧಿಕೃತ ಮತ್ತು ಅನಧಿಕೃತ ಭೇಟಿಗಳಲ್ಲಿ ಬಹಳ ವ್ಯತ್ಯಾಸವೇನೂ ಇರುವುದಿಲ್ಲ, ಎರಡರಲ್ಲೂ ತನ್ನ ಸರಕಾರದ ಸಾಧನೆಗಳ ತುತ್ತೂರಿ, ಪ್ರತಿಪಕ್ಷಗಳ ಬಗ್ಗೆ ಟೀಕೆಗಳು ದಂಡಿಯಾಗಿ ಇರುತ್ತವೆ. ಆದ್ದರಿಂದ ಅವರದ್ದು ಅಧಿಕೃತ ಭೇಟಿಯೋ, ಅನಧಿಕೃತವೋ, ಅದರ ವೆಚ್ಚವನ್ನು ಸರಕಾರವೇ ಭರಿಸುತ್ತದೆಯೋ ಎಂಬುದೆಲ್ಲ ಅಪ್ರಸ್ತುತ ಪ್ರಶ್ನೆಗಳಿರಬಹುದು. ಬಹುಶಃ ಅದರಿಂದಾಗಿಯೇ ಈ ವರ್ಷದ 40 ದಿನಗಳ 27ಟ್ರಿಪ್‌ಗಳಲ್ಲಿ 13, ಅಂದರೆ ಅರ್ಧದಷ್ಟು ಅಧಿಕೃತವೋ, ಅನಧಿಕೃತವೋ ಎಂದು ಗುರುತಿಸಲು ಪಿ.ಎಂ.ಒ. ಗೂ ಕಷ್ಟವಾಗಿರಬೇಕು, ಅಥವ ಅದರ ಅಗತ್ಯ ಇಲ್ಲ ಎಂದು ನಿರ್ಧರಿಸಿರಬೇಕು.

ಫೆಬ್ರುವರಿ 7ರಂದು ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸೂಚಿಸುವ ಗೊತ್ತುವಳಿಯ ಮೇಲಿನ ಚರ್ಚೆಗೆ ಉತ್ತರ ಕೊಡುತ್ತ ಪ್ರಧಾನ ಮಂತ್ರಿಗಳು 100 ನಿಮಿಷಗಳ ಕಾಲ ಮಾತಾಡಿದರು. ಅದು ಇನ್ನು ಎರಡು ತಿಂಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯುತ್ತದೆ ಎಂಬುದನ್ನು ನೆಪಿಸುವಂತಿತ್ತು.
–ಸುದ್ದಿ



ವ್ಯಂಗ್ಯಚಿತ್ರ: ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್

15 ಲಕ್ಷ ರೂ.ಗಳು ಬರಲಿಲ್ಲ, ತಲಾ ಸಾಲ 54 ಸಾವಿರದಿಂದ 74 ಸಾವಿರಕ್ಕೇರಿದೆ

ಅಚ್ಛೇ ದಿನ್‌ಗಳ ಹಲವಾರು 'ಸಾಧನೆ'ಗಳಲ್ಲಿ ಒಂದು ಎಂದರೆ ದೇಶದ ಮೇಲಿನ ಒಟ್ಟು ಸಾಲದಲ್ಲಿ 59% ಏರಿಕೆಯಾಗಿದೆ ಎಂದು ಆರ್ಥಿಕ ತಜ್ಞರು ಲೆಕ್ಕ ಹಾಕಿದ್ದಾರೆ. ಈ ಏರಿಕೆ ನಾಲ್ಕೇ ವರ್ಷಗಳಲ್ಲಿ ಎಂಬುದನ್ನೂ ಗಮನಿಸಬೇಕು. ಏಕೆಂದರೆ ಐದನೇ ವರ್ಷದ ವಿವರಗಳು ಇದನ್ನು ಲೆಕ್ಕ ಹಾಕುವಾಗ ಇನ್ನೂ ಸಿಕ್ಕಿರಲಿಲ್ಲ. (ನ್ಯೂಸ್‌ಕ್ಲಿಕ್, ಜನವರಿ 30). 2011ರಲ್ಲಿ ಒಟ್ಟು ಸರಕಾರೀ ಸಾಲಗಳ ಮೊತ್ತ 47.6ಲಕ್ಷ ಕೋಟಿ ರೂ. ಇತ್ತು, 2014-15 ರಲ್ಲಿ ಅದು 68.7 ಲಕ್ಷ ಕೋಟಿಯಾಯ್ತು, 2017-18ರಲ್ಲಿ 97 ಲಕ್ಷ ಕೋಟಿ ರೂ. ಆಯ್ತು. ಈಗ 1 ಕೋಟಿ ಕೋಟಿಯನ್ನು ದಾಟಿರಬಹುದು.

ಇವುಗಳೆಲ್ಲವೂ ಆಡಳಿತ ನಡೆಸಲು ಸರಕಾರಗಳು ಜನಗಳ ಹೆಸರಿನಲ್ಲಿ ಎತ್ತುವ ಸಾಲಗಳು. ಅಂತಿಮವಾಗಿ ಇನ್ನು ವಿವಿಧ ತೆರಿಗೆಗಳ ಮೂಲಕ ಜನಗಳಿಂದಲೇ ವಸೂಲಿ ಮಾಡಲಾಗುತ್ತದೆ. ಅಂದರೆ ಇವು ನಮ್ಮೆಲ್ಲರ ಮೇಲಿರುವ ಸಾಲಗಳು. ಈ ಅರ್ಥದಲ್ಲಿ ಲೆಕ್ಕ ಹಾಕಿದಾಗ ತಲಾ ರಾಷ್ಟ್ರೀಯ ಸಾಲದ ಹೊರೆ, ಅಂದರೆ ಪ್ರತಿಯೊಬ್ಬ ಭಾರತೀಯನ ತಲೆಯ ಮೇಲೆ 2011ರಲ್ಲಿ 39,302 ರೂ. ಇತ್ತು, 2014ರಲ್ಲಿ ಅದು 54,229 , ಮತ್ತು 2018ರಲ್ಲಿ 73,996 ರೂ. ಇದರಲ್ಲಿ ನಮ್ಮ ವೈಯಕ್ತಿಕ ಸಾಲಗಳು ಸೇರಿರುವದಿಲ್ಲ. ಕಾರ್ಪೊರೇಟ್ ಕುಳಗಳು ಮರುಪಾವತಿ ಮಾಡದೆ ಸುಸ್ತಿ ಮಾಡಿದ 10ಲಕ್ಷ ಕೋಟಿಗೂ ಹೆಚ್ಚಿನ 'ಕೆಟ್ಟ ಸಾಲ'ಗಳೂ ಸೇರಿರುವುದಿಲ್ಲ. ಇವನ್ನೂ ನಮ್ಮಿಂದಲೇ ವಸೂಲು ಮಾಡಲಾಗುವುದು ತಾನೇ?

ನಮಗೆ 2014ರಲ್ಲಿ ಆಶ್ವಾಸನೆ ನೀಡಿದ 15 ಲಕ್ಷ ರೂ. ಗಳಾಗಲೀ, ಅಚ್ಛೇ ದಿನ್‌ಗಳು ಬಂದೇ ಇಲ್ಲವಲ್ಲ ಎಂದು ಇದರಿಂದ ನಾವು ತಪ್ಪಿಸಿಕೊಳ್ಳುವಂತೆಯೂ ಇಲ್ಲ.

'ಮನ್ ಕೀ ಬಾತ್' ಪ್ರಧಾನಿ ಪೇಟೆಂಟ್?

ಪ್ರಖ್ಯಾತ ಚಲನಚಿತ್ರ ಕಲಾವಿದ ಮತ್ತು ನಿರ್ದೇಶಕ ಅಮೋಲ್ ಪಾಲೇಕರ್ ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯ ಮುಂಬೈ ಮತ್ತು ಬೆಂಗಳೂರು ಘಟಕಗಳಲ್ಲಿ ಕಲಾವಿದರ ಪ್ರಾತಿನಿಧ್ಯವಿದ್ದ ಸಲಹಾ ಸಮಿತಿಗಳನ್ನು ಕೇಂದ್ರ ಸಂಸ್ಕೃತಿ ಮಂತ್ರಾಲಯ ರದ್ದು ಮಾಡಿದೆ ಎಂದು ಕಲಾ ಗ್ಯಾಲರಿಯ ಸಮಾರಂಭದಲ್ಲಿ ಟೀಕಿಸಿದಾಗ ಅವರ ಭಾಷಣವನ್ನು ಅಡ್ಡಿ ಪಡಿಸಿ ಅವರು ಸಮಾರಂಭದ ಬಗ್ಗೆ ಮಾತಾಡಬೇಕು ಎಂದು ತಾಕೀತು ಮಾಡಲಾಯಿತು. ಅದನ್ನು ಅಮೋಲ್ ಪಾಲೇಕರ್ ಪ್ರತಿಭಟಿಸಿದರು–ಸುದ್ದಿ



ವ್ಯಂಗ್ಯಚಿತ್ರ: ಮಿಕ ಅಜೀಜ್

ಬಜೆಟ್ 2019–20: ಬಿಸಿ ಗಾಳಿಯ ಒಂದು ಬುರುಡೆ



ಚುನಾವಣೆಗೆ ಮುನ್ನ ಸರ್ಕಾರಗಳ"ಆಮಿಷ"ಗಳು ಸಾಮಾನ್ಯ ಸಂಗತಿ. ಆದರೆ 2019–20ರ ಬಜೆಟಿನ ವಿಶೇಷತೆಯೆಂದರೆ, ಹೊಸ ಹಣಕಾಸು ವರ್ಷ ಆರಂಭವಾದ ಎರಡು ತಿಂಗಳಲ್ಲೇ ತನ್ನ ಅವಧಿಯನ್ನು ಮುಗಿಸುವ ಸರಕಾರ ಒಂದು ಪೂರ್ಣ ಬಜೆಟ್ ಮುಂದಿಟ್ಟಿದೆ. ಇದು ಸಂವಿಧಾನಬಾಹಿರ; ಅಷ್ಟೇಅಲ್ಲ, ಈ ಬಜೆಟಿನ ಅಂಕಿ–ಅಂಶಗಳಲ್ಲಿ ಬಹಳಷ್ಟು ಕೇವಲ ಬಲೂನನ್ನು ಉಬ್ಬಿಸುವ ಬಿಸಿ ಗಾಳಿ.
ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿಯ ಬಗ್ಗೆ ಹಂಗಾಮಿ ಹಣಕಾಸು ಮಂತ್ರಿಗಳು ಬಜೆಟ್ ಮಂಡಿಸಿದ ಮರುದಿನವೇ ನಿಜವಾದ ಹಣಕಾಸು ಮಂತ್ರಿಗಳು ಆ ಬಗ್ಗೆ ಮಾಡಿರುವ ಟಿಪ್ಪಣಿ ಇದಕ್ಕೆ ಒಂದು ಉದಾಹರಣೆ.
ಮಧ್ಯಮ ಸ್ತರದ ಒಂದು ಸಣ್ಣ ವಿಭಾಗಕ್ಕೆ ಕೆಲವು ರಿಯಾಯ್ತಿಗಳನ್ನು ಬಿಟ್ಟರೆ, ಇದರ ಉದ್ದೇಶ ಚುನಾವಣಾ ಅಬ್ಬರವನ್ನು ಸೃಷ್ಟಿಸುವದಷ್ಟೇ ಆಗಿದೆ; ಬಹುಪಾಲು ಜನಗಳಿಗೆ ಇದರಲ್ಲಿ ಯಾವುದೇ ಪರಿಹಾರ ಇಲ್ಲ.

ಪ್ರೊ. ಪ್ರಭಾತ್ ಪಟ್ನಾಯಕ್ **ಅನು: ಮುರಳಿ**

ಕೇಂದ್ರ ಸರ್ಕಾರದ ಬಜೆಟ್ ಒಂದು ಗಂಭೀರವಾದ ವಿಚಾರವಾಗಿದ್ದ ಸಮಯವೊಂದಿತ್ತು. ನಿಜ, ಅದು ಸರ್ಕಾರದ ವರ್ಗ ಪಕ್ಷಪಾತವನ್ನು ಪ್ರತಿಬಿಂಬಿಸುತ್ತಿತ್ತು ಎಂಬುದರಲ್ಲಿ ಯಾವುದೇ ಅನುಮಾನಗಳು ಇಲ್ಲ. ಆದರೂ ಈ ವರ್ಗ ಪಕ್ಷಪಾತ ವಿವಿಧ ಬಜೆಟ್ ಪ್ರಸ್ತಾವಗಳಲ್ಲಿ ಹೇಗೆ ವ್ಯಕ್ತವಾಗಿರುತ್ತಿತ್ತು ಎಂಬುದನ್ನು ಬಜೆಟ್‌ನಲ್ಲಿನ ಅಂಕಿಅಂಶಗಳನ್ನು ಪರೀಕ್ಷಿಸುವ ಮೂಲಕ ಸಾಬೀತು ಮಾಡಬೇಕಾಗುತ್ತಿತ್ತು. ಆ ಅಂಕಿ–ಅಂಶಗಳು ಏನೋ ಮಹತ್ವದ್ದನ್ನು ಸೂಚಿಸುತ್ತಿದ್ದವು. ಅಲ್ಲಿ ಸ್ವಲ್ಪ ಮಟ್ಟಿನ ಚತುರತೆಯ ಪ್ರದರ್ಶನವೂ ಇರುತ್ತಿತ್ತು ಎಂಬುದೂ ನಿಜ. ಆದರೆ ಅದು ಅಂಚಿನಲ್ಲಿರುತ್ತಿತ್ತು. ಬಜೆಟಿನ ತಿರುಳಂತೂ ಮಾತ್ರ ಒಂದು ಗಂಭೀರ ಪರೀಕ್ಷಣೆಯ ವಿಷಯವೇ ಆಗಿರುತ್ತಿತ್ತು. ಆದರೆ ಈಗ ಮೋದಿ ಸರ್ಕಾರದ ಅಡಿಯಲ್ಲಿ ಇಂತಹ ಗಂಭೀರ ಪರೀಕ್ಷಣೆಗೆ ಅವಕಾಶವೇ ಇಲ್ಲ. ಏಕೆಂದರೆ ಬಜೆಟ್‌ನಲ್ಲಿನ ಅತ್ಯಂತ ಮಹತ್ವದ ಪ್ರಸ್ತಾವನೆಗಳು ಕೂಡ ಇಲ್ಲಿ ಕಿಂಚಿತ್ತೂ ವಿಶ್ವಸನೀಯವಾಗಿ ಉಳಿದಿಲ್ಲ.


2019–20ರ ಬಜೆಟ್‌ನ ಅತ್ಯಂತ ಕಣ್ಣುಕೋರೈಸುವಂತಹ ಪ್ರಸ್ತಾವನೆಯನ್ನು ಎಂದರೆ **ಎರಡು ಹೆಕ್ಟೇರ್ ಮತ್ತು ಅದಕ್ಕಿಂತಲೂ ಕಡಿಮೆ ಭೂಮಿ ಹೊಂದಿರುವ ರೈತರ ಕುಟುಂಬಕ್ಕೆ ವರ್ಷಕ್ಕೆ 6000 ರೂ. ಜಮಾ ಮಾಡಲಾಗುವುದು ಎಂಬುದನ್ನೇ ನೋಡೋಣ.** ಹಂಗಾಮಿ ಹಣಕಾಸು ಸಚಿವರಾದ ಪಿಯುಷ್ ಗೋಯಲ್ ಅವರು ಬಜೆಟ್‌ನಲ್ಲಿ ಈ ಪ್ರಸ್ತಾವನೆಯನ್ನು ಮಾಡಿದ ಮರುದಿನವೇ ನಿಜವಾದ ಹಣಕಾಸು ಸಚಿವರಾದ ಅರುಣ್ ಜೇಟ್ಲಿ 2019–20ರಲ್ಲೇ ಈ ವರ್ಗಾವಣೆಗೆ ಹಣಕಾಸು ಒದಗಿಸುವಲ್ಲಿ ರಾಜ್ಯ ಸರಕಾರಗಳು ಶೇ.40ರಷ್ಟು (ಕೇಂದ್ರದ ಶೇ.60ರ ಜತೆಗೆ) ಪಾಲನ್ನು ಹಂಚಿಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡುವುದಾಗಿ ಹೇಳಿದ್ದಾರೆ. **ಕೇಂದ್ರ ಸರ್ಕಾರ ವಾಸ್ತವವಾಗಿ ಈ ಯೋಜನೆಗೆ ಹಣದ ವ್ಯವಸ್ಥೆಯನ್ನು ಮಾಡಿಯೇ ಇಲ್ಲ ಎಂಬುದು ಇಲ್ಲಿ ಅತ್ಯಂತ ಸ್ಪಷ್ಟ. ಏಕೆಂದರೆ ಹಾಗೆ ಮಾಡಿದ್ದರೆ ಅವರು ಇದನ್ನು ವಸ್ತುತಃ ಕೇಂದ್ರದಿಂದ ಪ್ರಾಯೋಜಿತವಾದ ಸ್ಕೀಮಾಗಿ ಪರಿವರ್ತಿಸುತ್ತಿರಲಿಲ್ಲ. ಅಂದರೆ ಬಜೆಟಿನಲ್ಲಿ ಈ ಸ್ಕೀಮಿಗೆಂದು ತೋರಿಸಿರುವ ಹಣ ಇಲ್ಲವೇ ಇಲ್ಲ, ಈ ಕುರಿತ ಬಜೆಟ್ ಅಂಕಿ–ಅಂಶಗಳು ಕೇವಲ ಒಂದು ಸೋಗು ಎಂಬುದನ್ನು ಜೇಟ್ಲಿಯ ಟಿಪ್ಪಣಿ ಸಾಬೀತು ಮಾಡುತ್ತದೆ.**

ಈ ಟೊಳ್ಳುತನ 2018–19ರ ಸಾಲಿನ ಪರಿಷ್ಕೃತ ಅಂದಾಜುಗಳಿಗೂ ಅನ್ವಯಿಸುತ್ತದೆ. 2018– 19ರ ಬಜೆಟ್‌ನಲ್ಲಿ ಸಿಜಿಎಸ್‌ಟಿ ಸಂಗ್ರಹ 6 ಲಕ್ಷ ಕೋಟಿ ಇರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಸ್ವತಂತ್ರ ಸಂಶೋಧಕರು ಇದು 5.04 ಲಕ್ಷ ಕೋಟಿ ರೂ.ಗಳಷ್ಟೇ ಆಗುವ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದಿದ್ದಾರೆ, ಅಂದರೆ ಪೂರ್ಣ 1 ಲಕ್ಷ ಕೋಟಿ ಕಡಿಮೆಯಾಗಲಿದೆ. ಬಹುಶಃ ಇದರ ಸಮೀಪಕ್ಕೂ ಬರುವ ಸಾಧ್ಯತೆಗಳಿಲ್ಲ. ಏಕೆಂದರೆ, ಏಪ್ರಿಲ್ 2018ರಿಂದ ಜನವರಿ 2019ರ ಅವಧಿಯಲ್ಲಿ 3.77 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಅಂದರೆ ಮಾಸಿಕ ಸರಾಸರಿ 37,635 ಕೋಟಿ ರೂ.ಗಳಂತೆ ಇಡೀ ವರ್ಷಕ್ಕೆ 4.52 ಲಕ್ಷ ಕೋಟಿ ದಾಟಲಿಕ್ಕಿಲ್ಲ. ಇದು ಪರಿಷ್ಕೃತ ಬಜೆಟ್ ಅಂದಾಜಿಗಿಂತಲೂ 52,000 ಕೋಟಿ ರೂ. ಕಡಿಮೆಯಾಗಲಿದೆ. ಇದೇ ರೀತಿ ಕಾರ್ಪೊರೇಟ್ ಆದಾಯ ತೆರಿಗೆ ಸಂಗ್ರಹ, ಸಾರ್ವಜನಿಕ ವಲಯದ ಕಂಪನಿಗಳಲ್ಲಿನ ಷೇರು ವಿಕ್ರಯದಿಂದ ಅಂತಿಮವಾಗಿ ಆಗುವ ಸಂಗ್ರಹಗಳು ಸಹ ಪರಿಷ್ಕೃತ ಬಜೆಟ್ ಅಂದಾಜಿಗಿಂತಲೂ ಕಡಿಮೆಯಾಗುವ ಸಂಭವವಿದೆ.

ನವ–ಉದಾರವಾದಿ ಆಳ್ವಿಕೆಯೊಂದರಲ್ಲಿ ವಿತ್ತೀಯ ಕೊರತೆಯು ಒಂದು ನಿರ್ದಿಷ್ಟ ಮಿತಿಯ ಒಳಗೇ ಇದೆ ಎಂದು ಜಾಗತೀಕರಣಗೊಂಡ ಹಣಕಾಸು ಬಂಡವಾಳಕ್ಕೆ ತೋರಿಸುವುದು ಬಹಳ ಮಹತ್ವದ ಸಂಗತಿಯಾದ್ದರಿಂದ (ಇಲ್ಲವಾದರೆ ಆ ಬಂಡವಾಳ ದೇಶ ಬಿಟ್ಟು ಹಾರಿಹೋಗಬಹುದು ಎಂಬ ಭಯವಿರುತ್ತದೆ ಯಾದ್ದರಿಂದ) ಅಂತಹ ಸರ್ಕಾರ ಎಲ್ಲ ತೆರನ ಕುಯುಕ್ತಿಗಳಿಗೆ ಇಳಿಯುತ್ತದೆ: ಅಂದರೆ ವಿವಿಧ ಯೋಜನೆಗಳಿಗೆ ಸರ್ಕಾರ ತರುವ ಸಾಲಗಳನ್ನು ಸಾರ್ವಜನಿಕ ವಲಯದ ಕಂಪನಿಗಳ ಹೆಗಲಿಗೆ ದಾಟಿಸಿ ತನ್ನ ಹಣಕಾಸು ಕೊರತೆಯ ಅಂಕಿ–ಅಂಶ ಹೆಚ್ಚದಂತೆ ನೋಡಿಕೊಳ್ಳುವುದು; ರಿಸರ್ವ್ ಬ್ಯಾಂಕ್ ಮತ್ತು ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಮೀಸಲು ನಗದುಗಳನ್ನು ತನ್ನ ಲಾಭಾಂಶಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಪಡೆದುಕೊಳ್ಳುವುದು; ಇತ್ಯಾದಿ. ನಿಜವಾಗಿ ಹೇಳಬೇಕೆಂದರೆ, ಜಾಗತೀಕರಣ ಮತ್ತು ಉದಾರೀಕರಣ ನೀತಿಗಳ ಪ್ರತಿಪಾದಕರು ಹೇಳುವಂತೆ ವಿತ್ತೀಯ ಕೊರತೆಯಲ್ಲಿನ ಹೆಚ್ಚಳ ಎಂಬುದು ನಿಂದನೀಯವೇ ಆಗಬೇಕೆಂದೇನಿಲ್ಲ. ಆದರೆ ಇಲ್ಲಿ ಎರಡು ಅಂಶಗಳನ್ನು ಗಮನಿಸಬೇಕು. ಮೊದಲನೆಯದಾಗಿ; ತೆರಿಗೆ ಸಂಗ್ರಹದಲ್ಲಿ ಗಂಭೀರ ಕೊರತೆ ಆತಂಕದ ವಿಷಯವೇ, ಭವಿಷ್ಯದ ದೃಷ್ಟಿಯಿಂದ ಅದು ಅಪಾಯದ ಸೂಚನೆ; ಎರಡನೆಯದಾಗಿ, ಬಜೆಟ್ ಅಂಕಿ–ಅಂಶಗಳು ಏನೇನೂ ವಿಶ್ವಾಸಾರ್ಹವಲ್ಲ.

2019–20ರ ಬಜೆಟ್‌ನಲ್ಲಿಯೂ ತೆರಿಗೆ ಸಂಗ್ರಹಣೆ ಕುರಿತಂತೆ ಇಂತಹುದೇ ಉತ್ಪ್ರೇಕ್ಷಿತ ಅಂಕಿ–ಅಂಶಗಳನ್ನು ನೀಡಲಾಗಿದೆ. 2018–19ರ ಪರಿಷ್ಕೃತ ಅಂದಾಜಿನಂತೆ ಕಾರ್ಪೊರೇಟ್ ತೆರಿಗೆ ಸಂಗ್ರಹ 6.71 ಲಕ್ಷ ಕೋಟಿ ರೂ. ಎಂದು ಹೇಳಲಾಗಿದೆ. ಈ ಮೊತ್ತವನ್ನೇ ತಲುಪುವುದು ಅನುಮಾನಾಸ್ಪದವಾಗಿದೆ. ಹೀಗಿರುವಾಗ 2019–20ರಲ್ಲಿ ತೆರಿಗೆ ಸಂಗ್ರಹ 7.6 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. 2018–19ರಲ್ಲಿ ಸಿಜಿಎಸ್‌ಟಿ ಸಂಗ್ರಹ ಒಟ್ಟಾರೆ ಮೇಲೆ ಹೇಳಿದಂತೆ 4.52 ಲಕ್ಷ ಕೋಟಿ ರೂ. ತಲುಪಬಹುದಷ್ಟೇ. ಇದು 6.10 ಲಕ್ಷ ಕೋಟಿ ರೂ.ಗೇರುತ್ತದೆ ಎಂದು 2019–20ರ ಬಜೆಟ್ ಅಂದಾಜಿನಲ್ಲಿ ತೋರಿಸಲಾಗಿದೆ.

ಬಜೆಟಿನ ಆದಾಯದ ಭಾಗದಲ್ಲಿ ಬಹಳಷ್ಟು ಬಿಸಿ ಗಾಳಿ ತುಂಬಿಸಿರುವುದರಿಂದ ಸಹಜವಾಗಿಯೇ ಖರ್ಚಿನ ಭಾಗದಲ್ಲಿಯೂ ಹಾಗೆಯೇ ಇರುತ್ತದೆ. ನಿಜ, 2019–20ರ ಬಜೆಟ್ ಬಡವರ ಕುರಿತಂತೆ ಯಾವುದೇ ಕಳವಳ, ಕಾಳಜಿ ತೋರಿಲ್ಲ. ಈ ಬಗ್ಗೆ ಅದಕ್ಕೆ ನಾಚಿಕೆಯೂ ಇದ್ದಂತಿಲ್ಲ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ನೀಡಿರುವ ಅನುದಾನ 2018–19ನೇ ಸಾಲಿನ ಬಜೆಟ್‌ಗಿಂತಲೂ 1,000 ಕೋಟಿ ರೂ. ಕಡಿಮೆ ಇದೆ. 2018–19ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ನೀಡಿರುವ ಹಣ ಮೂರನೆ ತ್ರೈಮಾಸಿಕದ ವೇಳೆಗೆ ಖಾಲಿಯಾಗಿದೆ. ಈ ಯೋಜನೆಯ ಅಡಿಯಲ್ಲಿ ಬಹಳಷ್ಟು ಉದ್ಯೋಗ ಬೇಡಿಕೆಗಳು ನೋಂದಣೆಯಾಗುವುದೇ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿದ್ಯಮಾನ. ಹೀಗಿದ್ದರೂ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಕಡಿಮೆ ಮಾಡುವುದೆಂದರೆ ಇದು ಈ ಸರ್ಕಾರಕ್ಕೆ ಈ ಯೋಜನೆಯ ಬಗ್ಗೆ, ಆಮೂಲಕ ಕೋಟ್ಯಂತರ ಬಡ ಫಲಾನುಭವಿಗಳ ಬಗ್ಗೆ ಇರುವ ಸಂಪೂರ್ಣ ಉಪೇಕ್ಷೆಯನ್ನು ತೋರಿಸುತ್ತದೆ. ಇದೇ ರೀತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಕಲ್ಯಾಣ ಯೋಜನೆಗಳಿಗೂ ಅನುದಾನಗಳ ಮೊತ್ತಗಳನ್ನು ಕಡಿತಗೊಳಿಸಲಾಗಿದೆ.



ಇಷ್ಟೇ ಅಲ್ಲ, ನಗದು ವರ್ಗಾವಣೆ ಯೋಜನೆಯಿಂದಲೂ ಕಡು ಬಡವರನ್ನು ಹೊರಗಿಡಲಾಗಿದೆ. ಈ ಯೋಜನೆಗೆ ಭೂಮಿ ಹೊಂದಿರುವವರನ್ನು('ಭೂಮಿ' ಎಂಬುದರಲ್ಲಿ ಮನೆ ನಿವೇಶನ ಭೂಮಿ'ಯನ್ನು ಹೊರತುಪಡಿಸಲಾಗಿದೆ) ಮಾತ್ರ ಪರಿಗಣಿಸುವುದರಿಂದ ಭೂರಹಿತ ಕಾರ್ಮಿಕರು ತನ್ನಿಂತಾನೆ ಈ ಯೋಜನೆಯಿಂದ ಹೊರಗುಳಿಯಲಿದ್ದಾರೆ. ಕೆಲವೊಮ್ಮೆ ಭೂಮಿ ಒಬ್ಬರ ಹೆಸರಲ್ಲಿದ್ದು ಉಳುವವನು ಬೇರೆಯುವನಾಗಿದ್ದರೆ, ನಿಜವಾದ ಕೃಷಿಕರೂ ಈ ಯೋಜನೆಯಿಂದ ಹೊರಗುಳಿಯಲಿದ್ದಾರೆ. ಅಂದರೆ ಕೃಷಿ ಕೂಲಿಕಾರ್ಮಿಕರು ಮತ್ತು ಗೇಣಿ ರೈತರು ಸಂಪೂರ್ಣವಾಗಿ ಈ ಯೋಜನೆಯಿಂದ ಹೊರಗಿಡಲಾಗಿದೆ. ಬಡವರನ್ನು ಕುರಿತಂತೆ ಇಂತಹ ನಿರ್ಲಕ್ಷ್ಯದ ಜೊತೆಗೆ ಕೇಂದ್ರ ಸರ್ಕಾರದ ಬಡಾಯಿಯ ಪ್ರಮುಖ ಯೋಜನೆಗಳಾದ ಪ್ರಧಾನ ಮಂತ್ರಿ ಆವಾಸ್ ಮತ್ತು ಸ್ವಚ್ಛ ಭಾರತ್ ಮುಂತಾದ ಯೋಜನೆಗಳಿಗೆ ಅನುದಾನಗಳನ್ನು ಕಡಿಮೆ ಮಾಡಿರುವುದು ಕಾಣುತ್ತಿದೆ.

ಅನುದಾನ ಕಡಿತಗೊಳಿಸಿರುವ ಈ ಎಲ್ಲ ಅಂಕಿಅಂಶಗಳು ಈಗಾಗಲೇ ಬಜೆಟ್‌ನಲ್ಲಿವೆ. **ಆದರೆ ಇಲ್ಲಿ ಬಹಳಷ್ಟು ಭಿನ್ನವಾದ ಸಂಗತಿಯನ್ನು ಗಮನಿಸಲೇಬೇಕು. ಏನೆಂದರೆ ಬಜೆಟಿನಲ್ಲಿ ಆದಾಯಗಳನ್ನು ಉತ್ಪ್ರೇಕ್ಷಿಸಲಾಗಿದೆ ಎಂದಾದರೆ ಬಜೆಟ್‌ನಲ್ಲಿ ತೋರಿಸಿರುವ ಎಲ್ಲಾ ಅನುದಾನಗಳಲ್ಲಿ ಇನ್ನಷ್ಟು ಕಡಿತವೂ ಅನಿವಾರ್ಯವಾಗುತ್ತದೆ. ಸಾರ್ವಜನಿಕ ವಲಯದ ಕಂಪನಿಗಳ ಲೆಕ್ಕದಲ್ಲಿ ಹಣ ಪಡೆಯುವುದು ಮುಂತಾದ ಕುಯುಕ್ತಿಗಳಿಗೆ ಸರಕಾರ ಇಳಿದರೂ ಇದನ್ನು ತಪ್ಪಿಸಲು ಸಾಧ್ಯವಾಗದು.**

ಈ ಸಂದರ್ಭದಲ್ಲಿಯೇ, 2019–20ರಲ್ಲಿ ರೈತರ ಖಾತೆಗೆ 6000 ರೂ. ಜಮಾ ಮಾಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿದಿಯ ಶೇ.40 ಹೊರೆಯನ್ನು ರಾಜ್ಯ ಸರ್ಕಾರಗಳು ಹೊತ್ತುಕೊಳ್ಳಬೇಕೆಂದು ಜೇಟ್ಲಿ ಅವರು ಹೇಳಿರುವುದು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಇದರರ್ಥ **ಎನ್‌ಡಿಎ ಸರಕಾರ 2019–20ರಲ್ಲಿ ಈ ಕಾರ್ಯಕ್ರಮವನ್ನು ಮುಂದುವರೆಸುವುದಿಲ್ಲ, ಮತ್ತು ಬಜೆಟಿನಲ್ಲಿ ಇದಕ್ಕಾಗಿ ತೋರಿಸಿರುವ 75,000 ಕೋಟಿ ರೂ.ಗಳನ್ನು ಖರ್ಚು ಮಾಡುವುದಿಲ್ಲ. ಇದು ಚುನಾವಣೆಗೆ ಮೊದಲು ಒಂದು ಪ್ರಯೋಜನಕಾರೀ ಪ್ರಚಾರದ ತಂತ್ರವಷ್ಟೇ. ಚುನಾವಣೆಯ ನಂತರ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಮರಳಿದಲ್ಲಿ ಈ ಯೋಜನೆಯನ್ನು ಕೈಬಿಡುತ್ತದೆ, ಮತ್ತು ರಾಜ್ಯ ಸರ್ಕಾರಗಳು ಶೇ.40ರಷ್ಟು ಹಣ ನೀಡಲಿಲ್ಲ ಹಾಗಾಗಿ ಮುಂದುವರೆಸಲು ಸಾಧ್ಯವಿಲ್ಲ ಎಂದು ರಾಜ್ಯಗಳ ಮೇಲೆ ದೋಷಾರೋಪಣೆ ಮಾಡುತ್ತದೆ.** ಕೃಷಿ ವಿಷಯ ಭಾರತೀಯ ಸಂವಿಧಾನದಲ್ಲಿನ ರಾಜ್ಯಪಟ್ಟಿಯಲ್ಲಿ ಇದೆ ಎಂಬುದನ್ನು ಇಲ್ಲಿ ಎಳೆದು ತಂದು ಈ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರವೊಂದೇ ಹಣ ನೀಡಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಳ್ಳುತ್ತದೆ.

ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ, ಅಂದರೆ ಚುನಾವಣೆಗಳ ಮೊದಲು, 20,000 ಕೋಟಿ ರೂ.ಗಳನ್ನು ನಗದು ವರ್ಗಾವಣೆಗೆಂದು ಖರ್ಚು ಮಾಡುವ ಪ್ರಸ್ತಾವನೆ ಇದಕ್ಕಿಂತ ಭಿನ್ನವಾದದ್ದು. 2018–19ರ ಬಜೆಟ್ ಅಂದಾಜುಗಳಿಗೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಕುಸಿತ ಕಂಡಿದ್ದರೂ, ಈ ಹೆಚ್ಚುವರಿ ವೆಚ್ಚವನ್ನು, ಅಥವ ಅದರಲ್ಲಿ ಬಹುಭಾಗವನ್ನು ನಿಜವಾಗಿಯೂ ಖರ್ಚು ಮಾಡುವ ಸಾಧ್ಯತೆ ಇದೆ. ಆದರೆ ಇಲ್ಲಿನ ಪ್ರಮುಖ ಪ್ರಶ್ನೆ ಎಂದರೆ ಇದರ ಫಲಾನುಭವಿಗಳು ಯಾರಾಗಲಿದ್ದಾರೆ ಎಂಬುದು. ದೇಶದಲ್ಲಿ ಒಟ್ಟಾರೆಯಾಗಿ ಭೂದಾಖಲೆಗಳು ಶೋಚನೀಯ ಸ್ಥಿತಿಯಲ್ಲಿವೆ. ಯಾವ ಭೂಮಿ ಯಾರ ಹೆಸರಿನಲ್ಲಿದೆ ಎಂದು ಗುರುತಿಸುವುದು ಅಸಾಧ್ಯವೆಂದೇ ಹೇಳಬಹುದು. ಆದ್ದರಿಂದ ಇದರ ಫಲಾನುಭವಿಗಳ ಆಯ್ಕೆ ಮನಬಂದಂತೆ ನಡೆಯುತ್ತದೆ, ಬಡ ರೈತರು ಭೂಮಿ ಒಡೆತನ ಹೊಂದಿದ್ದರೂ ಇದರಿಂದ ಮತ್ತೆ ಹೊರಗುಳಿಯುತ್ತಾರೆ, ಮತ್ತು ಈ ಹಣ ಹೆಚ್ಚಾಗಿ ಬಿಜೆಪಿಗೆ ಮತವನ್ನು ಹಾಕಿಸಬಲ್ಲ ಪ್ರಭಾವಿ ರೈತರಿಗೆ(ಅಥವ ಬಿಜೆಪಿ ಬೆಂಬಲಿಗರಿಗೆ) ಹೋಗಲಿದೆ.

ಇದರ ಜತೆಗೆ, 5 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆಯಿಂದ ವಿನಾಯ್ತಿ ನೀಡಿರುವುದು, ಬಿಜೆಪಿ ಒಂದೆಡೆಯಲ್ಲಿ ಬಡವರನ್ನು ಸಂಪೂರ್ಣವಾಗಿ ಕಡೆಗಣಿಸಿ, ಮಧ್ಯಮ ಸ್ತರಗಳ ಜನಗಳ ಬೆಂಬಲವನ್ನು ಗೆದ್ದುಕೊಳ್ಳಲು ಪ್ರಯತ್ನಿಸುತ್ತಿದೆ ಎಂಬುದನ್ನು ಸೂಚಿಸುತ್ತಿದೆ. ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆಂದು ಈ ಬಜೆಟಿನಲ್ಲಿಯೇ ಪಿಂಚಣಿ ಯೋಜನೆಯನ್ನು ಪ್ರಕಟಿಸಿರುವಾಗ ಈ ಪ್ರತಿಪಾದನೆ ಸರಿಯಲ್ಲ ಎಂದನಿಸಬಹುದು.

ಆದರೆ ಈ ಯೋಜನೆ ಈಗಾಗಲೆ ವೃದ್ಧರಾಗಿರುವವರನ್ನು ಒಳಗೊಳ್ಳುವುದಿಲ್ಲ. ಕನಿಷ್ಠ ವೇತನದ ಅರ್ಧದಷ್ಟು ಮೊತ್ತದ ಪಿಂಚಣಿ ಕೊಡಬೇಕೆಂಬುದು ಕಾರ್ಮಿಕರ ದೀರ್ಘಕಾಲದ ಬೇಡಿಕೆ, ಅದನ್ನೂ ಇದು ಕೊಡುವುದಿಲ್ಲ. ಮಾತ್ರವಲ್ಲ, ಇದಕ್ಕೆ ಕಾರ್ಮಿಕರು ವಂತಿಗೆ ನೀಡಬೇಕಾಗುತ್ತದೆ. ಈಗ 29 ವರ್ಷ ಪೂರ್ಣಗೊಂಡಾತನೊಬ್ಬ ಮಾಸಿಕ 100 ರೂ.ಗಳನ್ನು ಆತ 60 ವರ್ಷದವನಾಗುವ ವರೆಗೆ ತಪ್ಪದೆ ತೆರಬೇಕು. ಆಗ ಮಾತ್ರವೇ ಆತ 60 ವರ್ಷವಾದ ಮೇಲೆ ಮಾಸಿಕ 3,000 ರೂ. ಪಿಂಚಣಿಗೆ ಅರ್ಹನಾಗುತ್ತಾನೆ. ಈ ದೇಣಿಗೆ ಕೊಡುವ ಒಬ್ಬ ಪುರುಷ ಕೆಲಸಗಾರ 60 ವರ್ಷವಾಗುವ ವೇಳೆಗೆ 8 ಶೇ. ಚಕ್ರಬಡ್ಡಿ ದರದಲ್ಲಿ 1.50 ಲಕ್ಷ ರೂ. ಕೊಟ್ಟಿರುತ್ತಾನೆ. ಈಗಿನ ಪುರುಷರ ಸರಾಸರಿ ಜೀವಿತಾವಧಿ 65 ವರ್ಷ ಇದೆ. ಅಂದರೆ 60 ವರ್ಷದ ನಂತರ ಆತ ಬದುಕಿರುವ ವರೆಗೆ ತನ್ನ ಪಿಂಚಣಿಯನ್ನು ತನ್ನದೇ ಉಳಿತಾಯದಿಂದ ಪಡೆಯುತ್ತಾನೆ. ಇದರಲ್ಲಿ ಸರ್ಕಾರದ ಪಾತ್ರ ಸುಮಾರಾಗಿ ಏನೇನೂ ಇಲ್ಲ; ನಿಜವಾಗಿ ಹೇಳಬೇಕೆಂದರೆ ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಮುಪ್ಪಿಗೆ ಉಳಿತಾಯ ಮಾಡಲೇಬೇಕು ಎಂದು ಹೇಳಿದಂತಾಗುತ್ತದೆಯಷ್ಟೇ.

ಹೌದು, ಸರ್ಕಾರಗಳು ಚುನಾವಣೆಗೆ ಮುನ್ನ "ಆಮಿಷ"ಗಳನ್ನು ಕೊಡುತ್ತವೆ. ಆದರೆ 2019–20ರ ಬಜೆಟಿನ ವಿಶೇಷತೆಯೆಂದರೆ, ಹೊಸ ಹಣಕಾಸು ವರ್ಷ ಆರಂಭವಾದ ಎರಡು ತಿಂಗಳಲ್ಲೇ ತನ್ನ ಅವಧಿಯನ್ನು ಮುಗಿಸುವ ಸರಕಾರ ಒಂದು ಪೂರ್ಣ ಬಜೆಟ್ ಮುಂದಿಟ್ಟಿದೆ. ಇದು ಸಂವಿಧಾನಬಾಹಿರ; ಅಷ್ಟೇಅಲ್ಲ, ಈ ಬಜೆಟಿನ ಅಂಕಿ–ಅಂಶಗಳಲ್ಲಿ ಬಹಳಷ್ಟು ಕೇವಲ ಬಲೂನನ್ನು ಉಬ್ಬಿಸುವ ಬಿಸಿ ಗಾಳಿ. ಮಧ್ಯಮ ಸ್ತರದ ಒಂದು ಸಣ್ಣ ವಿಭಾಗಕ್ಕೆ ಕೆಲವು ರಿಯಾಯ್ತಿಗಳನ್ನು ಬಿಟ್ಟರೆ, ಇದರ ಉದ್ದೇಶ ಚುನಾವಣಾ ಅಬ್ಬರವನ್ನು ಸೃಷ್ಟಿಸುವದಷ್ಟೇ ಆಗಿದೆ; ಬಹುಪಾಲು ಜನಗಳಿಗೆ ಇದರಲ್ಲಿ ಯಾವುದೇ ಪರಿಹಾರ ಇಲ್ಲ. ○

ಜಮ್ಮು ಮತ್ತು ಕಾಶ್ಮೀರ: ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ–ಸಿಪಿಐ(ಎಂ) ಪೊಲಿಟ್‌ಬ್ಯುರೊ ಖಂಡನೆ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಒಂದು ಸಿಆರ್‌ಪಿಎಫ್ ತಂಡದ ಮೇಲೆ ಭಯೋತ್ಪಾದಕರ ದಾಳಿ ನಡೆಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ. ಈ ದಾಳಿಯಲ್ಲಿ ಇದುವರೆಗೆ 20ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿ ಹತರಾಗಿದ್ದಾರೆ, 40 ಮಂದಿ ಗಾಯಗೊಂಡಿದ್ದಾರೆ.(ಈ ಸಂಚಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಪ್ರಾಣ ಕಳಕೊಂಡವರ ಸಂಖ್ಯೆ 44ಕ್ಕೇರಿದೆ)

ರಾಜ್ಯದಲ್ಲಿನ ಪ್ರಶ್ನೆಗಳನ್ನು ಬಗೆಹರಿಸಲು ಸಂಬಂಧಪಟ್ಟ ಎಲ್ಲರೂ ತೊಡಗಬೇಕು, ಹಿಂಸಾಚಾರ ಇದಕ್ಕೆ ಉತ್ತರವಲ್ಲ ಎಂದಿರುವ ಪೊಲಿಟ್‌ಬ್ಯುರೊ, ಮೂರು ವರ್ಷಗಳ ಹಿಂದೆ ಮೋದಿ ಸರಕಾರ ಒಂದು ಸಂವಾದದ ಮೂಲಕ ಸಂಬಂಧಪಟ್ಟ ಎಲ್ಲರನ್ನೂ ಒಳಗೊಳ್ಳುವ ಒಂದು ರಾಜಕೀಯ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಆಶ್ವಾಸನೆ ನೀಡಿತ್ತು. ಇದು ಸಂಭವಿಸಿಲ್ಲ. ಇದನ್ನು ಕೂಡಲೇ ಮಾಡಬೇಕು ಎಂದು ಪೊಲಿಟ್ ಬ್ಯುರೊ ಹೇಳಿದೆ.

ರಾಜ್ಯದಲ್ಲಿ ಶಾಂತಿ ಮತ್ತು ಸಾಮಾನ್ಯ ಪರಿಸ್ಥಿತಿ ನೆಲೆಗೊಳ್ಳುವಂತೆ ಕೇಂದ್ರ ಸರಕಾರ ಖಾತ್ರಿಗೊಳಿಸಬೇಕು ಎಂದು ಕರೆ ನೀಡಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ತಮ್ಮ ಕರ್ತವ್ಯ ನಿರ್ವಹಿಸುತ್ತ ಪ್ರಾಣಾರ್ಪಣೆ ಮಾಡಿರುವ ಸಿಬ್ಬಂದಿಯ ದುಃಖತಪ್ತ ಕುಟುಂಬಗಳಿಗೆ ಹಾರ್ದಿಕ ಸಂತಾಪಗಳನ್ನು ವ್ಯಕ್ತಪಡಿಸಿದೆ.

ಸಂಕುಚಿತ ಚುನಾವಣಾ ದೃಷ್ಟಿಕೋನ ಅಪಾಯಕಾರಿ–ತರಿಗಾಮಿ

ಜಮ್ಮು ಮತ್ತು ಕಾಶ್ಮೀರದ ಸಿಪಿಐ(ಎಂ)ನ ಹಿರಿಯ ಮುಖಂಡ ಮೊಯುಸುಫ್ ತರಿಗಾಮಿಯವರು ಈ ಬಗ್ಗೆ ಕಳವಳ ವ್ಯಕ್ತಪಡಿಸುತ್ತ ಈ ಹಿನ್ನೆಲೆಯಲ್ಲಿ ಇಡೀ ಜನಗಳನ್ನು, ಒಂದಿಡೀ ಸಮುದಾಯವನ್ನು ಹಿಂಸಾಚಾರಿಗಳು ಮತ್ತು ಭಯೋತ್ಪಾದಕರು ಎಂದು ಬಿಂಬಿಸುವುದರ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ. ಸಂಕುಚಿತ ಚುನಾವಣಾ ದೃಷ್ಟಿಯಿಂದ ಕೆಲವರು ಈ ರೀತಿ ಮಾಡುತ್ತಿದ್ದಾರೆ. ಆದರೆ ದೇಶದ ಪ್ರಜಾಪ್ರಭುತ್ವವಾದಿಗಳು, 2014ರಲ್ಲಿ ಲೋಕಸಭೆಗೆ ಮತ್ತು ರಾಜ್ಯ ವಿಧಾನಸಭೆಗೆ ಚುನಾವಣೆಗಳು ನಡೆದಾಗ ಜನರು, ಅದರಲ್ಲೂ ಯುವಜನರು ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗಳ ಎದುರು ಸಾಲುಗಟ್ಟಿ ನಿಂತದ್ದನ್ನು ನೆನಪಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮತ್ತು ರಾಜ್ಯದಲ್ಲಿ ಆ ಪಕ್ಷದೊಂದಿಗೆ ಮೈತ್ರಿಯಿಂದ ರಚಿಸಿದ ಸರಕಾರ ಈ ರಾಜ್ಯದ ಪ್ರಜಾಪ್ರಭುತ್ವ ಆಶಯಗಳನ್ನು ಕ್ರೋಡೀಕರಿಸಿ ರಾಜ್ಯದ ಮುಂದಿರುವ ಪ್ರಶ್ನೆಗಳನ್ನು ಬಗೆಹರಿಸಲು ರಾಜಕೀಯ ಸಂವಾದವನ್ನು ಮುಂದೊಯ್ಯುವ ಬದಲು ಒಂದು ಸಂಕುಚಿತ ಕೋಮುವಾದಿ ದೃಷ್ಟಿಕೋನದಿಂದ ಭದ್ರತಾ ಪಡೆಗಳ ಮೇಲೆಯೇ ಅವಲಂಬಿಸುವ ಧೋರಣೆಯನ್ನು ಅನುಸರಿಸಿದವು. ಅದರಿಂದಾಗಿ ಈಗ ಐದು ವರ್ಷಗಳ ನಂತರ ಜನಗಳನ್ನು, ಅದರಲ್ಲೂ ಯುವಜನರನ್ನು ಹತಾಶೆಯತ್ತ ನೂಕಲಾಗಿದೆ. ಬಿಜೆಪಿ ಮುಖಂಡರ ಸಂಕುಚಿತ ಕೋಮುವಾದಿ ಮತ್ತು ಚುನಾವಣಾ ಲಾಭದ ದೃಷ್ಟಿಕೋನವು ಮುಂದುವರೆದರೆ ಅದು ಈ ರಾಜ್ಯಕ್ಕೂ ಮತ್ತು ದೇಶದ ಐಕ್ಯತೆಗೂ ಅಪಾಯಕಾರಿ ಎಂಬುದನ್ನು ದೇಶದ ಪ್ರಜಾಪ್ರಭುತ್ವವಾದಿ ಜನಗಳು ಅರಿಯಬೇಕು, ಈ ಸಂಕುಚಿತ ದೃಷ್ಟಿಕೋನವನ್ನು ಬದಲಿಸಲು ಪ್ರಯತ್ನಿಸಬೇಕು ಎಂದು ತರಿಗಾಮಿ ಮನವಿ ಮಾಡಿಕೊಂಡಿದ್ದಾರೆ.



ಮಹಿಳಾ ಸಹಯೋಗಿಯೊಡನೆ ತ್ರಿಪುರಾ ಮಂತ್ರಿಯ ಅನುಚಿತ ವರ್ತನೆ, ಕಿರುಕುಳ

ತ್ರಿಪುರಾದ ಕ್ರೀಡಾ ಇಲಾಖೆಯ ಮಂತ್ರಿ ಮನೋಜ್ ಕಾಂತಿ ದೇಬ್ ತನ್ನ ಸಹಯೋಗಿ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿ ಶಾಂತನಾ ಚಕ್ಮಾ ಜೊತೆಗೆ ಸಾರ್ವಜನಿಕ ವೇದಿಕೆಯಲ್ಲಿ ಅನುಚಿತವಾಗಿ ವರ್ತಿಸುತ್ತ ಕಿರುಕುಳ ಕೊಡುತ್ತಿದ್ದ ಘಟನೆ ಅದರ ವೀಡಿಯೋ ಸಹಿತ ವರದಿಯಾಗಿದೆ. ವಿಶೇಷವೆಂದರೆ ಆ ವೇದಿಕೆಯಲ್ಲಿ ಸ್ವತಃ ದೇಶದ ಪ್ರಧಾನ ಮಂತ್ರಿಗಳೇ ಮುಖ್ಯ ಅತಿಥಿ! ಆದರೆ, ಕೇರಳದಲ್ಲಿ 'ಭಾರತೀಯ ಸಂಸ್ಕೃತಿ'ಯ ಬಗ್ಗೆ ಕಮ್ಯುನಿಸ್ಟರಿಗೆ 'ಉಪದೇಶ' ನೀಡಿದ್ದ ಪ್ರಧಾನಿಗಳು ಈ ಬಗ್ಗೆ ಚಕಾರವೆತ್ತಿಲ್ಲ. ಮತ್ತು ಅವರ ನಿಕಟ ಜತೆಗಾರ, ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕೂಡ ದಿವ್ಯಮೌನ ತಳೆದಿದ್ದಾರೆ.

ಇದೊಂದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಪ್ರತಿಭಟಿಸಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಮುಖಂಡೆಯರಾದ ರಮಾ ದಾಸ್, ಕೃಷ್ಣಾ ರಕ್ಷಿತ್, ಪಾಂಚಾಲಿ ಭಟ್ಟಾಚಾರ್ಯ ಮುಂತಾದವರ ನೇತೃತ್ವದಲ್ಲಿ ಅಗರ್ತಲಾದಲ್ಲಿ ಒಂದು ಪ್ರತಿಭಟನಾ ಮೆರವಣಿಗೆ ನಡೆಯಿತು, ಈ ರಾಜ್ಯದಲ್ಲಿ ಮಹಿಳೆಯರಿಗೆ ಎಂತಹ ಭದ್ರತೆ ಸಿಗುತ್ತಿದೆ ಎಂಬುದನ್ನು ಇದು ಸಂಕೇತಿಸಿದೆ ಎಂದು ಅವರು ಟಿಪ್ಪಣಿ ಮಾಡಿದ್ದಾರೆ. ಒಬ್ಬ ಮಹಿಳಾ ಮಂತ್ರಿಯೂ, ಅದೂ ಕೂಡ ದೇಶದ ಪ್ರಧಾನಿ ವೇದಿಕೆಯಲ್ಲಿದ್ದಾಗಲೂ ಕಿರುಕುಳಕ್ಕೆ ಒಳಗಾಗುತ್ತಿದ್ದರೆ, ಇತರ ಮಹಿಳೆಯರ ಪಾಡೇನು ಎಂದು ಅವರು ಪ್ರಶ್ನಿಸಿದ್ದಾರೆ. ಈ ಮಂತ್ರಿಯನ್ನು ತಕ್ಷಣವೇ ತೆಗೆದು ಹಾಕಬೇಕು, ಆತನ ವಿರುದ್ಧ ಕಾನೂನು ಕ್ರಮ ಆರಂಭಿಸಬೇಕು, ಇಂತಹ ಮಂದಿ ಹೊಣೆಯುತ ಹುದ್ದೆಗಳಲ್ಲಿ ಇರಬಾರದು ಎಂದು ಆ ರಾಜ್ಯದ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರನ್ನು ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.

ಅಸ್ಸಾಂನಲ್ಲಿ ಪ್ರಧಾನಿಗಳಿಗೆ ಕಪ್ಪುಬಾವುಟಗಳ 'ಸ್ವಾಗತ'

ಫೆಬ್ರುವರಿ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಸ್ಸಾಂನ ರಾಜಧಾನಿ ಗುವಾಹಟಿಗೆ ಭೇಟಿ ನೀಡಿದಾಗ ದಾರಿಯುದ್ದಕ್ಕೂ ಅವರು ಕಪ್ಪುಬಾವುಟಗಳನ್ನು ಹಿಡಿದ ಪ್ರದರ್ಶನಕಾರರ ಆಕ್ರೋಶವನ್ನು ಎದುರಿಸಬೇಕಾಗಿ ಬಂದಿದೆ.

ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಅಸ್ಸಾಂ ಸೇರಿದಂತೆ ಇಡಿ ಈಶಾನ್ಯ ಭಾರತ ಸಿಡಿದೆದ್ದಿದ್ದರೂ ಅದನು ತಾನು ಲೆಕ್ಕಿಸುವುದಿಲ್ಲ ಎಂದು ಸಾರಲು ಈಶಾನ್ಯ ಭಾರತದ ರಾಜ್ಯಗಳ ಭೇಟಿಗೆ ಹೊರಟಿದ್ದ ಪ್ರಧಾನಿಗಳು ಪ್ರತಿಭಟನಾ ಪ್ರದರ್ಶನಗಳನ್ನು ಎದುರಿಸಬೇಕಾಗಿ ಬರಬಹುದು ಎಂಬ ನಿರೀಕ್ಷೆಯಿಂದ ವಿಶೇಷವಾಗಿ ಗುವಾಹಾಟಿಯಲ್ಲಿ ವಿಮಾನ ನಿಲ್ದಾಣದಿಂದ ರಾಜಭವನದ ವರೆಗಿನ ದಾರಿಯುದ್ದಕ್ಕೂ ಪೋಲೀಸ್ ಮತ್ತು ಅರೆ ಸೈನಿಕ ಪಡೆಗಳನ್ನು ಭಾರೀ ಸಂಖ್ಯೆಯಲ್ಲಿ ನೆಲೆಗೊಳಿಸಲಾಗಿತ್ತು, ಕಪ್ಪು ಬಾವುಟಗಳು ಪ್ರಧಾನಿಗಳ ಕಣ್ಣಿಗೆ ಬೀಳದಂತೆ ಮಾಡಲು ಸರ್ವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ 20 ಕಿ.ಮೀ. ದಾರಿಯುದ್ದಕ್ಕೂ ಕನಿಷ್ಠ 10–12 ಸ್ಥಳಗಳಲ್ಲಿ ಪ್ರಧಾನಿಗಳು ಕಪ್ಪು ಬಾವುಟಗಳನ್ನು ಎದುರಿಸಲೇ ಬೇಕಾಗಿ ಬಂತು. ಇದು ಆರಂಭವಾದದ್ದು ಗುವಾಹಟಿ ವಿಶ್ವವಿದ್ಯಾಲಯದ ಮುಂದೆ ವಿದ್ಯಾರ್ಥಿಗಳ ಕಪ್ಪು ಬಾವುಟ ಪ್ರದರ್ಶನದೊಂದಿಗೆ. ನಂತರ ಕಿಸಾನ್ ಮುಕ್ತಿ ಸಂಗ್ರಾಮ್ ಸಮಿತಿ ಮತ್ತಿತರ ಸುಮಾರು 70 ಸಂಘಟನೆಗಳ ಕಾರ್ಯಕರ್ತರದ್ದು. ನಂತರ ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘ(ಎಎಎಸ್‌ಯು)ದ ಕಾರ್ಯಕರ್ತರದ್ದು, ರಾಜಭವನದ ದ್ವಾರದ ಬಳಿ ಇತ್ತೀಚಿನ ವರೆಗೆ ಬಿಜೆಪಿಯ ಮಿತ್ರಪಕ್ಷನಾಗಿದ್ದ, ಅಸ್ಸಾಂನಲ್ಲಿ ಅಧಿಕಾರಕ್ಕೆ ಬರಲು ನೆರವಾದ ಅಸ್ಸಾಂ ಗಣ ಪರಿಷದ್(ಎಜಿಪಿ) ಕಾರ್ಯಕರ್ತರದ್ದು. 'ಮೋದಿ ಗೋಬ್ಯಾಕ್', 'ಸಂವಿಧಾನ ಉಳಿಸಿ, ಜನತಂತ್ರ ಉಳಿಸಿ', 'ಭಾರತೀಯ ಸಂವಿಧಾನದ ಜಾತ್ಯತೀತ ಸ್ವರೂಪವನ್ನು ರಕ್ಷಿಸಿ' ಮುಂತಾದ ಘೋಷಣೆಗಳು ಕಪ್ಪು ಬಾವುಟಗಳೊಂದಿಗೆ ಕೇಳ ಬಂದವು.

ಆದರೂ ಪ್ರಧಾನ ಮಂತ್ರಿಗಳು ವಾರೆಸ್ಸೆಸ್ ಪರಿಕಲ್ಪನೆಯ 'ಅಖಂಡ ಭಾರತ'ದ ಪ್ರಜೆಗಳ ರಕ್ಷಣೆಗೆ ತಾವು ಬದ್ಧ ಎಂದು ಸಾರಿದರು, ಪೌರತ್ವ ತಿದ್ದುಪಡಿ ಮಸೂದೆಯನ್ನು ಪಾಸು ಮಾಡಿಸಿಕೊಳ್ಳಲು ತಮ್ಮ ಸರಕಾರ ಕಟಿಬದ್ಧವಾಗಿದೆ ಎಂದು ಸಾರಿದರು.

ಆದರೆ ತನ್ನ ಅಧಿಕಾರಾವಧಿಯ ಕೊನೆಯ ಸಂಸತ್ ಅಧಿವೇಶನದ ಕೊನೆಯ ದಿನವೂ ಈ ಮಸೂದೆಯನ್ನು ಪಾಸು ಮಾಡಿಸಿಕೊಳ್ಳಲು ಅವರಿಗೆ ಆಗಿಲ್ಲ, ಹಿಂದೇಟು ಹಾಕಲೇಬೇಕಾಗಿ ಬಂತು. ಇದರಿಂದಾಗಿ ಈ ಮಸೂದೆ ಲೋಪಗೊಳ್ಳುತ್ತಿದೆ. ಕಳೆದ ಹಲವು ದಿನಗಳಿಂದ ತೀವ್ರ ಆಕ್ರೋಶದ ಪ್ರತಿಭಟನೆಗಳನ್ನು ಕಂಡಿರುವ ಈಶಾನ್ಯ ಭಾರತದಲ್ಲಿ ಈಗ ಗೆಲುವಿನ ಪ್ರದರ್ಶನಗಳು ಕಾಣ ಬರುತ್ತಿವೆ.

ಇತ್ತ ಈ ಭಾಗದ ಎಲ್ಲ ಎಂಟು ರಾಜ್ಯಗಳಲ್ಲಿ ವಿವಿಧ ಪ್ರದೇಶಿಕ ಪಕ್ಷಗಳು ಮತ್ತು ಕುದುರೆ ವ್ಯಾಪಾರಗಳ ನೆರವಿನಿಂದ ಅಧಿಕಾರ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾದ ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಗಳಲ್ಲಿ 25ರಲ್ಲಿ 22 ಸ್ಥಾನಗಳನ್ನು ಪಡೆಯುವ ಲೆಕ್ಕಾಚಾರ ಹಾಕಿತ್ತು, ಈ ಮೂಲಕ ಉತ್ತರ ಭಾರತದ ರಾಜ್ಯಗಳಲ್ಲಿ ಕಳಕೊಳ್ಳ ಬಹುದಾದನ್ನು ಗಣನೀಯ ಮಟ್ಟಿಗೆ ಇಲ್ಲಿಂದ ತುಂಬಿಸಿಕೊಳ್ಳುವ ನಿರೀಕ್ಷೆ ಈಗ ಹುಸಿಯಾಗುತ್ತಿರುವಂತೆ, ಸಂದರ್ಭಸಾಧಕ ರಾಜಕೀಯದ ದುಷ್ಫಲ ಉಣಬೇಕಾಗಿ ಬಂದಿರುವಂತೆ ಕಾಣುತ್ತಿದೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ.



ತಮಿಳುನಾಡು ಸಚಿವಾಲಯಕ್ಕೆ ಆದಿವಾಸಿಗಳ ಮುತ್ತಿಗೆ

ತಮಿಳುನಾಡು ಬುಡಕಟ್ಟು ಜನಗಳ ಸಂಘದ ನೇತೃತ್ವದಲ್ಲಿ ಫೆಬ್ರುವರಿ 10 ರಂದು 5000ಕ್ಕೂ ಹೆಚ್ಚು ಜನಗಳು ಚೆನ್ನೈನಲ್ಲಿ ತಮಿಳುನಾಡು ಸಚಿವಾಲಯಕ್ಕೆ ಮುತ್ತಿಗೆ ಹಾಕಿದರು. ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಜಮೀನು ಪಟ್ಟಾಗಳನ್ನು ಕೊಡಬೇಕು, ಪಾರಂಪರಿಕ ಅರಣ್ಯವಾಸಿಗಳಿಗೆ ಜಮೀನು ಪಟ್ಟಾವನ್ನು ತಡೆಯುವ ಸರಕಾರೀ ಆದೇಶವನ್ನು ರದ್ದು ಮಾಡಬೇಕು, ಈರೋಡ್ ಜಿಲ್ಲೆಯ ವಿವಿಧ ಸಮುದಾಯಗಳನ್ನು ಬುಡಕಟ್ಟು ಸಮುದಾಯಗಳೆಂದು ಗುರುತಿಸಬೇಕು, ಗುಡಿಸಲುವಾಸಿಗಳಿಗೆ ಕಾಂಕ್ರೀಟ್‌ಮನೆಗಳನ್ನು ಕಟ್ಟಬೇಕು ಮತ್ತು ಎಲ್ಲ ಉದ್ಯೋಗಗಳಲ್ಲಿ ಬುಡಕಟ್ಟು ಜನಗಳಿಗೆ ಬಡ್ತಿಯಲ್ಲಿ ಕೋಟಾ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂಬುದು ಈ ಚಳುವಳಿಯ ಆಗ್ರಹಗಳು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೆ.ಬಾಲಕೃಷ್ಣನ್ ಈ ಮುತ್ತಿಗೆಯ ನೇತೃತ್ವ ವಹಿಸಿದ್ದರು. ಅಲೆಮಾರಿ ಅರೆ–ಅಲೆಮಾರಿ ಬುಡಕಟ್ಟುಗಳನ್ನು ಕುರಿತಂತೆ ಮಾರ್ಗದರ್ಶಕ ನಿಯಮಗಳ ಬಗ್ಗೆ ರಾಜ್ಯ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದೂ ಈ ಮುತ್ತಿಗೆಯಲ್ಲಿ ಮಾತಾಡಿದ ಮುಖಂಡರು ಆಗ್ರಹಿಸಿದ್ದಾರೆ. ಈ ಚಳುವಳಿಯಿಂದಾಗಿ ತಮಿಳುನಾಡು ಸರಕಾರ ಈಗ ಸಂಘದ ಮುಖಂಡರನ್ನು ಮಾತುಕತೆಗೆ ಕರೆದಿದ್ದಾರೆ.



ಇರಾನ್ ಕ್ರಾಂತಿಗೆ 40 : ಎತ್ತ ಸಾಗಿದೆ?

1979ರ ಇರಾನಿ ಕ್ರಾಂತಿಯ ಘೋಷಣೆಗಳು "ಷಾ ಆಳ್ವಿಕೆಯಿಂದ ಇರಾನ್ ಬಿಡುಗಡೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ" ಆಗಿದ್ದವು. ಕಾರ್ಮಿಕ ವರ್ಗದಿಂದ ಮೊದಲು ಗೊಂಡು, ಪುಟ್ಟ ಬೂರ್ಜ್ವಾಗಳು, ಮಧ್ಯಮ ಮತ್ತು ಕೆಳ ಸ್ತರ ಮತ್ತು ಇವರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ವಿವಿಧ ಸಾಮಾಜಿಕ-ರಾಜಕೀಯ ಶಕ್ತಿಗಳು, ವಿಭಿನ್ನ ದೃಷ್ಟಿಕೋನಗಳು ಮತ್ತು ಕಾರ್ಯಕ್ರಮಗಳನ್ನು ಹೊಂದಿರುವವರು ಒಳಗೊಂಡಂತೆ ಈ ಕ್ರಾಂತಿಯಲ್ಲಿ ಭಾಗವಹಿಸಿದ್ದರು. ರಾಜಕೀಯವಾಗಿ ಇಸ್ಲಾಂ ಧರ್ಮದ ಶಕ್ತಿಗಳು ಹೇಗೆ ಮೇಲುಗೈ ಸಾಧಿಸಲು ಸಾಧ್ಯವಾಯಿತು? ಇದನ್ನು ತಡೆ ಹಿಡಿಯಲು ಇತರೆ ಕ್ರಾಂತಿಕಾರಿ ಅಥವಾ ಜಾತ್ಯಾತೀತ ಶಕ್ಕಿಗಳಿಗೆ ಸಾಧ್ಯವಾಗಲಿಲ್ಲವೇಕೆ? 40 ವರ್ಷಗಳ ನಂತರ ಲಿಂಗ ಸಮಾನತೆ, ಯಾವುದೇ ಪ್ರಜಾಪ್ರಭುತ್ವ ಹಕ್ಕುಗಳಿಗೆ ಗೌರವವಿಲ್ಲದ ನಿರ್ದಯ ಆಡಳಿತವಿದೆ. ಕಳೆದ ಹತ್ತು ವರ್ಷಗಳಲ್ಲಿ, ಮಹಿಳಾ ಹಕ್ಕುಗಳನ್ನು ದಮನ ಮಾಡಿ ಅವರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನಿರ್ಬಂಧಿತಗೊಳಿಸಲಾಗಿದೆ.

ನಾಗರಾಜ ನಂಜುಂಡಯ್ಯ

ಪಾಶ್ಚಿಮಾತ್ಯ ಬಂಡವಾಳಶಾಹಿ ಪರವಾದ 'ಷಾ' ಆಳ್ವಿಕೆಯ ಭ್ರಷ್ಟಾಚಾರ ಮತ್ತು ಬೂರ್ಜ್ವಾ ಧೋರಣೆಗಳಿಂದ ಸೃಷ್ಟಿಯಾದ ವರ್ಗ ವಿರೋಧಾಭಾಸಗಳಿಂದ ಉದ್ಭವಗೊಂಡಿದ್ದ ಬಿಕ್ಕಟ್ಟಿನ ವಿರುದ್ದ ಇರಾನಿ ಕಾರ್ಮಿಕರು, ಮತ್ತು ಸಣ್ಣ ಮಧ್ಯಮ ವರ್ಗದ ಜನರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದ 20 ನೇ ಶತಮಾನದ ಒಂದು ಪ್ರಮುಖವಾದ "ಸಾಮಾಜಿಕ-ಪ್ರಜಾಸತ್ತಾತ್ಮಕ ರಾಷ್ಟ್ರೀಯ ಕ್ರಾಂತಿ ", ಎಂದು 1979 ರ ಪೆಬ್ರವರಿ ಯಲ್ಲಿ ನಡೆದ ಇರಾನ್ ನ ಕ್ರಾತಿ" ಯನ್ನು ಅಂದಾಜಿಸಲಾಗಿದೆ.

1960 ಮತ್ತು 1970ರ ದಶಕಗಳಲ್ಲಿ, ಷಾ ಆಳ್ವಿಕೆಯ ಅಂತಿಮ ವರ್ಷಗಳಲ್ಲಿ ಪ್ರಮುಖವಾಗಿ ಪಾಶ್ಚಿಮಾತ್ಯ ಬಂಡವಾಳಶಾಹಿ ಪರವಾದ ಸಂಬಂಧಗಳ ವಿಸ್ತರಣೆಯ ಕಾರಣಗಳಿಂದಾಗಿ ಇರಾನಿನ ಸಮಾಜವು ಆಳವಾದ ಆರ್ಥಿಕ ಮತ್ತು ಸಾಮಾಜಿಕವಾಗಿ ರಚನಾತ್ಮಕ ಬಿಕ್ಕಟ್ಟನ್ನು ಎದುರಿಸಿತು. ಈ ಸಂದರ್ಭದಲ್ಲಿ ದೇಶೀಯ ಬಂಡವಾಳಶಾಹಿ ವರ್ಗದ ಪ್ರತಿನಿಧಿಗಳು ದೇಶದ ರಾಜಕೀಯ ಮತ್ತು ಆರ್ಥಿಕ ಜೀವನವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಆದ ಕಾರಣ ಕ್ರಾಂತಿಯನ್ನು ಇವರೆ ನಿಯಂತ್ರಿಸಿದ್ದರು ಎಂದು ತಿಳಿಯಬಹುದು ಎನ್ನುತ್ತಾರೆ ಇರಾನಿನ ತುದೇ (ಕಮ್ಯೂನಿಸ್ಟ್) ಪಕ್ಷದ (ಟಿಪಿಐ) ಪಾಲಿಟ್ ಬ್ಯೂರೋ ಸದಸ್ಯರಾದ ಮಹಮ್ಮದ್ ಓಮಿದ್ದರ್ ರವರು. ಇವರ ಪ್ರಕಾರ ಇರಾನ್ ನ ಈ ಜನಪ್ರಿಯ ಸಾಮಾಜಿಕ ಕ್ರಾಂತಿಯು, ಅಂದಿನ ಷಾ ಆಡಳಿತವನ್ನು ಕೆಳಗಿಳಿಸುವಲ್ಲಿ ದೇಶದ ಬಹುಪಾಲು ಜನ- ವರ್ಗದ ಬೆಂಬಲವನ್ನು ಪಡೆದಿತ್ತು. ಆಡಳಿತದ ಬದಲಾವಣೆಗೆ ಕೊಟ್ಟ ಕರೆಯ ಮೇರೆಗೆ ಲಕ್ಷಾಂತರ ಜನರು ಬೀದಿಗಿಳಿದಿದ್ದರು. ಇರಾನಿನ ಸಮಾಜದ ಎಲ್ಲಾ ಸಾಮಾಜಿಕ ವರ್ಗಗಳು ಮತ್ತು ಸ್ತರಗಳ ಪಾಲ್ಗೊಳ್ಳುವಿಕೆಯು ಈ ಕ್ರಾಂತಿಯ ಪ್ರಮುಖ ಅಂಶವಾಗಿತ್ತು. 1979 ರ ಈ ಕ್ರಾಂತಿಯ ಘೋಷಣೆಗಳು "ಷಾ ಆಳ್ವಿಕೆಯಿಂದ ಇರಾನ್ ಬಿಡುಗಡೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ" ಆಗಿದ್ದವು. ಕಾರ್ಮಿಕ ವರ್ಗದಿಂದ ಮೊದಲು ಗೊಂಡು, ಪುಟ್ಟ ಬೂರ್ಜ್ವಾಗಳು, ಮಧ್ಯಮ ಮತ್ತು ಕೆಳ ಸ್ತರ ಮತ್ತು ಇವರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ವಿವಿಧ ಸಾಮಾಜಿಕ-ರಾಜಕೀಯ ಶಕ್ತಿಗಳು, ವಿಭಿನ್ನ ದೃಷ್ಟಿಕೋನಗಳು ಮತ್ತು ಕಾರ್ಯಕ್ರಮಗಳನ್ನು ಹೊಂದಿರುವವರು ಒಳಗೊಂಡಂತೆ ಈ ಕ್ರಾಂತಿಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ, ಧಾರ್ಮಿಕ ಶಕ್ತಿ ಗಳು "ಇಸ್ಲಾಮಿಕ್ ರಿಪಬ್ಲಿಕ್" ಬೇಡಿಕೆಯನ್ನು ಕ್ರಾಂತಿಯ ಭಾಗವಾಗಿ ಸೇರಿಸಬೇಕೆಂದು ಒತ್ತಾಯಿಸಿದ್ದರು. ಆದರೆ, ಈ ಬೇಡಿಕೆಯ ಹಿಂದಿರುವ ನಿಜ ಹೂರಣವನ್ನು ಮಾತ್ರ ವಿಶದವಾಗಿ ವ್ಯಾಖ್ಯಾನಿಸಿರಲಿಲ್ಲ.

ಧಾರ್ಮಿಕ ಶಕ್ತಿಗಳ ಪ್ರಚಾರ ಮೇಲುಗೈ

ರಾಜಕೀಯವಾಗಿ ಇಸ್ಲಾಂ ಧರ್ಮದ ಶಕ್ತಿಗಳು ಹೇಗೆ ಮೇಲುಗೈ ಸಾಧಿಸಲು ಸಾಧ್ಯವಾಯಿತು? ಇದನ್ನು ತಡೆ ಹಿಡಿಯಲು ಇತರೆ ಕ್ರಾಂತಿಕಾರಿ ಅಥವಾ ಜಾತ್ಯಾತೀತ ಶಕ್ಕಿಗಳಿಗೆ ಸಾಧ್ಯವಾಗಲಿಲ್ಲವೇಕೆ? ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಉದ್ಭವಿಸುತ್ತವೆ. ಆದರೆ, "ಇಸ್ಲಾಮ್ ಧರ್ಮದ ಆಳ್ವಿಕೆ" ಸ್ಥಾಪಿಸುವ ಸಲುವಾಗಿಯೇ ಷಾ ಆಡಳಿತವನ್ನು ಉರುಳಿಸಲು ಇರಾನ್ ಜನರು ರಸ್ತೆಗಳಿಗೆ ಬಂದಿದ್ದಾರೆ ಎಂಬ ಇಸ್ಲಾಮಿಕ್ ಧಾರ್ಮಿಕ ಶಕ್ತಿಗಳ ಪ್ರಚಾರ ಜನರನ್ನು ಹೆಚ್ಚು ಆಕರ್ಷಿಸಿ ಮೇಲುಗೈ ಸಾಧಿಸಿತ್ತು ಎಂಬುದು ಸತ್ಯ. ಆದರೂ ವಾಸ್ತವದಲ್ಲಿ, 1979 ರ ಕ್ರಾಂತಿಯು ಇರಾನ್ ದೇಶದಿಂದ ಸಾಮ್ರಾಜ್ಯ ಶಾಹಿ ಏಕಸ್ವಾಮ್ಯಗಳ ಹಾನಿಕಾರಕ ಪ್ರಭಾವವನ್ನು ಅಳಿಸಿ ಹಾಕುವ ಗುರಿಯನ್ನು ಹೊಂದಿತ್ತು. ಇರಾನಿನ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಗಳಿಸುವುದು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹಾಗೂ ಸಾಂಸ್ಕೃತಿಕ ಜೀವನಕ್ಕೆ ನ್ಯಾಯ ದಕ್ಕಿಸಿಕೊಳ್ಳುವುದು ಈ ಕ್ರಾಂತಿಯ ಮೂಲ ಗುರಿಯಾಗಿತ್ತು. ಆದಾಗ್ಯೂ, 1979 ರ ಕ್ರಾಂತಿಯು ಧಾರ್ಮಿಕ ಶಕ್ತಿಗಳ ನೇತೃತ್ವದಲ್ಲಿ ಕೊನೆಗೊಂಡಿದ್ದು ಒಂದು ರೀತಿಯ ವಿಪರ್ಯಾಸವೆಂದರೆ ತಪ್ಪಾಗಲಾರದು.

1953 ರ ಸಾಮ್ರಾಜ್ಯ ಶಾಹಿ ನೇತೃತ್ವದ ಸಿಐಎ-ಎಂಐ6 ಪ್ರೇರಿತ ದಂಗೆಯ ನಂತರ, ಅನೇಕ ನಿರ್ಣಾಯಕ ಕಾರಣಗಳಿಂದಾಗಿ, ಷಾ ಆಡಳಿತವನ್ನು ಪುನಃ ಸ್ಥಾಪಿಸಲಾಯಿತು. ಆದರೆ, ಮುಂದಿನ 25 ವರ್ಷಗಳಲ್ಲಿ ಎಡಪಕ್ಷಗಳು ಅದರಲ್ಲೂ ನಿರ್ದಿಷ್ಟವಾಗಿ ಇರಾನ್ ನ ತುಧೇ ಪಕ್ಷ(ಇಂದಿನ ಇರಾನ್ ಮಾರ್ಕ್ಸಿಸ್ಟ್-ಲೆನಿನಿಸ್ಟ್ ಕಮ್ಯೂನಿಸ್ಟ್ ಪಕ್ಷ), ರಾಷ್ಟ್ರೀಯತಾವಾದಿ ಪಡೆಗಳು, ಆ ನಂತರ, ಪೀಪಲ್ಸ್ ಫೆದಾಯನ್ ಮತ್ತು ಪೀಪಲ್ಸ್ ಮೊಜಾಹಿದ್ದಿನ್ ಸೇರ್ದ್ದವು. ಅನಂತರದಲ್ಲಿ, ಷಾ ಆಡಳಿತ ತನ್ನ ಭದ್ರತಾ ಪಡೆಗಳನ್ನು ಬಳಸಿಕೊಂಡು ಈ ಎಲ್ಲಾ ಪಕ್ಷಗಳನ್ನು ಮತ್ತು ಗೆರಿಲ್ಲಾ ಚಳುವಳಿಗಳನ್ನು ಸದೆ ಬಡಿಯಿತು. ಇದಕ್ಕೆ ಸಾಮ್ರಾಜ್ಯ ಶಾಹಿ ಅಮೆರಿಕಾದ ಬೆಂಬಲವಿತ್ತು.

ಷಾ ಆಳ್ವಿಕೆ 1979 ರ ಕ್ರಾಂತಿಯಿಂದ ಉರುಳಿತು

ಇರಾನಿನ ಕ್ರಾಂತಿ ಯಶಸ್ವಿಯಾಗಿ ಷಾ ಅವರ ಆಡಳಿತವನ್ನು ಉರುಳಿಸಿತು. ಆಗ ಕ್ರಾಂತಿ ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಹಂತದೊಳಗೆ ಮುನ್ನಡೆಯಬೇಕಾದ ಅಗತ್ಯವನ್ನು ಟಿಪಿಐ ಮನಗಂಡಿತು. ತನ್ನ ಕಾರ್ಯ ಸೂಚಿಗಳಾದ ಬ್ಯಾಂಕ್‌ಗಳು ಮತ್ತು ಬಹು ರಾಷ್ಟ್ರೀಯ ಕಂಪನಿಗಳ ರಾಷ್ಟ್ರೀಕರಣ ಒಳಗೊಂಡಂತೆ ಹಾಗೂ ಭೂ ಸುಧಾರಣಾ ಕ್ರಮಗಳನ್ನು ಕ್ರಾಂತಿಯ ಮೊದಲ ವರ್ಷ ಅಸ್ತಿತ್ವ ದಲ್ಲಿದ್ದ ರಾಜಕೀಯ ವಾತಾವರಣದಲ್ಲಿ ಮುಂದುವರಿಸಲಾಯಿತು. ಆದರೆ, ಸಾಮ್ರಾಜ್ಯಶಾಹಿ ಮತ್ತು ಅದರ ಬೆಂಬಲಿತ ಪ್ರತಿಗಾಮಿಗಳ ನಿರಂತರ ಹಸ್ತಕ್ಷೇಪದಿಂದಾಗಿ, ಪ್ರಮುಖವಾಗಿ ಇರಾಕ್-:ಇರಾನ್ ಯುದ್ದವನ್ನು ಹೇರುವ ಮೂಲಕ, ಕ್ರಾಂತಿಯ ಆಶಯಗಳನ್ನು ಬುಡಮೇಲು ಮಾಡುವ ಪ್ರಯತ್ನ ಮುಂದುವರಿಯಿತು. ಇದರ ಪರಿಣಾಮ ಧಾರ್ಮಿಕ ಇಸ್ಲಾಮಿಕ್ ಸ್ಥಾಪನೆ ತಳವೂರಲು ಅನುವು ಮಾಡಿ ಕೊಟ್ಟಂತಾಯಿತು ಎನ್ನುತ್ತಾರೆ ಟಿಪಿಐ ಪಿಬಿ ಮುಂಖಡರು.

ಇಸ್ಲಾಮಿಕ್ ಆಡಳಿತ ಸ್ಥಾಪನೆ

ಆ ಸಮಯದಲ್ಲಿ ಕ್ರಾಂತಿಯ ಆಶಯಗಳನ್ನು ಹಿಮ್ಮೆಟಿಸಲಾಯಿತು. ಆಗ ಟಿಪಿಐ ಇತರ ಕ್ರಾಂತಿಕಾರಿ ಪಡೆಗಳೊಂದಿಗೆ ಸೇರಿ "ಪೀಪಲ್ಸ್ ಯುನೈಟೆಡ್ ಪ್ರಂಟ್" ಅನ್ನು ರಚಿಸಲು ಕರೆ ನೀಡಿತು. ಕ್ರಾಂತಿಯ ಆರಂಭಿಕ ವರ್ಷಗಳನ್ನು ವಿಶ್ಲೇಷಣೆ ಮಾಡಿ, ಅಂದಿನ 'ಖೋಮೇನಿ'ರವರ ಬೆಂಬಲದೊಂದಿಗೆ 'ಐಕ್ಯತೆ'ಯೊಂದಿಗೆ ಇರಲು ನಿರ್ಣಯಿಸಿತು. ಆದರೆ ಅವರ ಆಡಳಿತದ ಕೆಲವು ನೀತಿಗಳು ಸ್ಪಷ್ಟವಾಗಿಲ್ಲ ಎಂಬುದನ್ನು ಕೂಡಾ ಅರಿತು ಜನರ ಬೇಡಿಕೆಗಳನ್ನು ನೆರವೇರಿಸಲು, ಎಡ-ಮತ್ತು ಪ್ರಜಾಪ್ರಭುತ್ವ ಶಕ್ತಿಗಳನ್ನು ಒಂದುಗೂಳಿಸಿ ಸಾದ್ಯವಾದರೆ ಕ್ರಾಂತಿಯ ವಿಭಿನ್ನ ಫಲಿತಾಂಶಗಳನ್ನು ಮುಂದೊಯ್ಯುವ ಇಚ್ಚೆಯನ್ನು ಟಿಪಿಐ ಪ್ರಯತ್ನಿಸಿತು. ಆದರೆ, ಪ್ರಜಾಸತ್ತಾತ್ಮಕ ಶಕ್ತಿಗಳು ಸಂಯೋಜನೆ ಸಾಧಿಸುವಲ್ಲಿ ವಿಫಲವಾದವು. ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಮೇಲೆ ದಾಳಿ ಹಾಗೂ ಒಬ್ಬರ ಮೇಲೆ ಒಬ್ಬರು ಆಕ್ರಮಾಡಿಕೊಳ್ಳುವ ಪರಿಸ್ಥಿತಿಯನ್ನು ಉಂಟು ಮಾಡಲಾಯಿತು. ಇದರಿಂದಾಗಿ, ಧಾರ್ಮಿಕ ಇಸ್ಲಾಮಿಕ್ ಆಡಳಿತ ಇರಾನಿನಲ್ಲಿ ಸಂಪೂರ್ಣ ಆಳ್ವಿಕೆಯನ್ನು ಸ್ಥಾಪಿಸಿಕೊಳ್ಳಲು ಸಾಧ್ಯವಾಯಿತು.

ನಲವತ್ತು ವರ್ಷಗಳ ನಂತರದ ಇರಾನ್ ಪರಿಸ್ಥಿತಿ ?

ಷಾ ರವರ ಸರ್ವಾಧಿಕಾರಿ ಆಡಳಿತವನ್ನು ಬದಲಿಸಲು 1979 ರ ಕ್ರಾಂತಿಯ ಪ್ರಮುಖ ಘೋಷಣೆಗಳು ಸ್ವಾತಂತ್ರ್ಯ ಮತ್ತು ಗಣರಾಜ್ಯ ಸ್ಥಾಪನೆ, ಪ್ರಜಾಪ್ರಭುತ್ವ ಹಕ್ಕುಗಳು, ಆದರೆ, 40 ವರ್ಷಗಳ ನಂತರ ಲಿಂಗ ಸಮಾನತೆ, ಯಾವುದೇ ಪ್ರಜಾಪ್ರಭುತ್ವ ಹಕ್ಕುಗಳಿಗೆ ಗೌರವವಿಲ್ಲದ ನಿರ್ದಯ ಆಡಳಿತವಿದೆ. ಕಳೆದ ಹತ್ತು ವರ್ಷಗಳಲ್ಲಿ, ಮಹಿಳಾ ಹಕ್ಕುಗಳನ್ನು ದಮನ ಮಾಡಿ ಅವರನ್ನು ಎರಡನೇ ದರ್ಜೆಯ



ಪ್ರಜೆಗಳನ್ನಾಗಿ ನಿರ್ಬಂಧಿತಗೊಳಿಸಲಾಗಿದೆ. ಬಾಲಕಿಯರ ಮದುವೆ ವಯಸ್ಸನ್ನು 11 ವರ್ಷಕ್ಕೆ ನಡೆಸಲು ಕಾನೂನನ್ನು ಜಾರಿಗೆ ತರಲಾಯಿತು. ಜೊತೆಗೆ ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಲಿಂಗ ಪ್ರತ್ಯೇಕವಾದ ಜಾರಿಗೊಳಿಸಲಾಯಿತು. ಜನಾಂಗೀಯ ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ನಿರ್ದಯವಾಗಿ ನಿಗ್ರಹಿಸಲಾಯಿತು. ಟ್ರೇಡ್ ಯೂನಿಯನ್ ಕಾನೂನು ಮತ್ತು ಹಕ್ಕುಗಳನ್ನು ದಮನ ಮಾಡಲಾಯಿತು. ಅನೇಕ ಟ್ರೇಡ್ ಯೂನಿಯನ್ ನಾಯಕರನ್ನು ಜೈಲಿಗೆ ಕಳುಹಿಸಿ ಹಲವರನ್ನು ಗಡಿಪಾರು ಮಾಡಿ ಭೂಗತ ಗೊಳಿಸುವ ಉಗ್ರ ಕ್ರಮಗಳನ್ನು ಕೈಗೊಳ್ಳಲಾಯಿತು. ಟ್ರೇಡ್‌ಯುನಿಯನುಗಳ ಬಹುತೇಕ ಚಟುವಟಿಕೆಗಳ ಮೇಲೆ ನಿರ್ಬಂಧಗಳನ್ನು ಹೇರಲಾಯಿತು. ಐಎಲ್.ಒ.ದ ನಿಯಮ 87 ಮತ್ತು 98 ರ ಸಂಪ್ರದಾಯಗಳಂತೆ ಟ್ರೇಡ್ ಯೂನಿಯನ್ ಗಳ ಚಟುವಟಿಕೆ ಮತ್ತು ಅವರ ಹಕ್ಕುಗಳನ್ನು ಖಾತ್ರಿಪಡಿಸುವ ಬದಲು, ಎಲ್ಲಾ ನೀತಿ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಗಾಳಿಗೆ ತೂರಲಾಯಿತು.

ಸಾಮಾಜಿಕ ಚಳುವಳಿಗಳ ಹೆಚ್ಚಳ

ಕಳೆದ 40 ವರ್ಷಗಳಲ್ಲಿ ಈ ಆಡಳಿತದ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳ ವಿರುದ್ಧ ಅನೇಕ ಪ್ರಮುಖ ಶಕ್ತಿಯುತವಾದ ಸಾಮಾಜಿಕ ಚಳುವಳಿಗಳು ಇರಾನಿನಲ್ಲಿ ಹುಟ್ಟಿಕೊಂಡಿವೆ. ಭ್ರಷ್ಟಾಚಾರ ನಿಗ್ರಹದ ವಿರುದ್ಧ ಬಂಡಾಯ ನಡೆದಿದೆ. ಬದಲಾವಣೆಗಾಗಿ ಇರಾನ್ ಜನರು ಹೋರಾಟ ನಡೆಸಿದ್ದಾರೆ. ಸಾಮಾಜಿಕ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಶೇ.40 ರಷ್ಟು ಅಭೂತಪೂರ್ವ ಬಡತನ ಇರಾನಿನಲ್ಲಿ ತಾಂಡವವಾಡುತ್ತಿದೆ. ಸುಮಾರು 800 ಬಿಲಿಯನ್ ಡಾಲರ್ ಮೌಲ್ಯದ ತೈಲವನ್ನು ಕಳೆದ ಮೂರು ದಶಕದಲ್ಲಿ ಉತ್ಪಾದನೆ ಮಾಡಿರುವ ಕಾರ್ಮಿಕರ ಮುಷ್ಕರಗಳು ಮತ್ತು ಪ್ರತಿಭಟನೆಗಳು ಯಥೇಚ್ಛವಾಗಿ ನಡೆದಿರುವುದು ಅಲ್ಲಿನ ಆಳ್ವಿಕೆಯ ವಿರೋಧಿ ನೀತಿಗಳಿಗೆ ಸಾಕ್ಷಿಯಾಗಿವೆ.

ಇರಾನಿನ ಕ್ರಾಂತಿಯ ಗುಣಲಕ್ಷಣಗಳಲ್ಲಿ ಸಾಮ್ರಾಜ್ಯಶಾಹಿ-ವಿರೋಧ ವಿಶೇಷವಾಗಿ ಅಮೆರಿಕ-ವಿರೋಧ ಪ್ರಮುಖವಾಗಿತ್ತು. ಅದು ತೈಲ-ಅನಿಲ ಸೇರಿದಂತೆ ರಾಷ್ಟ್ರೀಯ ಸಂಪನ್ಮೂಲಗಳ ಲೂಟಿಯ ವಿರುದ್ಧದ ಕ್ರಾಂತಿಯಾಗಿತ್ತು. ಇದನ್ನೇ ಧಾರ್ಮಿಕ ಮುಖಂಡರು ಬಳಸಿಕೊಂಡರು. ಈ ಬೇಡಿಕೆಗಳು ಎಡ ಪಕ್ಷಗಳಿಂದ ಪ್ರೇರಿತಗೊಂಡಿದ್ದವು ಎಂಬುದನ್ನು ಗಮನಿಸಬೇಕು. ಜೊತೆಗೆ, ಇರಾನಿನ ಧಾರ್ಮಿಕ ಇಸ್ಲಾಮಿಕ್ ಆಡಳಿತದ ಆದರ್ಶ ಆರ್ಥಿಕ ಮಾದರಿ ಮಾತ್ರ ಬಂಡವಾಳಶಾಹಿ ಮಾರ್ಗವಾಗಿತ್ತು.

ಇಸ್ಲಾಮಿಕ್ ಆಳ್ವಿಕೆಯ ವಿದೇಶಿ ನೀತಿ ಸಾಮ್ರಾಜ್ಯಶಾಹಿಯ ಪರವಾಗಿತ್ತು. ಉದಾಹರಣೆಗೆ, ಪರ್ಷಿಯಾದ ಕೊಲ್ಲಿ ಪ್ರದೇಶದಲ್ಲಿ ಸೌದಿ ಅರೇಬಿಯಾ ಮತ್ತು ಇತರೆ ಅರಬ್ ರಾಷ್ಟಗಳಲ್ಲಿನ ಪ್ರತಿಗಾಮಿ ಪ್ರಭುತ್ವಗಳೊಂದಿಗೆ ಘರ್ಷಣೆ, ಅಫ್ಘಾನಿಸ್ತಾನ ಮತ್ತು ಇರಾಕ್ ನಲ್ಲಿ ಸಾಮ್ರಾಜ್ಯಶಾಹಿಯ ಆಕ್ರಮಣ ಸೇರಿದಂತೆ ಅತ್ಯಂತ ನಿರ್ಣಾಯಕ ಸಂದರ್ಭಗಳಲ್ಲಿ, ದೇಶದ ವಾಯು ಪಡೆಯನ್ನು ಅಮೆರಿಕಾದ ಯುದ್ದದ ಯೋಜನೆಗೆ ತೆರವು ಮಾಡಿದ್ದು, ಸದ್ದಾಂ ಹುಸೇನ್ ಆಡಳಿತದ ವಿರುದ್ಧ ಕ್ರಮ ಕೈಗೊಂಡಿದ್ದು. ಇವೆಲ್ಲವೂ ಅಮೆರಿಕಾದ-ಪರ ನೀತಿಯನ್ನು ಇರಾನ್ ಅನುಸರಿಸಿದ್ದ ಕೆಲವು ಪ್ರಮುಖ ಉದಾಹರಣೆಗಳಾಗಿವೆ ಎಂದು ಗುರುತಿಸಬಹುದು.

1979ರ ಕ್ರಾಂತಿಯ ಸಾಮ್ರಾಜ್ಯಶಾಹಿ ವಿರುದ್ದದ ವಿಜಯದ ಈ ನಲವತ್ತು ವರ್ಷದ ನಂತರ, ಇರಾನ್ ನಲ್ಲಿನ ಹೋರಾಟಗಳು ಮೂಲಭೂತ ಮತ್ತು ಪ್ರಜಾಪ್ರಭುತ್ವ ದ ಬದಲಾವಣೆಗಳ ಅಗತ್ಯತೆಗಳನ್ನು ಪ್ರತಿಬಿಂಬಿಸುತ್ತವೆ. ಯಾವುದೇ ಬಾಹ್ಯ ಹಸ್ತಕ್ಷೇಪ ವಿಲ್ಲದೆ ಇರಾನಿನ ಭವಿಷ್ಯವನ್ನು ರೂಪಿಸಿವ ನಿಟ್ಟಿನಲ್ಲಿ, ರಾಷ್ಟ್ರೀಯ ಡೆಮಾಕ್ರಟಿಕ್ ಕ್ರಾಂತಿಯ ಆಶಯಗಳ್ನು ಪುನಃ ಎತ್ತಿಹಿಡಿಯಬೇಕಾಗಿದೆ. ಇಸ್ಲಾಮಿಕ್ ರಿಪಬ್ಲಿಕ್ ಅಳವಡಿಸಿಕೊಂಡಿರುವ ನವ ಉದಾರ ಆರ್ಥಿಕ ನೀತಿಗಳನ್ನು ಕಿತ್ತೆಸೆಯಬೇಕಾಗಿದೆ. ನಮ್ಮ ಆರ್ಥಿಕ ವ್ಯವಸ್ಥೆಯೊಳಗೆ ಬೆಳವಣಿಗೆ ಮತ್ತು ಅಭಿವೃದ್ಧಿ-ಉತ್ಪಾದಕ ಮತ್ತು ಸಂಪತ್ತಿನ ನ್ಯಾಯೋಚಿತ ಪುನರ್ವಿತರಣೆ, ಹಾಗೂ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯವನ್ನು ಸಾಕ್ಷಾತ್ಕಾರ ಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಧಾರ್ಮಿಕ ನಾಯಕನ ಸರ್ವಾಧಿಕಾರವನ್ನು ಕೊನೆಗಾಣಿಸಲು, ಇರಾನಿನ ಎಲ್ಲಾ ಪ್ರಗತಿಶೀಲ ಪಡೆಗಳು ಒಂದಾಗಿ ಹೋರಾಟವನ್ನು ತುರ್ತಾಗಿ ಬಲಗೊಳಿಸಬೇಕಾದ ಅಗತ್ಯತೆಯನ್ನು ಇರಾನ್ ತುದೇ ಪಕ್ಷ ಕಾಣುತ್ತಿದೆ.


JANASHAKTHI KANNADA VARA PATRIKE FEBRUARY 18-24, 2019 Price: Rs. 10/- Date of Publication: 15 FEBRUARY 2019 RNI No. KARKAN /2006/17926 Posted on every Saturday
"REGISTERD" Postal Reg. No. RNP/KA/BGS/2078/2019-21 Posted at Bangalore PSO, BG - 560026 Licensed to Post without prepayment License No. WPP-283

ಮಾರ್ಕ್ಸ್ ಮತಧರ್ಮವನ್ನು ಅಫೀಮು ಎಂದು ಹೀಯಾಳಿಸಿದನೆ?

('ಮತಧರ್ಮದ ಕುರಿತು' ಪುಸ್ತಕದ ಪ್ರವೇಶಿಕೆಯ ಆಯ್ದ ಭಾಗಗಳು)

ಡಾ. ಜಿ. ರಾಮಕೃಷ್ಣ

ಕಾರ್ಲ್ ಮಾರ್ಕ್ಸ್ ಹುಟ್ಟಿದ್ದು ಇನ್ನೂರು ವರ್ಷಗಳ ಹಿಂದೆ, 1818ರ ಮೇ 5ರಂದು. ಆತ ಜೀವಿಸಿದ್ದು ಕೇವಲ 65 ವರ್ಷಗಳ ಕಾಲ. ಆದರೆ ದುಡಿಯುವ ಜನರ ಮತ್ತು ತತ್ತ್ವಶಾಸ್ತ್ರಜ್ಞರ ನಡುವೆ ಆತ ಜೀವಂತವಾಗಿದ್ದಾನೆ. ಆತನ ವ್ಯಾಪಕ ಚಿಂತನೆ ಮತ್ತು ಪ್ರಭಾವವನ್ನು ಕಂಡು ಕಂಗೆಡುವ ಮಂದಿ ಪ್ರತಿಯೊಂದು ದಶಕದಲ್ಲೂ ಅವನು ಸತ್ತ, ಅವನ ಚಿಂತನೆಯು ಮಾಸಿಹೋಗಿದೆ, ಅವನು ಅಪ್ರಸ್ತುತ, ಎಂದು ಹೇಳುತ್ತಲೇ ಬಂದಿದ್ದಾರೆ. ಹಾಗೆನ್ನುವಾಗ ಅವರ ಹುಸಿ ನಂಬಿಕೆಯ ಬಗ್ಗೆ ಅವರಿಗೇ ವಿಶ್ವಾಸವಿಲ್ಲ, ಏಕೆಂದರೆ ಅವನ ತತ್ತ್ವವನ್ನು ಪದೇ ಪದೇ ಖಂಡಿಸುತ್ತಲೇ ಇರುತ್ತಾರೆ. ಜಾಗತಿಕವಾಗಿ ಅವನಿಗೆ ಮಾನ್ಯತೆ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಅವನಿಗೆ ತೆಗಳಿಕೆಯೂ ಸಲ್ಲುತ್ತಿರುತ್ತದೆ. ಬೇರೆಷ್ಟೋ ಅವನ ಚಿಂತನೆಗಳು ಮೂದಲಿಕೆಗೆ ಗುರಿಯಾಗಿದ್ದರೂ ಮತಧರ್ಮದ ಹುಟ್ಟು ಮತ್ತು ಸ್ವರೂಪದ ಬಗ್ಗೆ ಅವನು ಪ್ರತಿಪಾದಿಸಿರುವುದನ್ನು ಪ್ರಶ್ನಿಸಿ ಅವನನ್ನು ಅಪವಾದಕ್ಕೆ ಗುರಿಮಾಡಿರುವುದು ವಿಶಿಷ್ಟವೆನಿಸುತ್ತದೆ. "ಮಾರ್ಕ್ಸ್ ಮತಧರ್ಮವನ್ನು ಅಫೀಮು ಎಂದುಬಿಟ್ಟಿದ್ದಾನೆ" ಎಂದು ಅದೆಷ್ಟು ಪ್ರಖರವಾಗಿ ನುಡಿಯಲಾಗುತ್ತದೆಂದರೆ ನಿಜಕ್ಕೂ ಅವನು ಹಾಗೆ ಹೇಳಿದ್ದಾನೋ ಎಂಬ ಭಾವನೆ ಸಾಂದ್ರವಾಗಿ ಮೂಡಿಬಿಡುತ್ತದೆ. ಹಾಗಿದ್ದರೆ ಮತಧರ್ಮದ ಉಗಮ, ಪ್ರಭಾವ, ಸಾಮಾಜಿಕ ನೆಲೆ, ಇತ್ಯಾದಿಗಳನ್ನು ಕುರಿತಂತೆ ಅವನದೇ ನಿಲುವೇನಿದ್ದಿತು ಮತ್ತು ಅದಕ್ಕೆ ಅವನ ಸಮರ್ಥನೆ ಏನಾಗಿತ್ತು? ಇದು ಪರಿಶೀಲನೆಗೆ ಯೋಗ್ಯವಾದ




ವಿಷಯ. ಪ್ರಸ್ತುತ ಗ್ರಂಥವು ಅದನ್ನು ಸ್ಥೂಲವಾಗಿ ಪರಿಚಯಿಸುವ ಉದ್ದೇಶವನ್ನು ಹೊಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಕ್ಸ್ ಪ್ರತ್ಯೇಕವಾದ ಗ್ರಂಥವನ್ನೇನೂ ಬರೆಯಲಿಲ್ಲ. ಸಾಂದರ್ಭಿಕವಾಗಿ ಹಲವು ವಿಷಯಗಳ ಚರ್ಚೆಯ ನಡುವೆ ಮತಧರ್ಮದ ಪ್ರಸ್ತಾಪವು ಸಹಜವಾಗಿಯೇ ಬಂದಿದೆ ಮತ್ತು ಅದು ವಿಪುಲವಾಗಿಯೂ ಇದೆ. ಅಂತಹ ಭಾಗಗಳಲ್ಲಿ ಕೆಲವನ್ನು ಆಯ್ದು ಈ ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. ಮತಧರ್ಮದ ಬಗ್ಗೆ ಮಾರ್ಕ್ಸ್ ಯಾವ ದೃಷ್ಟಿಯನ್ನಿರಿಸಿಕೊಂಡಿದ್ದನೆಂಬುದು ಈ ಕೆಲವು ಬರಹಗಳಿಂದ ಸ್ಪಷ್ಟವಾಗುತ್ತದೆಂಬ ನಿರೀಕ್ಷೆಯಿಂದ ಈ ಸಂಕಲನವನ್ನು ಓದುಗರ ಮುಂದೆ ಇಡಲಾಗುತ್ತಿದೆ.. ..

ಮಾರ್ಕ್ಸ್ ಮತಧರ್ಮವನ್ನು ಅಲ್ಲಗಳೆಯುವುದಿಲ್ಲ; ಆದರೆ ಅವನು ಅದನ್ನು ಹೀಯಾಳಿಸಿದ್ದಾನೆಂಬ ಪ್ರತೀತಿಯನ್ನು ದಿನಂಪ್ರತಿ ಪಸರಿಸಲಾಗುತ್ತದೆ. ಮಾರ್ಕ್ಸ್ ಮೇಲೆ ಹೇರಲಾಗುವ ಆಪಾದನೆಗಳ ಪೈಕಿ ಇದಕ್ಕೆ ಮೊದಲ ಸ್ಥಾನವಿದೆ: "ಅವನು ಮತಧರ್ಮವನ್ನು ಜನರಿಗೆ ಉಣಿಸಲಾಗುವ ಅಫೀಮು ಎಂದು ವ್ಯಾಖ್ಯಾನಿಸಿದ" ಎಂಬುದು ಆ ಆಪಾದನೆ. ಒಂದು ವಾಕ್ಯವನ್ನು ಮನ ಬಂದಂತೆ ತುಂಡರಿಸಿ ಅಪವ್ಯಾಖ್ಯಾನ ಮಾಡುವುದಕ್ಕೆ ಇದೊಂದು ಘನವಾದ ಉದಾಹರಣೆ.. ..

ಮತಧರ್ಮವನ್ನುಅಫೀಮಿಗೆಹೋಲಿಸಿದ್ದಾನೆಂದು ಹೇಳುವಾಗ ಸಾಮಾನ್ಯವಾಗಿ ಮಾಡಲಾಗುವ ಕುತಂತ್ರವೇನೆಂದರೆ ಮಾರ್ಕ್ಸ್ ಅದೇ ವಾಕ್ಯದಲ್ಲಿ ಇನ್ನೆರಡು ಸಂಗತಿಗಳನ್ನು ಸಹ ಮತಧರ್ಮದ ಲಕ್ಷಣಗಳೆಂದು ಸೂಚಿಸಿದ್ದಾನೆಂಬುದನ್ನು ಮರೆಮಾಚುವುದು.. ..

ಮಾರ್ಕ್ಸ್‌ನ ಮಾತನ್ನು ತಿರುಚಲಾಗುತ್ತಿರುವುದು ಈ ಪ್ರಕಾರವಾಗಿ. ಮತಧರ್ಮದ ಮೂರು ಲಕ್ಷಣಗಳನ್ನು ಮಾರ್ಕ್ಸ್ ಗುರುತಿಸಿದ್ದಾನೆ: ಹೃದಯರಹಿತ ಪ್ರಪಂಚದಲ್ಲಿ ಹೃದಯವಂತಿಕೆಯ ಸೊಗಡನ್ನು ನೀಡುವುದು ಮತಧರ್ಮ; ತಪ್ತಭಾವಕ್ಕೆ ನೂಕಲ್ಪಟ್ಟವರ ನಿಟ್ಟುಸಿರು ಮತಧರ್ಮ; ಮತ್ತು, ಅದು ಜನರಿಗೆ ಅಫೀಮು ಇದ್ದಂತೆ (ಅಂದರೆ, ಕ್ಷಣಿಕವಾಗಿ ಜೀವನ ಜಂಜಾಟದ ಹೊರೆಯನ್ನು ಹಗುರಗೊಳಿಸುವಂತಹ ಒಂದು ಸಾಧನ). ಇನ್ನೇನೂ ಗತಿಯಿಲ್ಲ, ಯಾರೂ ಕೈಹಿಡಿಯುವವರಿಲ್ಲ, ಜೀವನವು ಹೆಣಭಾರವೆನಿಸಿದೆ ಎಂಬಂತಹ ಸಂದರ್ಭದಲ್ಲಿ ಕಿಂಚಿತ್ ಸಾಂತ್ವನವೇನಾದರೂ ದೊರೆಯುವುದಾದರೆ ಅದು ಮತಧರ್ಮದಿಂದ ದೊರೆಯುತ್ತದೆ. ಮತಧರ್ಮವು ದೀರ್ಘಕಾಲೀನ ವ್ಯವಸ್ಥಿತ ಸಾಮುದಾಯಕ ಪರಿಹಾರ ನೀಡುವುದಿಲ್ಲ; ಅಂತಹ ಪರಿಹಾರಕ್ಕೆ ಅನ್ಯಮಾರ್ಗಗಳಿವೆ. ಅದಕ್ಕೆ ಬುದ್ಧ 'ಪ್ರತೀತ್ಯ ಸಮುತ್ಪಾದ'ವೆಂಬ ಹಾದಿಯನ್ನು ಸೂಚಿಸಿದ್ದ; ಅದನ್ನು ಮಾರ್ಕ್ಸ್ ಸಾಮಾಜಿಕ-ಆರ್ಥಿಕ ಕ್ರಾಂತಿಯೆಂದು ಹೆಸರಿಸುತ್ತಾನೆ. ಅತಿ ಅಸಹನೀಯ ಸನ್ನಿವೇಶದಲ್ಲೂ ನಿಟ್ಟುಸಿರಿಟ್ಟು ಸಹನೆಯಲ್ಲಿ ಆಶ್ರಯ ಪಡೆಯಲು ಸಹಕಾರ ನೀಡುವುದು ಮತಧರ್ಮವೆಂದು ಮಾರ್ಕ್ಸ್ ಪ್ರತಿಪಾದಿಸಿದ್ದಾನೆಂದರೆ ಅದರಲ್ಲಿ ತೆಗಳಿಕೆಯ ಅಂಶವೇನಿದೆ? ಮಾರ್ಕ್ಸ್ ನಿಂದನೆಯ ಮಾರ್ಗ ಹಿಡಿದಿಲ್ಲ, ಲಕ್ಷಣಗಳನ್ನು ಸೂತ್ರೀಕರಿಸುವ ಹಾದಿಯನ್ನು ಅನುಸರಿಸಿದ್ದಾನೆ.

ಬೇರೆ ಪ್ರಸಂಗಗಳಲ್ಲಿ ಚಾರಿತ್ರಿಕ ಪದ್ಧತಿಯ ವಿಶ್ಲೇಷಣೆಗೆ ತೊಡಗುವಂತೆ ಮತಧರ್ಮದ ವಿಷಯವನ್ನು ಸಹ ಮಾರ್ಕ್ಸ್ ಚಾರಿತ್ರಿಕ ನೆಲೆಯಲ್ಲಿಯೇ ಅರ್ಥೈಸುತ್ತಾನೆ. ಮಾನವ ಜನಾಂಗದ ಇತಿಹಾಸದಲ್ಲಿ ಖಾಸಗಿ ಆಸ್ತಿಯ ಗಂಧವೇ ಇರದಿದ್ದ ಒಂದು ಹಂತವಿದ್ದಿತು. ಅದು ಹಲವು ಶತಮಾನಗಳ ಕಾಲ ಬುಡಕಟ್ಟುಗಳ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದಿತು. ಅದನ್ನು ಪಲ್ಲಟಗೊಳಿಸಿ ಬೇರೊಂದು ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು ಇತಿಹಾಸ. ಮತಧರ್ಮದ ಚರಿತ್ರೆಯೂ ಅಂಥದೇ: ಅದು ಇಲ್ಲದಿದ್ದ ಕಾಲವೊಂದಿತ್ತು, ನಂತರ ಅದು ಅಸ್ತಿತ್ವಕ್ಕೆ ಬಂದಿತು. ಅದು ಪರಿಷ್ಕಾರ ಹೊಂದುತ್ತಲೇ ನಡೆದುಬಂದಿದೆ. ಋಗ್ವೇದಪೂರ್ವದ ಮತಧರ್ಮದಿಂದ ಹಿಡಿದು ಅಯ್ಯಪ್ಪನ ಅವಾಂತರದವರೆಗೆ ಸಾಗಿಬಂದಿದೆ ಹಾದಿ. ಅದರ ಉದ್ದೇಶ ಹೆಚ್ಚುಕಡಿಮೆ ಒಂದೇ ಆದರೂ ಸ್ವರೂಪವು ಅಗಾಧವಾಗಿ ಮತ್ತು ವಿಶಾಲವಾಗಿ ಬೆಳೆಯುತ್ತಾ ಬಂದಿದೆ. ಭಾರತ, ಈಜಿಪ್ಟ್ ಮತ್ತು ಗ್ರೀಸ್ ದೇಶಗಳಲ್ಲಿ ದೇವತೆಗಳ ಚರಿತ್ರೆ ಮತ್ತು ಚಾರಿತ್ರ್ಯಗಳ ಪರಿಶೀಲನೆ ನಡೆಸಿದರೆ ಅವೆಷ್ಟು ಸಾಮ್ಯತೆಗಳು ಮತ್ತು ವೈವಿಧ್ಯಗಳಿವೆ ಎಂಬುದು ಅಚ್ಚರಿ ಮೂಡಿಸುತ್ತದೆ. ದೇವತೆಗಳಲ್ಲದೆ ಪೂಜಾರಿಗಳೂ ಇದ್ದಾರೆ, ಅವರದೂ ಒಂದು ಚರಿತ್ರೆ ಇದೆ. ಯಾವುದೂ ಏಕಪ್ರಕಾರವಾಗಿ ಉಳಿಯಲಿಲ್ಲ. ವಾಲ್ಮೀಕಿಯ ಸೌಮ್ಯ ಶ್ರೀರಾಮಚಂದ್ರನು ವರ್ತಮಾನದಲ್ಲಿ ಉಗ್ರಮೂರ್ತಿಯಂತೆ ಚಿತ್ರಿತವಾಗುತ್ತಿರುವುದು ಅದರ ಒಂದು ಮುಖ. ಕಣ್ಣಿಗೆ ರಾಚುವಂತಹ ವೈರುಧ್ಯಗಳು ಹೇರಳವಾಗಿದ್ದರೂ ಮತಧರ್ಮದ ಬಾಬ್ತಿನಲ್ಲಿ ಅವಕ್ಕೆ ಪ್ರಾಧಾನ್ಯವಿಲ್ಲ, ತಾರ್ಕಿಕ ತೀರ್ಮಾನಗಳಿಲ್ಲ. ಪ್ರಕೃತಿಯ ವಿಸ್ಮಯವನ್ನು ಎಷ್ಟು ಗ್ರಹಿಸಿದರೂ ಅದರ ನಿಗೂಢತೆಯು ಇಲ್ಲವಾಗುವುದಿಲ್ಲ.



ನವಕರ್ನಾಟಕ ಮತ್ತು ಕ್ರಿಯಾ ಪ್ರಕಟಣಾ ಸಂಸ್ಥೆಗಳ ಜಂಟಿ ಯೋಜನೆಯಾದ 'ಮಾರ್ಕ್ಸ್200–ಕ್ಯಾಪಿಟಲ್150'ರಲ್ಲಿ ಈಗಾಗಲೇ 4 ಪುಸ್ತಕಗಳು ಪ್ರಕಟವಾಗಿ ಬಿಡುಗಡೆಯಾಗಿದ್ದು, ಇನ್ನೆರಡು ಪುಸ್ತಕಗಳು – 'ಮತಧರ್ಮದ ಕುರಿತು' ಮತ್ತು 'ಲೂಯಿ ಬೋನಪಾರ್ಟೆಯ 18ನೇ ಬ್ರೂಮೇರ್' – ಸದ್ಯದಲ್ಲೇ ಮೈಸೂರಿನಲ್ಲಿ ಬಿಡುಗಡೆಯಾಗಲಿವೆ. ಆ ಎರಡು ಪುಸ್ತಕಗಳ ಕಿರು ಪರಿಚಯ, ಆ ಪುಸ್ತಕಗಳ 'ಪ್ರವೇಶಿಕೆ'ಗಳ ಆಯ್ದ ಭಾಗಗಳ ಮೂಲಕ.


'ಲೂಯಿ ಬೋನಪಾರ್ಟೆಯ 18ನೇ ಬ್ರೂಮೇರ್' ಮಹತ್ವ

ಕೆ. ಫಣಿರಾಜ್

(ಪುಸ್ತಕದ ಪ್ರವೇಶಿಕೆಯಿಂದ)

ಆರು ಭಾಗಗಳ ಈ ಪ್ರಬಂಧವನ್ನು ಕಾರ್ಲ್ ಮಾರ್ಕ್ಸ್ 1852ರಲ್ಲಿ ಬರೆದಿರುವನು. 1848–52ರ ಅವಧಿಯು, ಯೂರೋಪಿನಲ್ಲಿ, ಗಣತಂತ್ರ ವ್ಯವಸ್ಥೆಯ ಸ್ಥಾಪನೆಗಾಗಿ ರಾಜಾಳ್ವಿಕೆಯ ವಿರುದ್ಧ ಹೋರಾಟಗಳ ಸರಣಿಯ ಕಾಲವಾಗಿತ್ತು. ಪ್ರತಿ ಹೋರಾಟದಲ್ಲೂ, ಭಾಗಿಯಾದ ಜನರ ವರ್ಗ ಸ್ವರೂಪವು ಹಿಂದಿನ ಶತಮಾನದ ಕ್ರಾಂತಿಗಳಿಗಿಂತ ಹೆಚ್ಚು ಸ್ಪಷ್ಟವಾಗಿತ್ತು ಮತ್ತು ಶ್ರಮಿಕರು ಒಂದು ಸಂಘಟಿತ ಸಾಮಾಜಿಕ–ರಾಜಕೀಯ ಸಮೂಹವಾಗಿ, ತಮ್ಮ ಶ್ರಮಿಕ ಅಸ್ತಿತ್ವದ ಅರಿವಿನಿಂದ, ಇತರ ವರ್ಗಗಳ ಜೊತೆ ಈ ಹೋರಾಟಗಳಲ್ಲಿ ಭಾಗವಹಿಸಿದರು. ಇದರ ಪರಿಣಾಮವಾಗಿ, ಗಣತಂತ್ರ ವ್ಯವಸ್ಥೆಗಾಗಿ ನಡೆದ ಕ್ರಾಂತಿಕಾರಕ ಹೋರಾಟಗಳ ಒಡಲಿಂದ, ಸಮಾಜವಾದದ ಅರಿವನ್ನು ಪಡೆದ, ತಮ್ಮ ವರ್ಗ ಅಸ್ಮಿತೆಯನ್ನು ರಾಜಕೀಯ ಆಚರಣೆಯ ಮುಖ್ಯ ಕೇಂದ್ರವಾಗಿಸಿಕೊಂಡ ಶ್ರಮಿಕ ಸಮುದಾಯವು ಯೂರೋಪಿನಲ್ಲಿ ಮೊಳಕೆ ಒಡೆಯಿತು. 1848ರ ಯೂರೋಪಿನ ಕ್ರಾಂತಿ ಎಂದೇ ಗುರುತಿಸಲಾಗುವ ಈ ಹೋರಾಟಗಳು ಶುರುವಾದದ್ದು, 1789ರ ಫ್ರೆಂಚ್ ಕ್ರಾಂತಿಯ ತವರಾದ ಫ್ರಾನ್ಸಿನಲ್ಲಿ; ಈ ಹಿನ್ನೆಲೆಯಲ್ಲಿ 1848–52ರ ನಡುವಿನಲ್ಲಿ ಫ್ರಾನ್ಸಿನಲ್ಲಿ ಘಟಿಸಿದ ವಿದ್ಯಮಾನಗಳನ್ನು ಎರಡನೇ ಫ್ರೆಂಚ್ ಕ್ರಾಂತಿ ಎಂದೇ ಗುರುತಿಸಲಾಗುತ್ತದೆ. ಪ್ರಸ್ತುತ ಪ್ರಬಂಧವು ಎರಡನೇ ಫ್ರೆಂಚ್ ಕ್ರಾಂತಿಯ ವಿದ್ಯಮಾನಗಳನ್ನು, ದಿನಪತ್ರಿಕೆಯ ಅಂಕಣಬರಹದ ಮೂಲಕ, ಹಲವು ಕಂತುಗಳಲ್ಲಿ ವಿಶ್ಲೇಷಿಸುವುದು ಮಾರ್ಕ್ಸ್‌ನ ಇರಾದೆಯಾಗಿತ್ತು. ಆದರೆ, 1852ರ ಪ್ರತಿಕ್ರಾಂತಿಯ ಕಾರಣವಾಗಿ ಯೂರೋಪಿನಾದ್ಯಂತ ಶ್ರಮಿಕವರ್ಗದ ಪರವಾಗಿದ್ದ ಪತ್ರಿಕೆಗಳು ಪ್ರಕಟಣೆ ಕೈದುಮಾಡಿದ ಕಾರಣವಾಗಿ, ಈ ಬರಹದ ಕಂತುಗಳನ್ನು ಸಂಪಾದಿಸಿ ಕಿರುಹೊತ್ತಿಗೆಯಾಗಿ ಪ್ರಕಟಿಸಲಾಯಿತು .. .. ..

ಪುಟ 11 ಕ್ಕೆ



JANASHAKTHI KANNADA VARA PATRIKE: Printed, Published by **G.N.NAGARAJ**, No. 12, 18th Cross, Sampangirama Nagar, Bangalore 560027, Karnataka on behalf of **COMMUNIST PARTY OF INDIA (MARXIST)** and **Printed at : Kriya Prakashana**, No. 12, 18th Cross, Sampangirama Nagar, Bangalore 560027
Editor : **G.V.SRIRAMA REDDY**